

# ಸಾಹಿತ್ಯ ಸೌರಭ-೪

ಪತ್ರಿಕೆ-೮

ವೈಚಾರಿಕ ಸಾಹಿತ್ಯ: ದೇವರು

ಸಂಸ್ಕृತಿ ಅಧ್ಯಯನ ಮತ್ತು ಭಂದಸ್ಸು

ಬಿ.ಎ. ಆರನೆಯ ಸೇಮಿಸ್ಟರ್ ಐಜಿಕ ಕನ್ನಡ ಪತ್ರೀ

೨೦೧೮-೧೯ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲು ನಿಗದಿಗೊಳಿಸಿದ  
ಸಿಬಿಸಿಎಸ್ ಹೋಸಪರ್ಪು

ಪ್ರಥಾನ ಸಂಪಾದಕರು

ಪ್ರೌ. ಅಣ್ಣಿಮ್ಮೆ

ಅಧ್ಯಕ್ಷರು, ಕನ್ನಡ ಅಧ್ಯಯನ ಮಂಡಳಿ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಸಂಪಾದಕರು

ಡಾ. ಎ. ರಘುರಾಂ

ಸಹ ಪ್ರಾಧ್ಯಾಪಕರು, ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದಜ್ಞ ಕಾಲೇಜು,  
ದಂಡಿನಶಿವರ, ತುಮಕೂರು ಜಿಲ್ಲೆ.

ಡಾ. ಮಂಜುಳ ಬಿ. ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ

ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು  
ತುಮಕೂರು



ಪ್ರಸಾರಾಂಗ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

**ಸಾಹಿತ್ಯ ಸೌರಭ—೬**

ಪ್ರೇಚಾರಿಕ ಸಾಹಿತ್ಯ : ದೇವರು, ಸಂಸ್ಕೃತಿ ಅಧ್ಯಯನ ಮತ್ತು ಭಂದಸ್ಸು  
ಬಿ.ಎ. ಆರನೆಯ ಸೆಮಿಸ್ಪರ್ ಐಷ್ಟಕ ಕನ್ನಡ ಪತ್ರ

ಪ್ರಥಾನ ಸಂಪಾದಕರು

ಪ್ರೊ. ಅಣ್ಣಾಮ್ಮ

ಅಧ್ಯಕ್ಷರು, ಕನ್ನಡ ಅಧ್ಯಯನ ಮಂಡಳಿ  
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಸಂಪಾದಕರು

ಡಾ. ಎ. ರಘುರಾಂ

ಸಹ ಪ್ರಾಧ್ಯಾಪಕರು,

ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದಜ್ರೆ ಕಾಲೇಜು,  
ದಂಡಿನತಿವರ, ತುಮಕೂರು ಜಿಲ್ಲೆ.

ಡಾ. ಮಂಜುಳ ಬಿ. ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ

ಶ್ರೀ ಸಿದ್ಗಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು  
ತುಮಕೂರು

ಪ್ರಕಾಶಕರು : ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಪ್ರಥಮ ಮುದ್ರಣ : ೨೦೧೮

ಮುಟಗಳು :  $x + 34 = 44$

ಹಕ್ಕುಗಳು : ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಬಳಸಿದ ಕಾಗದ : ೬೦ ಜಿ.ಎಸ್.ಎಮ್

ಬೆಲೆ : ರೂ. /-

ಭಾಯಾಕ್ಷರ ಜೋಡಣೆ : ಶ್ರೀಧರ್

ಮುಖಿಮಟ ವಿನಾಯ :

ಮುದ್ರಣ :

## ಕುಲಪತಿಗಳ ಮಾತ್ರ

ತುಮಕೂರು ವಿಶ್ವವಿದ್ಯಾನಿಲಯವು ಹಲವು ಪ್ರಥಮಗಳತ್ತ ದಾಪ್ತಗಾಲಿಟ್ಟಿದೆ. ಪ್ರಸ್ತುತ ೨೦೧೯-೨೧ನೇ ಶೈಕ್ಷಣಿಕ ವರ್ಷದಿಂದ ತುಮಕೂರು ವಿಶ್ವವಿದ್ಯಾನಿಲಯದ ಸ್ವಾತಕ ವಿದ್ಯಾರ್ಥಿಗಳಿಗೆ ಆಯ್ದು ಆಧಾರಿತ ಕ್ರೆಡಿಟ್ ಪದ್ಧತಿಯನ್ನು ಅಳವಡಿಸಿಕೊಂಡು, ಪರ್ಯಾಪ್ತಸ್ತಕ ರಚನೆಗೆ ಚಾಲನೆ ನೀಡಲಾಗಿದೆ. ಸರ್ಕಾರದಿಂದ ಸಿಬಿಸಿಎಸ್ ಶಿಕ್ಷಣ ಪದ್ಧತಿಗೆ ಅನುಮೋದನೆಯೂ ದೊರೆತಿದೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಎಲ್ಲ ಸ್ವಾತಕ ವಿಷಯಗಳ ಪರ್ಯಾಪ್ತನ್ನು ಆಧ್ಯಾಪಕರು ಉತ್ಸಾಹದಿಂದ, ಶ್ರಮಪಟ್ಟಿ ರಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಅಧ್ಯಯನ ಮಂಡಳಿಯ ಸದಸ್ಯರು, ಮಂಡಳಿಯ ಅಧ್ಯಕ್ಷರಾದ ಪ್ರೌ. ಅಣ್ಣಮೃನವರ ಪ್ರಧಾನ ಸಂಪಾದಕತ್ವದಲ್ಲಿ ಪರ್ಯಾಪ್ತಸ್ತಕಗಳನ್ನು ಡಾ. ಐ. ರಘುರಾಂ ಮತ್ತು ಡಾ. ಮಂಜುಳ ಬಿ.ಎಸ್. ಒಹಳ ನೈಪುಣ್ಯದಿಂದ ಸಿದ್ಧಪಡಿಸಿಕೊಟ್ಟಿದ್ದಾರೆ.

ಇಲ್ಲಿ ಸಂಕಲನವಾದ ಎಲ್ಲ ಲೇಖನಗಳೂ ಸಕಾಲೀಕವಾಗಿದ್ದು, ವಿದ್ಯಾರ್ಥಿಗಳು ಸತತ ಅಭ್ಯಾಸ ನಿರತರಾಗಲು ಪ್ರೇರೇಟಿಸುವಂತಿವೆ. ಹಾಗಾಗಿ ಈ ಪ್ರಸ್ತುತಿಗಳು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿವೆ ಎನ್ನುವ ನಂಬಿಕೆ ನನ್ನದು. ಈ ಪರ್ಯಾಪ್ತನ್ನು ಸಕಾಲಕ್ಕೆ ಸಿದ್ಧಪಡಿಸಲು ನೇರವಾದ ಎಲ್ಲ ಅಧ್ಯಾಪಕರಿಗೂ ತುಮಕೂರು ವಿಶ್ವವಿದ್ಯಾನಿಲಯ ಆಭಾರಿಯಾಗಿದೆ.

ಪ್ರೌ. ವೈ. ಎಸ್. ಸಿದ್ಧೇಗೌಡ  
ಕುಲಪತಿಗಳು  
ತುಮಕೂರು ವಿಶ್ವವಿದ್ಯಾನಿಲಯ

## ತುಮಕೂರು ವಿಶ್ವವಿದ್ಯಾನಿಲಯ ತುಮಕೂರು

### ಕನ್ನಡ ಅಧ್ಯಯನ ಮಂಡಳಿ

- ದಾ. ಅಣ್ಣಮ್ಮೆ – ಅಧ್ಯಕ್ಷರು  
ದಾ. ಮಂಜುಳ ಬಿ. ಎಸ್. – ಸದಸ್ಯರು  
ಶ್ರೀ ಟಿ. ಎಸ್. ಕಾಂತರಾಜಯ್ಯ – ಸದಸ್ಯರು  
ದಾ. ಎ. ರಘುರಾಂ – ಸದಸ್ಯರು  
ದಾ. ಗೀತಾ ವಸಂತ – ಸದಸ್ಯರು

## ಅಧ್ಯಕ್ಷರ ನುಡಿ

ಕನ್ನಡ ಭಾಷೆಗೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯವನ್ನು ಅಭ್ಯಸಿಸಿದ ಎಲ್ಲರೂ ಕವಿರಾಜ ಮಾರ್ಗವನ್ನು ಪ್ರಥಮ ಕಾವ್ಯವೆಂದು ಒಪ್ಪಿದ್ದಾರೆ. ಆದಿ ಕವಿ ಪಂಪನಿಂದ ಆರಂಭಿಸಾದ ಕನ್ನಡ ಸಾಹಿತ್ಯ ಹಾಗೂ ಮಧ್ಯಕಾಲೀನ ಕನ್ನಡ ಸಾಹಿತ್ಯದವರೆಗೂ ಒಂದೇ ರೀತಿ, ಶೈಲಿಯಿಡ್ಡದ್ದು ನಿಧಾನವಾಗಿ ಪ್ರವರ್ಹಿಸಿ ಇಂದು ಕನ್ನಡ ಸಾಹಿತ್ಯ ವಿಶ್ವಮಟ್ಟದಲ್ಲಿ ಮಾನ್ಯತೆ ಗಳಿಸಿದೆ. ಶಾಸ್ತ್ರೀಯ ಭಾಷೆಯ ಸಾಫ್ತಾನವಾನ ಗಳಿಸಿಕೊಂಡಿದೆ.

ಪ್ರಾದೇಶಿಕ ಭಾಷೆಯಾಗಿಯೂ ಮನ್ಯಂಚ ಪಡೆದು ಬೆಳೆಯುತ್ತಿರುವ ಕನ್ನಡ ಭಾಷೆಯ ಸಾಹಿತ್ಯ, ವಿಚಾರ, ವಿಮರ್ಶೆಯಿಂದ ಸಮೃದ್ಧವಾಗಿ ಕಢಿ, ಕಾದಂಬರಿ, ಕವನ, ನಾಟಕ, ಕಥನಕವನ, ಕಿರುಕಾದಂಬರಿ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ನಿರಂತರ ಬೆಳವಣಿಗೆಯನ್ನು ಪಡೆದು ಸಾಗಿದೆ. ಆಧುನಿಕೋತ್ತರ ಪ್ರಸ್ತುತ ಯುಗದಲ್ಲಿ ಕನ್ನಡ ಭಾಷೆಗೆ ಗೊಕ ಯಂತ್ರದ ಮೂಲಕವೂ ಸಾಕಷ್ಟು ಕೊಡುಗೆ ಸಿಕ್ಕಿದೆ. ‘ಗೂಗಲ್’ (ಪೆಬ್ಸ್ಯೂಚ್‌ನಲ್ಲಿ) ಜಾಲತಾಣದಲ್ಲಿಯೂ ಕನ್ನಡಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಿರುತ್ತದೆ ಅನೇಕ ವಿಷಯಗಳನ್ನು ಪಡೆದುಕೊಳ್ಳಬಹುದಾಗಿದೆ. ಇಷ್ಟೇಲ್ಲ ಹೆಮ್ಮೆಯಿಂದ ಮೈದಂಬಿ ಪ್ರವರ್ಹಿಸುತ್ತಿರುವ ಕನ್ನಡ ಸಾಹಿತ್ಯ ಎಂಟು ಜ್ಞಾನಪೀಠ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಕನ್ನಡಮ್ಮೆ ಎನ್ನುವುದು ಬರಿಯ ಮಾತಾಗದೆ, ಸಾಧನೆಯ ಶಿಖರವಾಗಿದೆ.

೨೦೧೯-೨೧ನೇ ಶೈಕ್ಷಣಿಕ ವರ್ಷಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳಿಗೆ ಆಯ್ದು ಆಧಾರಿತ ಕ್ರೆಡಿಟ್ ಪದ್ಧತಿ (Choice Based Credit system)ಯನ್ನು ಅಳವಡಿಸಿಕೊಳ್ಳುವ ಮೂಲಕ ತುಮಕೂರು ವಿ.ವಿ. ಶೈಕ್ಷಣಿಕ ಸುಧಾರಣೆ ತರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸರ್ಕಾರದಿಂದ ಸಿ.ಬಿ.ಸಿ.ಎಸ್. ಶಿಕ್ಷಣ ಪದ್ಧತಿಗೆ ಅನುಮೋದನೆ ದೊರೆತದ್ದು ಸಹ ಸಂತಸದ ಸಂಗತಿಯೇ. ಆಯ್ದು ಆಧಾರಿತ ಕ್ರೆಡಿಟ್ ಪದ್ಧತಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆಯ ಅವಕಾಶಗಳನ್ನು ಕಲ್ಪಿಸಿಕೊಡುವ ಸಲುವಾಗಿ ಎಲ್ಲ ವಿಷಯಗಳ ಸ್ವಾತಕ ಪರ್ಕುಮಾರ್ಗಗಳನ್ನು ನನ್ನ ನೇತ್ಯತ್ವದಲ್ಲಿ ಅಧ್ಯಯನ ಮಂಡಳಿಯ ಸದಸ್ಯರು ಆಯ್ದುಮಾಡಿದ್ದಾರೆ.

ಈ ಹಂತದಲ್ಲಿ ನನಗೆ ದೊರಕಿದ ಆದೇಶದಂತೆ, ಸಮಿತಿಯ ಸಹಕಾರ ಪಡೆದು, ಅನೇಕ ಸಭೆ ನಡೆಸಿ, ಚರ್ಚಿಸಿ ಸದಸ್ಯರ ತೀರ್ಮಾನದಂತೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ, ಆರನೆಯ ಸಮಿಸ್ತರೋನ ಬಿ.ಎ. ಐಟಿಕೆ ಬಿ.ಎ., ಬಿ.ಎಸ್ಸ್., ಬಿ.ಕಾಂ, ಬಿ.ಬಿ.ಎಂ, ಬಿ.ಎಫ್.ಎ, ಬಿ.ವಿ.ಎ., ಪರ್ಯಾಗಳನ್ನು ಶ್ರಮವಹಿಸಿ ಆಲೋಚನೆ ಮಾಡುವುದರ ಮೂಲಕ ಕಾರ್ಯರೂಪಕ್ಕೆ ತಂದಿದ್ದೇವೆ.

ಈ ಪರ್ಯಾಗಾರ್ಥಿನೇ ಸಾಲಿಗೆ ಜಾಲನೆಗೆ ಬರುತ್ತದೆ. ಈ ಸದವಕಾಶದಲ್ಲಿ ಭಾಗಿಗಳಾದ ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞಭಾಗಿದ್ದೇನೆ.

ಈ ಪರ್ಯಾಗಸ್ತಕದ ಯಶೋಗಾಢೆಯ ಹಿಂದೆ ನಮ್ಮ ತುಮಕೂರು ವಿಶ್ವವಿದ್ಯಾನಿಲಯದ ಸನ್ಯಾಸ್ಯ ಕುಲಪತಿಗಳೂ, ಸಾಹಿತ್ಯೂ ಆಗಿರುವ ಪ್ರೌ. ವೈ. ಎಸ್. ಸಿದ್ದೇಗೌಡ ಅವರ ಕಾಳಜಿ ಎದ್ದುಕಾಣುತ್ತದೆ. ಬಹು ತಾಳ್ಳೆಯಿಂದ, ಕಾಳಜಿಯಿಂದ ಅಧ್ಯಾಪಕರನ್ನು ಆಹ್ವಾನಿಸಿ, ಪರ್ಯಾಗಮದ ಬಗ್ಗೆ ಚರ್ಚಿಸಿ, ಸಮಾಲೋಚಿಸಿ, ಹೆಚ್ಚಿನ ಅರಿವು ಮೂಡಿಸಿದ್ದಾರೆ. ಪ್ರತಿ ಹಂತದಲ್ಲಿಯೂ ನಮ್ಮನ್ನು ತಿದ್ದಿ, ನಮ್ಮ ಕೆಲಸವನ್ನು ಶ್ಲಘಿಸಿದ್ದಾರೆ. ಎಲ್ಲ ಪರ್ಯಾಗಸ್ತಕಗಳು ಸಕಾಲಕ್ಕೆ ಮುದ್ರಿಂಬಾಗಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಕೃಸೇರುವಂತೆ ಮಾಡಿದ ಸನ್ಯಾಸ್ಯ ಕುಲಪತಿಗಳಾದ ಪ್ರೌ. ವೈ. ಎಸ್. ಸಿದ್ದೇಗೌಡ ಅವರಿಗೆ ಅನಂತ ಕೃತಜ್ಞತೆಗಳು.

ಈ ಸಂದರ್ಭದಲ್ಲಿ ನಮಗೆ ಸೂಕ್ತವಾದ ಮಾರ್ಗದರ್ಶನ ಮಾಡಿ, ಪರ್ಯಾಗಸ್ತಕ ಪ್ರಕಟಿಸಲು ಪ್ರೌತ್ತಾಹಕೆಂಬ ನೇರವಾದ ಸನ್ಯಾಸ್ಯ ಕುಲಸಚಿವರೂ ಮತ್ತು ಜಾನಪದ ತಜ್ಜರೂ ಆದ ಪ್ರೌ. ಕೆ. ಎನ್. ಗಂಗಾನಾಯಕ ಅವರ ಸಹಕಾರ ಅವಿಸ್ತರಣೆಯ. ಅವರಿಗೆ ಅಧ್ಯಯನ ಮಂಡಳಿ ಪರವಾಗಿ ಕೃತಜ್ಞತೆಗಳು.

ಸಿಬಿಸಿಎಸ್ ಪರ್ಯಾಗಮ ರೂಪಿಸುವ ಸಂದರ್ಭದಲ್ಲಿ ಹಾಜರಿದ್ದು, ಸಕ್ರಿಯವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸ್ವಾತತ್ಕ ಅಧ್ಯಯನ ಮಂಡಳಿಯ ಎಲ್ಲ ಅಧ್ಯಾಪಕರಿಗೂ, ಪರ್ಯಾಗಸ್ತಕವನ್ನು ಅಂದವಾಗಿ ಅಕ್ಷರೀಕರಣ ಮಾಡಿದ ಶ್ರೀಯುತ ಆರ್. ಎಸ್. ಶ್ರೀಧರ್ ಅವರಿಗೂ ನನ್ನ ನಮನಗಳು.

**ಪ್ರೌ. ಅಣ್ಣಮ್ಮ**

ಅಧ್ಯಕ್ಷರು, ಕನ್ನಡ ಅಧ್ಯಯನ ಮಂಡಳಿ ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

## ಪ್ರಸ್ತಾವನೆ

ಇದು ಆರನೆಯ ಸೆಮಿಸ್ಪರ್ಶ ಐಚ್ಚಿಕ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ ಪರ್ಯಾಪ್ತಕ. ‘ಸಂಸ್ಕೃತಿ’ ಈ ಪದವು ವಿಶೇಷವಾದ ಅರ್ಥವನ್ನು ಒಳಗೊಂಡಿದೆ. ಸಂಸ್ಕೃತಿ ಚಲನಶೀಲವಾದುದು, ಬಹುತ್ತದ ಸಮಾಜದಲ್ಲಿ ‘ಸಂಸ್ಕೃತಿ’ಯ ಅರ್ಥವನ್ನು ವಿದ್ಯಾರ್ಥಿಗಳು ಅಧ್ಯೋತ್ಸಿಕೊಳ್ಳಲು ನಾಡಿನ ಹಿರಿಯ ಲೇಖಕರ ಕೆಲವು ಲೇಖನಗಳನ್ನು ಇಲ್ಲಿ ಸಂಗ್ರಹಿಸಿಕೊಡಲಾಗಿದೆ. ವ್ಯಾಚಾರಿಕತೆ ಮತ್ತು ವ್ಯಾಜ್ಞಾನಿಕತೆಗಳು ಜಾಗತಿಕರಣದ ಈ ಸಮಾಜಕ್ಕೆ ಅನಿವಾರ್ಯ ಆಲೋಚನಾ ಕ್ರಮಗಳಾಗಿವೆ. ಸಾಹಿತ್ಯದಲ್ಲಿ ವಾಸ್ತವಿಕತೆಯ ಅವಶ್ಯಕತೆ ಹಿಂದಿಗಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಏಕೆ? ಏನು? ಹೇಗೆ? ಮೊದಲಾದ ಸಾಮಾನ್ಯ ಸಂಗತಿಗಳನ್ನೇಲ್ಲಾಗೂಂದ ಪ್ರಶ್ನೆಗಳಿಗೆ ಉತ್ತರವನ್ನು ಮಡುಕುವ ಸಂಭರ್ಥದಲ್ಲಿ ನಾವಿರುವುದರಿಂದ, ಈ ನಿಟ್ಟಿನಲ್ಲಿ ಆಲೋಚಿಸಲು ಉಪಯುಕ್ತವಾಗಲೆಂದು ವ್ಯಾಚಾರಿಕ ಸಾಹಿತ್ಯದ ರೂಪ ಪ್ರೇ, ಎ.ಎನ್. ಮೂರ್ತಿರಾಯರ ‘ದೇವರು’ ಕೃತಿಯನ್ನು ಅಧ್ಯಯನಕ್ಕೆ ನಿಗದಿಪಡಿಸಲಾಗಿದೆ. ಸಾಹಿತ್ಯದಲ್ಲಿ ಭಂದಸ್ಸು ಸೋಗಸು ಹಾಗೂ ಆಹಾದವನ್ನು ತಂದುಕೊಡುವುದರೂಂದಿಗೆ ಓದುಗರ ಮನಸ್ಸನ್ನು ಸೂರೆಗೊಳ್ಳಲು ವಂತದ್ವಾಗಿದೆ. ಐಚ್ಚಿಕ ವಿದ್ಯಾರ್ಥಿಗಳು ಇದರ ಅರಿವಿನಿಂದ ಸ್ವಜನಕ್ಕಿರೆಯಲ್ಲಿ ತೊಡಗಲು ಸಹಕಾರಿಯಾಗಲೆಂದು ಭಂದಸ್ಸನ್ನು ಇಲ್ಲಿ ಪರಿಚಯಿಸಲಾಗಿದೆ.

ಈ ಪರ್ಯಾಪ್ತಸ್ತಕವನ್ನು ಸಿದ್ಧಪಡಿಸಿಕೊಡಲು ನಮಗೆ ಅವಕಾಶ ಮಾಡಿಕೊಟ್ಟ ಶುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ, ಕನ್ನಡ ಅಧ್ಯಯನ ಸಾಂಕೇತಿಕ ಪರ್ಯಾಪ್ತಸ್ತಕ ಸಮಿತಿಯ ಅಧ್ಯಕ್ಷರಾದ ಪ್ರೇ, ಅಣ್ಣಮ್ಮೆ ಅವರಿಗೆ ಮತ್ತು ಸದಸ್ಯರಿಗೆ ಪ್ರಸ್ತರೆ ಚೋಧನೆಯಲ್ಲಿ ತೊಡಗುವ ಅಧ್ಯಾಪಕರಿಗೆ ವಿದ್ಯಾರ್ಥಿಗಳಿಗೆ ನಮ್ಮ ಕೃತಜ್ಞತೆಗಳು.

ಡಾ. ಎ. ರಘುರಾಂ

ಡಾ. ಬಿ. ಎಸ್. ಮಂಜುಳ

ಸಂಪಾದಕರು



ತುಮಕೂರು ವಿಶ್ವವಿದ್ಯಾನಿಲಯ  
 ಬಿ.ಎ. ಅರಸೆಯ ಸೇಮಿಸ್ಟರ್ ಬಚ್ಚಿಕ ಕನ್ನಡ ಪತ್ರ  
 ೨೦೧೮-೧೯ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲು ನಿಗದಿಗೊಳಿಸಿದ  
 ಸಿಬಿಸಿಎಸ್ ಹೊಸಪತ್ರ್ಯ

ಸಾಹಿತ್ಯಸೌರಭ-೬

ಪತ್ರಿಕೆ-೮

ವೈಚಾರಿಕ ಸಾಹಿತ್ಯ: ದೇವರು,  
 ಸಂಸ್ಕೃತಿ ಅಧ್ಯಯನ ಮತ್ತು ಭಂದಸ್ಸು

ಪತ್ರಿಕೆ-೮

೨೫ ಗಂಟೆಗಳು

### ಪರಿವಿಡಿ

೧ ವೈಚಾರಿಕ ಸಾಹಿತ್ಯ:  
 ಪತ್ರ್ಯ: ದೇವರು - ಎ. ಎನ್. ಮೂರ್ತಿರಾವ್

### ೨. ಸಂಸ್ಕೃತಿ ಅಧ್ಯಯನ

೧. ಸಂಸ್ಕೃತಿ- ಡಾ. ಹಾ.ಮಾ. ನಾಯಕ್
೨. ಸಂಸ್ಕೃತಿಗಳ ಮುಖಾಮುಖಿ - ಡಾ. ಡಿ.ಆರ್. ನಾಗರಾಜು
೩. ಜಡ ಸಂಸ್ಕೃತಿಯ ವಿರುದ್ಧ ಜೀತನ್ಯ ಸಂಸ್ಕೃತಿ - ರಂಜಾನ್ ದಗಾರ್
೪. ಸಂಸ್ಕೃತಿ ಹಾಗೆಂದರೇನು? - ಡಾ. ರಹಮತ್ ತರೀಕೆರೆ

### ೩. ಭಂದಸ್ಸು

೧. ಭಂದಸ್ಸಿನ ಸ್ವರೂಪ ಮತ್ತು ಪ್ರಯೋಜನಗಳು
೨. ಗಣಗಳು- ಅಕ್ಷರ, ಅಂಶ, ಮಾತ್ರೆ
೩. ಖ್ಯಾತ ಕನಾಂಟಕಗಳು, ತ್ರಿಪದಿ, ಪಟ್ಟದಿ, ಕಂದ, ಸಾಂಗತ್ಯ

ಇ. ಆಧುನಿಕ ಭಂದೋಪ್ಯೋಗಗಳೂ –  
ಮುಡಿ, ಪರ್ಯಾಗಣ, ಸುನೀತ, ಮಹಾಭಂದಸ್ಸು

ಅನುಭಂಧಗಳು

- ಇ. ಪರಾಮರ್ಶನ ಗ್ರಂಥಗಳು
- ಈ. ಪತ್ಯ ಬೋಧನಾ ಅವಧಿ, ಪರೀಕ್ಷೆ ಅವಧಿ ಮತ್ತು ಅಂಕಗಳು
- ಇ. ಪರಾಮರ್ಶನ ಗ್ರಂಥಗಳು

ಸಂಸ್ಕೃತಿ ಅಧ್ಯಯನ

## ರ. ಸಂಸ್ಕೃತಿ

- ಹಾ.ಮಾ. ನಾಯಕ

ಮನುಷ್ಯನ ವರ್ತನೆಗಳ ವ್ಯವಸಾಯಕ್ಕೆ ಸಂಬಂಧಿಸಿದ ‘ಸಂಸ್ಕೃತಿ’ ಎಂಬ ಮಾತು ವ್ಯಾಪಕವೂ ಅಸ್ವಾಷಿತವೂ ಆದ, ಬಹು ಬಳಕೆಯ, ಒಂದು ಮಾತು. ಅದನ್ನು ಅಧ್ಯೋತ್ಸಲು ವಿವರಿಸಲು ಅನೇಕ ಜನ ವಿದ್ವಾನರು ತಮ್ಮ ಶಕ್ತಿ ಸಮಯಗಳನ್ನು ವಿನಿಯೋಗಿಸಿದ್ದಾರೆ; ಬೇರೆ ಬೇರೆ ಅನುಭವಗಳ, ಶಾಸ್ತ್ರಗಳ ದೃಷ್ಟಿಯಿಂದ ಸಂಸ್ಕೃತಿಯನ್ನು ವಿವೇಚಿಸಿದ್ದಾರೆ. ಈ ವಿಷಯದಲ್ಲಿ ಹಲವು ಹೆಚ್ಚಿತ್ತಗೆಗಳ ರಚನೆಯಾಗಿದೆ. ಇವ್ವೆಲ್ಲ ಆದರೂ ಸಂಸ್ಕೃತಿಯ ವ್ಯಾಖ್ಯೆ ಕ್ರಾಗೆ ಸುಲಭವಾಗಿ ಎಟಿಕುಪುದುಇಲ್ಲ. ಮೂಲ ಪದದಂತಯೇ ವ್ಯಾಖ್ಯಾನವೂ ಅಸ್ವಾಷಿತಗೊಳಿತ್ತ ಹೋಗುತ್ತದೆ. ಸಂಸ್ಕೃತಿಯನ್ನು ವರ್ಣಿಸುವ ‘ಮಾಧುರ್ಯ’, ‘ಬೆಳಕು’ ಮುಂತಾದ ಮಾತುಗಳಾದರೂ ತಮ್ಮಪ್ರಕ್ಕೆ ಅಥವಾಗುವಂಥವಲ್ಲ.

ಸಂಸ್ಕೃತಿ ಕೇವಲ ಪಠ್ಯ ವಿಷಯವಲ್ಲ; ಅದೊಂದು ಅನುಷ್ಠಾನ ಮಾರ್ಗ. ಕಾಲದೇಶಗಳ ಧ್ವನಿ ಬಣ್ಣ ತುಂಬಿದ ಸಂಸ್ಕೃತಿಯಲ್ಲಿ ಕಾಲದೇಶಗಳನ್ನು ಮೀರಿದ ಕೆಲವು ಶಾಶ್ವತ ಅಂಶಗಳೂ ಇವೆ. ಅವು ಪ್ರತಿಯೊಂದು ಸಮಾಜದ ಅನುಭವಕ್ಕೆ ಬರುತ್ತವೆ; ಆದರ್ಥವಾಗಿ ನಿಲ್ಲುತ್ತವೆ. ಯಾವುದು ಸಂಸ್ಕೃತಿ, ಯಾವುದು ಅಲ್ಲ ಎಂದು ಪಟ್ಟಿ ಮಾಡಿ ತಿಳಿಯುವ ಸಂಸ್ಕೃತಿ ಬದುಕನ್ನು ತುಂಬಿಪುದಿಲ್ಲ. ಅನುಭವಕ್ಕೆ ಬರುವ ಸಂವೇದನೆಗಳನ್ನು ಸ್ವಂದಿಸುವ ಸಣ್ಣಪ್ರಾಟ್ಟಿ ಸಂದರ್ಭಗಳು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತವೆ.

ಒಬ್ಬ ವ್ಯಕ್ತಿ, ಅವನು ಎಷ್ಟೇ ಸಣ್ಣವಿರಲಿ, ಅವನಿಗೆ ಅರಿವಿಲ್ಲದಂತೆಯೇ ಒಂದು ಸಂಸ್ಕೃತಿಯ ಪಾಲುದಾರನಾಗಿರುತ್ತಾನೆ. ಅವನ ಆಚಾರ ಆಲೋಚನೆಗಳು ನಂಬುಗೆ ಶ್ರದ್ಧೆಗಳು ಈ ಸಂಸ್ಕೃತಿಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅಭಿವೃದ್ಧಿಗೊಳಿಸುತ್ತಿರುತ್ತವೆ. ವ್ಯಕ್ತಿಗಳ ಸಾಮಾನ್ಯ ನಡವಳಿಗಳೂ ಸಂಸ್ಕೃತಿಯ ಸಾತ್ಯತೆ ಕಾಣಿಕೆಯನ್ನು ಸಲ್ಲಿಸುತ್ತವೆ. ಸಂಸ್ಕೃತಿಯೊಂದು ಮಹಾನಾದಿ. ಅದರಲ್ಲಿ ಯಾವಯಾವ ಕಡೆಯ ಎಷ್ಟೇಷ್ಟು ನೀರು ಸೇರಿದೆಯಂಬುದನ್ನು ಪ್ರತ್ಯೇಕಿಸಿ ನೋಡಲು ಬರುವುದಿಲ್ಲ.

**ಒಮ್ಮೆ ಹೀಗಾಯಿತು:**

ನಾನು ಕೆಲಸಮಾಡುತ್ತಿರುವ ಕಣ್ಣೇರಿಯ ಕಟ್ಟಡದ ವಿಸ್ತರಣೆಯ ಕೆಲಸ

ನಡೆಯುತ್ತಿದ್ದಾಗ, ಇಬ್ಬರು ಹೆಂಗಸರು ಅಲ್ಲಿ ಜಲ್ಲಿ ಒಡೆಯಲು ಬರುತ್ತಿದ್ದರು. ಇಬ್ಬರೂ ಮಧ್ಯ ವಯಸ್ಸಿನ ತುಂಬ ಬಡ ಹೆಂಗಸರು. ಒಬ್ಬಳಿಗೆ ಇಬ್ಬರು, ಇನ್ನೊಬ್ಬರಿಗೆ ಮೂವರು ಬಿಕ್ಕ ಮುಕ್ಕಳು. ದಿನವೂ ಅವರನ್ನು ನಾನು ನೋಡುತ್ತಿದ್ದೆ ಒಂದು ದಿನ ಕೆಲಸಕ್ಕೆ ಬರದಿದ್ದರೆ ಅಂದು ಉಪವಾಸವಿರಬೇಕಾಗಿ ಬರುತ್ತದೆಂದು ಅವರಲ್ಲಿ ಒಬ್ಬ ಮಹಿಳೆ ನನಗೆ ಹೇಳಿದ್ದಳು. ಆ ಮುಕ್ಕಳು ಪ್ರಾಣಿಗಳಿಗಿಂತಲೂ ಕಡೆಯಾದ ಜೀವನ ಮಾಡುತ್ತಿದ್ದುದನ್ನು ನಾನು ವ್ಯಧೆಯಿಂದ ಗಮನಿಸುತ್ತಿದ್ದೆ ಬಟ್ಟಿ ಹಾಕಿದಾರೆ ಎನ್ನುವುದನ್ನು ದೃಢಪಡಿಸುವ ಸಲುವಾಗಿ ಮಾತ್ರ ತೋಟ್ಟಿಬೆಂದಿ; ಎಣ್ಣೆ ನೀರು ಕಾಣದೆ ಗಂಟು ಕಟ್ಟಿದ ತಲೆಕೂದಲು; ಎಂದೂ ತೋಟೆಯದ್ದಂತೆ ಕಾಣುತ್ತಿದ್ದ ಮೈ. ಆ ಮುಕ್ಕಳು ಅಿತ್ತು ಓಡಾಡುತ್ತಿದ್ದುದರಿಂದಷ್ಟೇ ಅವು ಜೀವಂತವಾಗಿರುವಂತೆ ತೋರುತ್ತಿತ್ತು ಮಣಿನ ಮೇಲೆ ಬಿದ್ದು ಕೊಂಡು ಅವು ಆಕಾಶದ ಶೂನ್ಯವನ್ನು ನೋಡುತ್ತಿದ್ದಾಗ ನನಗೆ ಲೋಕದ ಆಸೆ ನಿರೀಕ್ಷೆಗಳಿಲ್ಲ ಈ ಮುಕ್ಕಳ ಕೆಣ್ಣ ಗುಳಿಗಳಲ್ಲೇ ತುಂಬಿಕೊಂಡಿವೆಯೋ ಏನೋ ಎನ್ನೋ ಎನ್ನೊ ನುತ್ತಿತ್ತು.

ಒಂದು ದಿನ ಯಾವುದೋ ಮದುವೆ ಮನಗೆ ಹೋಗಿ ಕಳೇರಿಗೆ ಹಿಂದಿರುಗುತ್ತಿದ್ದೆ. ಕೈಯಲ್ಲಿದ್ದ ಪೋಟ್ಟಿಂದಲ್ಲಿ ಒಂದು ಬಾಳೆಯ ಹಣ್ಣು, ಒಂದು ಲಾಡಿನ ಉಂಡೆ ಇದ್ದವು. ಈ ಮುಕ್ಕಳಲ್ಲಿ ದೊಡ್ಡ ಮಹಡಿ, ಎಂಟು ಒಂಭತ್ತು ವರ್ಷದವರೆ ರಬಹುದು, ಹಾದಿಯಲ್ಲಿ ಕುಳಿತ್ತಿದ್ದಳು, ಅವಳಿಗೆ ಕೈಯಲ್ಲಿದ್ದ ಪೋಟ್ಟಿಂದ ನುಡಿ ಕೊಟ್ಟು 'ತೆಗೆದುಕೊಇ, ತಿನ್ನ' ಎಂದೆ. ಅವಳಿಗೆ ಸಂಹೋಡವಾಯಿತು. ಆದರೂ ನಿಧಾನವಾಗಿ ಕೈಚಾಚಿದಳು. 'ಬಾಳೆಯಹಣ್ಣು, ಲಾಡು ಇದೆ' ಎಂದೆ. ಬಾಳೆಯ ಹಣ್ಣು ಅವಳಿಗೆ ತಿಳಿಯಿತೇನೋ; ಲಾಡು ಅಥವಾಗಿರಲಾರದು.

ಅವಳು ಅಲ್ಲೇ ಅವನ್ನು ಗಬಗಬನೆ ತಿನ್ನುತ್ತಾಳೆಂದು ನಾನು ತಿಳಿದಿದ್ದೆ. ಇಲ್ಲ, ಪೋಟ್ಟಿಂದ ನುಡಿ ಕೊಂಡು ಸ್ವಲ್ಪ ದೂರದಲ್ಲಿ ಕಲ್ಲು ಒಡೆಯುತ್ತಿದ್ದ ತಾಯಿಯ ಬಳಿ ಓಡಿ ಹೋಡಳು. ಅಲ್ಲಿದ್ದ ತಮ್ಮ ತಂಗಿಯರೂಡನೆ ಹಂಚಿಕೊಳ್ಳುತ್ತಾಳೇನೋ ಎಂದು ಕೊಂಡೆ. ಅವಳು ಪೋಟ್ಟಿಂದ ನುಡಿ ತಾಯಿಯ ಕೈಗೆ ಕೊಟ್ಟಳು. ಸ್ವಲ್ಪ ದೂರದಲ್ಲಿ ಇನ್ನೊಂದು ಕಲ್ಲುಗುಡ್ಡೆಯ ಹತ್ತಿರವಿದ್ದ ಮತ್ತೊಬ್ಬ ಮಹಿಳೆಯ ಎರಡು ಮುಕ್ಕಳನ್ನು ಕರೆದುಕೊಂಡು ಬಂದಳು. ನಾನು ಹೊಟ್ಟಿನ್ನು ಅವರೆಲ್ಲ ಹಂಚಿಕೊಂಡರು. ದೂರದಲ್ಲಿದ್ದ ಮಹಿಳೆಗೂ ಅವಳ ಪಾಲನ್ನು ತೆಗೆದುಕೊಂಡು ಹೋಗಿ ಕೊಡಲು ಆ ಬಾಲೆ ಮರೆಯಲಿಲ್ಲ. ಪ್ರತಿಯೊಬ್ಬರಿಗೂ ಲಾಡು ಎರಡೆರಡು ಮೂರು ಮೂರು ಕಾಳು ಬಂದಿರಬಹುದು. ಒಂದು ಬಿಕ್ಕ ಬಾಳೆಹಣ್ಣನ್ನು ಏಳು ಜನ ಹೇಗೆ ಹಂಚಿಕೊಂಡರೋ ತಿಳಿಯದು.

ಆ ಹೊತ್ತು ನನಗೆ ಸಂಸ್ಕೃತಿಯ ಒಂದು ಪಾಠದ ಅನುಭವವಾಯಿತು.

## ಕವಿಕೃತಿ ಪರಿಚಯ

ಹಾ.ಮಾ.ನಾಯಕ ಅವರು ಸೆಪ್ಟೆಂಬರ್ 12, 1931 ತಿಖೆಗೊಗ್ಗೆ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು ಹಾರೋಗದ್ದೆ ಎಂಬ ಹಳ್ಳಿಯಲ್ಲಿ ಜನಿಸಿದರು. ಪೂರ್ವ ಹೆಸರು ಹಾರೋಗದ್ದೆ ಮಾನಪ್ಪ ನಾಯಕ, ಹಾ.ಮಾ.ನಾ. ಎಂಬುದು ಇವರ ಕಾವ್ಯ ನಾಮ. ಅಂಕಣ ಬರಹದಲ್ಲಿ ಇವರದು ಅಡ್ಡತೀಯ ಸಾಧನೆ. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಹಾ.ಮಾ.ನಾ. ಅವರು ಅಮೇರಿಕದ ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ‘ಕನ್ನಡ;ಸಾಹಿತ್ಯ ಮತ್ತು ಆಡುಭಾಷೆ’ ಎಂಬ ವಿಷಯವನ್ನು ಕುರಿತು ನಿಬಂಧವನ್ನು ಸಾದರಪಡಿಸಿ ಡಾಕ್ಟರೇಟ್ ಪಡೆದರು. ಅವರ ಪ್ರಥಮ ಕೃತಿ ಬಾಳ್ಳಿಕ್ಲೋಟಗಳು(1950). ನಮ್ಮ ಮನೆಯ ದೀಪ, ಇವರ ಇನ್ನೊಂದು ಪ್ರಬಂಧ ಸಂಕಲನ. ಮಹಮದ್ ಪ್ರೇಗಂಬರ್, ರವೀಂದ್ರನಾಥ ಟಾಗೂರ್, ಅಕ್ಷಯಕುಮಾರದೇವ ಇವು ಇವರು ಬರೆದ ಜೀವನ ಚರಿತ್ರೆಗಳು, ಸಾಹಿತ್ಯ ಸಲ್ಲಾಪ, ಸಂಕೀರ್ತನೆ, ಸಂಚಯ, ಸಂಧಾರ, ಸಂಗ್ರಹ, ಸಂದರ್ಭ, ಸಂಪಟ, ಸಂಪದ, ಸಮೂಹ, ಸಂಪರ್ಕ, ಸ್ವಾತಂತ್ರ್ಯ, ಸ್ವಂದನ, ಸಂಪ್ರತಿ, ಸೃಜನ, ಸಂಪರ್ಕ, ಸೂಲಂಗಿ ಇವು ಇವರ ಅಂಕಣ ಬರಹಗಳು. ಗೋಕಾರ್, ಗ್ರಂಥಾವಳಿ, ಸುನೇರಿ, ಮಾಸ್ತಿಯವರ ಪುಸ್ತಕಗಳು, ವಿದ್ಯಾಪತಿಯ ಹಾಡುಗಳು ಇತರ ಕೃತಿಗಳು.

1982 ರಲ್ಲಿ ಕನಾರ್ಟಕ ಸರ್ಕಾರದ ರಾಜ್ಯಪ್ರಶಸ್ತಿ, 1989 ರಲ್ಲಿ ‘ಸಂಪ್ರತಿ’ ಅಂಕಣಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1986 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. 1985 ರಲ್ಲಿ ಬೀದರ್ ನಲ್ಲಿ ನಡೆದ 57 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಗುಲ್ಬಗಾರ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಅಭಿಮಾನಿಗಳು ಏತ್ತರು ‘ಮಾನ’ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿದ್ದಾರೆ.

ಪ್ರಸ್ತುತ ‘ಸಂಸ್ಕೃತಿ’ ಲೇಖನವನ್ನು ‘ಹಾಮಾನಾ’ ಅವರ ‘ಸೂಲಂಗಿ’ ಎಂಬ ಅಂಕಣ ಬರಹಗಳ ಕೃತಿಯಿಂದ ಆಯ್ದು ಮಾಡಿಕೊಳ್ಳಲಾಗಿದೆ. ಹಸಿದವನ ಸಂಕಟ ಹಸಿದವನಿಗೇ ಗೊತ್ತು. ಇರುವುದನ್ನು ಸಮನಾಗಿ ಎಲ್ಲರೂ ಹಂಚಿಕೊಂಡು ತಿನ್ನಬೇಕೆಂಬುದು ಸಂಸ್ಕೃತಿ. ಅದಕ್ಕಿಂತ ದೊಡ್ಡ ಸಂಸ್ಕೃತಿ ಇನ್ನೊಂದಿಲ್ಲ ಎಂಬುದನ್ನು ಬಡಕೂಲೆ ಕಾರ್ಮಿಕ ಹೆಂಗಸಿನ ಮಕ್ಕಳಿಂದ ತಿಳಿದುಕೊಂಡ ಬಗ್ಗೆ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

### ಟಿಪ್ಪಣಿ : ಅಂಕಣ ಬರಹ :

ಪತ್ರಿಕೆಗೂ, ಅಂಕಣ ಬರಹಕ್ಕೂ ನಂಟು. ಸ್ವಾಲ್ಪವಾಗಿ ಹೇಳುವುದಾದರೆ, ಮುದ್ರಣ ದೃಷ್ಟಿಯಿಂದ ಹಾಗೂ ಓದುಗರ ವಾಚನ ಶೌಲಭ್ಯಕಾಗಿ ಮಾಡಿದ ವಿಭಾಗಗಳು ಅಂಕಣಗಳು. ವಿಶ್ವವಾದ ಅರ್ಥದಲ್ಲಿ ಅಂಕಣಗಳು ಪತ್ರಿಕೆಯಲ್ಲಿ ವಿಷಯಾನುಗೂಣವಾಗಿ ವಿಷಯವನ್ನು ಕುರಿತ ಅರ್ಥವಾ ನಿರ್ದಿಷ್ಟ ವೃತ್ತಿಯೊಬ್ಬರು ಬರೆಯುವ ಲೇಖನ ಎಂಬುದು ಅಂಕಣಕ್ಕೆ ನಿಘಂಟು ನೀಡುವ ವ್ಯಾಖ್ಯೆ. ಇದನ್ನು ಇಂಗ್ಲೀಷಿನಲ್ಲಿ; ‘ಕಾಲ್’ ಎಂದು ಕರೆಯುವುದುಂಟು.

ಕನ್ನಡದಲ್ಲಿ ಅಂಕಣ ಎನ್ನಲು ಹಳೆಯಪದ. ಪತ್ರಿಕೆಯ ಉಗಮವಾಗುವುದಕ್ಕೂ ಮುಂಚಿನಿಂದಲೂ ಬಳೆಕಂಯಲ್ಲಿರುವಂತಹ. ಇದು ಮನೆಯ ಎರಡು ಕಂಬಗಳ ಅರ್ಥವಾ ಎರಡು ತೋಲೆಗಳ ನಡುವೆ ಇರುವ ಪ್ರದೇಶದ ಮಿತಿ. ಇದು ಒಂದು ನಿರ್ದಿಷ್ಟವಾದ ಅಳತೆ. ಇದು ಇಷ್ಟ ಚದುರಿಗಳ (ಸ್ಟೇರ್) ಮನೆ ಎಂದು ಹೇಳುವ ಹಾಗೆ, ಇಷ್ಟ ಅಂಕಣಗಳ ಮನೆ ಎಂದು ಹೇಳುವುದು ಹಿಂದೆ ಸಾಮಾನ್ಯವಾಗಿತ್ತು.

ಹಾಗೇಯೇ “ಒಂದು ಪತ್ರಿಕೆಯಲ್ಲಿ” ನಿರ್ದಿಷ್ಟ ವೃತ್ತಿಯೊಬ್ಬರು, ಒಂದು ನಿರ್ದಿಷ್ಟ ಜಾಗದ ಅಳತೆಯಲ್ಲಿ ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಬರೆಯುವ ಬರಹವೇ ಅಂಕಣ ಬರಹ.

## ೨. ಸಂಸ್ಕೃತಿಗಳ ಮುಖಾಮುಖಿ

— ಡಾ. ಡಿ.ಆರ್. ನಾಗರಾಜು

“Why can’t we be friends now?” said the other, holding him affectionately, “It’s what I want. It’s what you want”

But the horses didn’t want it they swerved apart; the earth didn’t want it sending up rocks through which riders must pass single file; the tank, the jail, the palace, the birds, the carriion, the Guest house, the came into view as they issued from the gap and saw Man beneath; they didn’t want it, they said in their hundred voices, “No, not yet”, and the sky said, “No not there.”

*from A Passage to India*

### ೦

ಸಂಸ್ಕೃತಿಯೊಂದರ ವಿಶಿಷ್ಟತೆಯ ಬಗ್ಗೆ, ತನ್ನತನೆ-ಅನ್ಯತನದ ಬಗೆಗೆ ಯಾವಾಗ ಚಿಂತನೆ ಶುರುವಾಗುತ್ತದೆ ಎಂಬುದನ್ನು ವಿಶೇಷಿಸುವುದು ತೀರ ಜಡಿಲವಾದ ಕೆಲಸ. ಸರ್ವಮಾನ್ಯವಾದ ತಾತ್ತ್ವಿಕ ಉತ್ತರ ಇಡಕ್ಕೆ ಬಹುಶಃ ಅಸಾಧ್ಯವಾದರೂ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಇದು ಪ್ರಾರಂಭವಾಗುವ ಕ್ಷಣಿಗಳನ್ನು ಮಾತ್ರ ವಿಚಿತವಾಗಿ ಗುರುತಿಸುವುದು ಸಾಧ್ಯ. ಸಂಸ್ಕೃತಿಯೊಂದು, ಸಮಾಜವೊಂದು ತನ್ನ ಸ್ವ-ಪ್ರತಿಮೆಯ ಬಗ್ಗೆ ಆಳವಾದ ಸಂದಿಗ್ಧ ಸ್ಥಿತಿಯಲ್ಲಿದ್ದಾಗ ತನ್ನ ಸ್ವತಂತ್ರ ಅಸ್ತಿತ್ವದ ಬಗ್ಗೆ ತನ್ನನ್ನೇ ನಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಾಗ, ‘‘ಅನ್’ ಸಂಸ್ಕೃತಿ, ಶಕ್ತಿ ತನ್ನನ್ನು ಸಂಪೂರ್ಣವಾಗಿ ಕರಗಿಸಿ ಹಾಕುವ ಸ್ಥಿತಿಯಲ್ಲಿ ಈ ರೀತಿಯ ವಿಶಿಷ್ಟ ರೂಪುರೇಖೆಗಳ ಅನ್ವೇಷಕೆ ಪ್ರಾರಂಭವಾಗುತ್ತದೆ.<sup>೧</sup> ವಸಾಹತುಶಾಹಿ ಸನ್ವಿವೇಶದಲ್ಲಿ ಇದು ನಡೆಯಬಹುದು.

ಅಥವಾ ಈಗ ಆಗುತ್ತಿರುವ ಹಾಗೆ ಏಕರೂಪೀ ನಾಗರೀಕತೆಯ ನಿರ್ಮಾಣಾದ ಶಕ್ತಿ ತೀವ್ರವಾಗಿ ಉಳಿದೆಲ್ಲ ವಿಶಿಷ್ಟತೆಗಳನ್ನು ಆಕ್ರಮಿಸುತ್ತಿರುವ ಸನ್ವಿವೇಶಗಳಲ್ಲಿ

೧. ಫ್ರಾಂಚ್ ಘ್ಯಾನ್‌ನ ಕೃತಿಗಳಲ್ಲಿ ಈ ಬಗೆಗೆ ವೀಕ್ಷಣೆ ಚಿಂತನೆಯನ್ನು ಕಾಣಬಹುದು. ‘ರೆಚಡ್ ಆಫ್ ದಿ ಆರ್ಕ್ ನಲ್ಲಿ ವೀಕ್ಷಣವಾಗಿ ತನ್ನತನವನ್ನು ಮಾಹಿತ್ಯಾದಿ ಸ್ಥಿತಿಯಲ್ಲಿ ಕಂಡುಕೊಳ್ಳುವ ಪ್ರಕ್ರಿಯೆಗಳನ್ನು ಕಾಣತ ವಿವರಿಸುತ್ತಾನೆ. ಆತ್ಮ ರೂಪಮಾಂಜನ ಅಥವಾ ಆತ್ಮಾಧನೆ, ಪಿಮಾರ್ಕ ತ್ವರ ವಚ್ಚರ ಇತ್ಯಾದಿ ಸ್ಥಿತಿಗಳನ್ನು ಆತ ಪಟ್ಟಿ ಮಾಡುತ್ತಾನೆ.

ಆಗಬಹುದು. ಮುಖ್ಯವಾಗಿ ಮೂರನೆ ಜಗತ್ತಿನ ಬಹುಪಾಲು ಸಂಸ್ಕೃತಿಗಳಲ್ಲಿ ಈಗ ಅಗುತ್ತಿರುವುದು ಈ ರೀತಿಯ ಪ್ರಕ್ರಿಯೆಯೇ ಎಂದು ಈ ಲೇಖನ ಅನ್ವಯಿಸಿಕೆ. ಆಧುನಿಕ ತಂತ್ರಜ್ಞಾನ ಬರೀ ಯಂತ್ರಗಳನ್ನು ಅವುಗಳನ್ನು ನಡೆಸುವ ಕ್ರಮಗಳನ್ನು ಮಾತ್ರ ಸಮಾಜವೊಂದರಲ್ಲಿ ತಂದು ಹಾಕುವುದಿಲ್ಲ. ಬದಲಾಗಿ, ಅದು ನಿರ್ದಿಷ್ಟ ಜೀವನ ಕ್ರಮಗಳನ್ನೇ ತಂದು ಹೇರುತ್ತದೆ. (ಇಲ್ಲಿ ಬಹುವಚನ ಪ್ರಶ್ನೆಯ ಅನಗತ್ಯ ಎಂದು ತೋರುತ್ತದೆ.) ಸಮಕಾಲೀನ ತಂತ್ರಜ್ಞಾನ ತಂದು ಹೇರುವುದು ಒಂದೇ ರೀತಿಯ ಜೀವನ ಕ್ರಮವನ್ನು ಈ ಕಾರಣಕ್ಕಾಗಿಯೇ ನ್ಯಾಯಾರ್ಥ, ಲಂಡನ್, ರಿಯೋಡಿಜನ್ಸೆರ್ಲೊ ಲುಸಾಕಾ, ದೆಹಲಿ, ಕಲ್ಕತ್ತಗಳ ಹೊರ ಸಂಘಟನಾಲಯ ಒಂದೇ ರೀತಿಯದು.<sup>೧</sup> ಪಾಶ್ಚಾಯಾತ್ಮಕ ತಂತ್ರಜ್ಞಾನ ಹೀಗೆ ಏಕರೂಪೀ ಜೀವನ ಕ್ರಮವನ್ನು ತಂದು ಹೇರುತ್ತಿರುವ, ಪ್ರತಿಭಟಿಸುತ್ತಿರುವ ಫಲವೇ ಈ ಸಂದರ್ಭದ ಸಾಂಸ್ಕೃತಿಕ ನಿರ್ದಿಷ್ಟತೆಯ ಹುದುಕಾಟಗಳು. ಈ ಕಾರಣಕ್ಕಾಗಿ ಇದಕ್ಕೆ ರಾಜಕೀಯ ತತ್ವದ ಅಂತಿಮ ಹೊಂಡಿ ಇದೆ.

ಇನ್ನೊಂದು ಸಂದರ್ಭದಲ್ಲಿ ಈ ರೀತಿಯ ಸಾಂಸ್ಕೃತಿಕ ನಿರ್ದಿಷ್ಟತೆಯ ಅನ್ವೇಷಣೆ ನಡೆಯುತ್ತದೆ. ಒಂದು ಸಂಸ್ಕೃತಿ, ಸಾಮಾಜಿಕ ಆಧಿಕ, ರಾಜಕೀಯ ಶಕ್ತಿ ಅನ್ವಯದೇ ಯಾರೆಯ ಸಂಸ್ಕೃತಿ,, ಸಮಾಜಗಳ ಮೇಲೆ ಹಿಡಿತ, ಪ್ರಭುತ್ವ ಸಾಧಿಸುವಾಗ ಈ ರೀತಿಯ ಪರಿಕಲ್ಪನೆಗಳು ಹುಟ್ಟುತ್ತವೆ. ಇಲ್ಲಿ ಕೂಡಾ ಅಂತಿಮವಾಗಿ ರಾಜಕೀಯ ಸ್ವರೂಪವೇ ಮುಖ್ಯ. ತನ್ನ ತನವನ್ನು ಅನ್ವಯಿಸಿದ ಬಿಡಿಸಿ, ಬೇರೆಡಿಸಿ ತೋರಿಸುವಾಗ ಅಕ್ರಮಾಳಿಕೆ ಅವಿವಾರ್ಯವಾಗಿದುವ ಸ್ಥಿತಿ ಇದು. ಯೂರೋಪು ಮತ್ತು ಅಮೆರಿಕಗಳಲ್ಲಿ ಹುಟ್ಟಿದ ‘ಬಿರಿಯಂಟಲಿಸಂ’ ನ ಸ್ವರೂಪ ಈ ರೀತಿಯದೇ. ಇಂಥಂತೆ ಕಡೆಗಳಲ್ಲಿ ಅಧಿಕಾರ ಕೇಂದ್ರದಿಂದ ಬಿಡಿಸಿಕೊಂಡ ಜ್ಞಾನ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ‘ಹಿಂದುಳಿದ ಜನಾಂಗ’ ‘ಹಿಂದುಳಿದ ನಾಗರಿಕತೆಗಳ ಅಧ್ಯಯನದ ಹಿಂದೆ ನಿಸ್ಸಂದೇಹವಾಗಿ ದೊಡ್ಡಿಕೆ, ದುರಹಂಕಾರಗಳು ತುಂಬಿರುತ್ತಿಬೇ.‘ ಕೆಲವು ವಾಮಪಂಥಿಯ ಜಿಂತಕರಂತೂ

- 
೧. ಇದಾನ್ ಇಲ್ಲಿಝರ ಮೂಲನೆಲೆಗೆ ಇಲ್ಲಿಂದಲೇ ಬಂದದ್ದು. ಪರ್ಯಾಯಗಳ ಬಗ್ಗೆ ಜಿಂತಿಸುತ್ತಿರುವ ಈಗಿನ ಬಹುಪಾಲು ತರ್ಮಾಜ್ಞಾನಿಗಳು ಸಾಂಸ್ಕೃತಿಕ ನಿರ್ದಿಷ್ಟತಾವಾದಿಗಳಾಗಿರುವುದು ಕೂಡಾ ಈ ಕಾರಣಕ್ಕಾಗಿಯೇ ‘ವನಜೀರ್ ಅಂಡ್ ಈಕ್ಸೆಪ್ಟ್’, ‘ವನಾರ್ಕ್ಸುಲರ್ ಜಂಡರ್’ ಕೃತಿಗಳಲ್ಲಿ ಈಗಿನ ಪ್ರತಿಸ್ಥಿತ ಜಾಗತಿಕ ತಂತ್ರಜ್ಞಾನದ ಏಕರೂಪೀವಲಯದ ಹಿಂದಿನ ದುರಂತವನ್ನು ಇಲ್ಲಿ ಯಾರ್ಮಿಕವಾಗಿ ಜಚಿಸುತ್ತಾರೆ.
  ೨. ಈ ದೃಷ್ಟಿಯಲ್ಲಿ ಎಡ್ಡಾರ್ಕ್. ಡಬ್ಲ್ಯೂ. ಸ್ಯಾದರ ‘ಬಿರಿಯಂಟಲಿಸಂ’ (೮೬೬) ಕೃತಿಯ ಹೋಪಿನ ಓರಿಯಂಟಲಿಸಿದ ಹಿನ್ನೆಲೆಯಲ್ಲಿರುವ ವರ್ಣಿಕೆಯ ವಸಾಹತುಶಾಹಿ ರಾಜಕಾರಣವನ್ನು ಅಶ್ವಂತ ಯಾರ್ಮಿಕವಾಗಿ ತೋರಿಸಿದ ಕುಂತಿಕಾರೀ ಕೃತಿ. ‘ಬಿರಿಯಂಟಲಿಸಂ’ಗೆ ಸಂವಾದಿಯಾಗುವಂಧಫ ‘ಅಕ್ಸಿಡೆಂಟಲಿಸಂ’ನ ಅಸಾಧ್ಯತೆಯನ್ನು ಆ ಮೂಲಕ ಅದರ ರಾಜಕೀಯ ಎಳೆಗಳನ್ನು ಈ ಕೃತಿಯಲ್ಲಿ ತೋರಿಸಲಾಗಿದೆ.

ಪಾಠೀಮಾತ್ರ ಜ್ಞಾನದ ಹೊಸ ಸೃಷ್ಟಿಯಾದ ಮಾನವಶಾಸ್ತ್ರದ ಮೂಲವನ್ನೇ ಈ ನೆಲೆಗಟ್ಟಿನಲ್ಲಿ ವಿಶೇಷಿಸುತ್ತಾರೆ.<sup>೧</sup> ಅರ್ಥವೇ ಆಗದ ಅನ್ಯಸಮಾಜದ ಸನ್ವೇಶದಲ್ಲಿ ಬಾಳುವ, ಆಳುವ ವೈಗಳಿಗೆ ಹೆಚ್ಚಿನ ಶಕ್ತಿಯನ್ನು ಮಾಹಿತಿ. ಜ್ಞಾನಗಳ ರೂಪದಲ್ಲಿ ಒದಗಿಸಿಕೊಡುವ ಕೆಲಸವನ್ನು ಇಲ್ಲಿಯ ಸಾಂಸ್ಕೃತಿಕ ನಿರ್ದಿಷ್ಟ ಬೆಂತನೆಗಳು ಮಾಡುತ್ತವೆ. ಅಂತಹ ಕರಣಪೂರ್ವಕವಾಗಿಯೇ ತನ್ನ ಸ್ವಂತಸಂಸ್ಕೃತಿ ದೊಡ್ಡದು ಎಂಬ ನಂಬಿದ ಆಡಳಿತಾಧಿಕಾರಿಯೊಬ್ಬ ದಕ್ಷನಾಗಲಾರ ಎಂಬ ನಂಬಿಕೆಯಿಂದ ಹೊರಟ ಅಧ್ಯಯನಗಳು ಇವು. ಆದರೆ, ಈ ನೆಲೆಗಟ್ಟಿನಲ್ಲಿ ಅನೇವಿ ಒಳ ಸೂಕ್ತಗಳಿರುತ್ತವೆ. ಅನೇಕ ಸಾರಿ ಈ ಅನ್ಯ ಸಂಸ್ಕೃತಿಯ ಬಗ್ಗೆ ಅತ್ಯಂತ ದೊಡ್ಡ ಗೌರವ, ಶ್ರದ್ಧೆ, ಪ್ರೀತಿಗಳು ವಿದ್ವಾಂಸರಿಗೆ ಬೆಳೆಯುವುದುಂಟು. ಭಾರತದ ಸಂದರ್ಭದಲ್ಲಿರೀಯಲ್ಲಿಸುರಿಗೆ ಹಾಗೆ ಆಗಿದ್ದೂ ಇದೆ. ಆದರೆ, ಅದು ಬಹಳ ಸಾರಿ ಆದಶೀರ್ಣಕೃತ ಗತಕಾಲದ ನಾಗರೀಕತೆಯೊಂದಕ್ಕೆ ಸೀಮಿತವಾದದ್ದು. ಹೀಗಾಗಿ ವರ್ತಮಾನದ ಬಗ್ಗೆ ಗಾಢ ಅಸಹ್ಯ, ಗತಕಾಲದ ಬಗ್ಗೆ ಆಳವಾದ ಪ್ರೀತಿ-ಇದು ಇಲ್ಲಿಯ ಮಾದರಿ. ಈ ರೀತಿಯ ನಿಲುವುಗಳನ್ನು ಕೂಡಾ ಸಮೃದ್ಧವಾಗಿ ಕಾಣಲು ಸಾಧ್ಯವಿದೆ.<sup>೨</sup>

ಹೀಗೆ ವಿಮೋಚನೆ ಮತ್ತು ಆಕ್ರಮಣ ಎರಡೂ ಸ್ಥಿತಿಗಳಲ್ಲಿ ಸಾಂಸ್ಕೃತಿಕ ನಿರ್ದಿಷ್ಟತೆಯ ಅನ್ಯೋಷಣೆ ಪ್ರಾರಂಭವಾಗುತ್ತದೆ. ಇದು ರಾಷ್ಟ್ರೀಯತೆ, ರಾಷ್ಟ್ರೀಯ ವೈಕಿಂಜಗಳ ಪರಿಭಾಷೆಗಳಲ್ಲಿ ವೈಕಿಂಜವಾಗಬಹುದು.<sup>೩</sup>

೧. ರಾಜಿನೆ ಬ್ರಹ್ಮ ಬನೋ (ಸಂ) ‘ಐಯಾಲಜಿ ಇನ್ ಸೋಷಿಯಲ್ ಸೆನ್ಸ್’ (೧೯೮೮) ಈ ಕ್ಷೀರಿಯಲ್ಲಿನ ಮಾನವಶಾಸ್ತ್ರದ ಮೇಲಿನ ಲೇಖನ ಇದಕ್ಕೆ ಸಾಕ್ಷಿ. ಅಂಥೋಪಾಲಜಿ ಎಂದರೆ ಬಿಳಿಯರ ವರ್ಣಿಕೆಯರ ಮೇಲೆ ಮಾಡುವ ಶೋಧನೆ. ಕಾರಣ, ರಾಜಕೀಯ ನಿಯಂತ್ರಣಕ್ಕೆ ಅಗತ್ಯವಾದ ಮಾಹಿತಿ ಜ್ಞಾನ. ಬೀಳಿಯರ ಸಮಾಜವನ್ನು ಮಾನವಶಾಸ್ತ್ರಿಯ ದೃಷ್ಟಿಕೋನದಿಂದ ಅಧ್ಯಯನ ಮಾಡುವುದೇ ಅಸಂಬದ್ಧ ಅನ್ಯಾಂತಿತ್ವ. ಇಲ್ಲಿ ಕನ್ಸೆಟಿಗ ಸಮಾಜಶಾಸ್ತ್ರದೊಂದಿಂದ ಉದ್ದ್ಯಯನ ಮಾಡುವುದೇ ಆಗಿದ್ದು ಈ ಕಾರಣದಲ್ಲಿ ಈ ಬಗ್ಗೆ ವಿವರಗಳು ಸಿಗುತ್ತದೆ. ಹಿರೇಮಾಲ್ಲಾರು ಈ ದೃಷ್ಟಿಯಿಂದ ಯುರೋಪಿನ ಸಮಾಜವೊಂದನ್ನು ಅಧ್ಯಯನ ಮಾಡಿದ್ದ ಕುಶಾಪಳಾರಿ. ಅವರ ಆಶ್ರಯದಲ್ಲಿ ಈ ಬಗ್ಗೆ ವಿವರಗಳು ಸಿಗುತ್ತದೆ.
೨. ಮಾಕ್ಸ್‌ಮುಲ್ಲರ್ ಬಗ್ಗೆ ಈ ರೀತಿಯ ಸಾರಕ್ಕೂ ಮಾಹಿತಿಗಳು ಸಿಗುತ್ತವೆ. ಭಾರತಕ್ಕೆ ಮಿದಾಗಿ ಬೆಳಿಕೊಟ್ಟಿದ್ದ ಯಾರಾದರೂ ಅಧ್ಯಯನ ಮಾಡಲು ಬಯಸಿದರೆ ಆತ ಕೃಧನಾಗುತ್ತಿದ್ದ, ‘ನಿಜವಾದ ಭಾರತ ಈಗಿಲ್ಲ’ ಎಂದಿದ್ದು.
೩. ಹತ್ತೊಂಬತ್ತನೇ ಶತಮಾನದ ರಷ್ಯನ್ ಬೊರ್ಡರ್ ಬದುಕಿನಲ್ಲಿ ಈ ರೀತಿಯ ಚಚ್ಕೆ ಪ್ರಧಾನ ಪಾತ್ರವಹಿಸಿತ್ತು. ಅಲ್ಲೂ ಕೂಡಾ ‘ಪಾಶ್ಚಾತ್ಯಿಕರ್ಪಾ’ ಮತ್ತು ‘ರಷ್ಯನ್ ದೇಸಿ’ ವಾದಿಗಳ ನಡುವೆ ವಾದ ವಿವಾದ ತೀವ್ರವಾಗಿತ್ತು. ‘ರಷ್ಯನ್ ದೇಸಿ’ವಾದಿಗಳಲ್ಲಿ ಭಾರತಿಂದಿರಿಗೆ ಕುಂಬ ಪರಿಸಿತ ಲೇಖಕನೆಂದರೆ ದಾಸ್ತಾವಚಿ. ಆದರೆ, ಒಟ್ಟರೆಯಾಗಿ, ಹತ್ತೊಂಬತ್ತನೇ ಶತಮಾನದ ರಷ್ಯನ್ ಸಾಹಿತ್ಯದಲ್ಲಿ ‘ರಷ್ಯನ್ ವ್ಯಾಕಿಟ್’ದ ಬಿತ್ರೆ, ಚಚ್ಕೆ ಇತ್ಯಾದಿಗಳನ್ನು ಸಮೃದ್ಧವಾಗಿ ಕಾಣಬಹುದು.

## ೨

ಸೃಜನಶೀಲ ಸನ್ವಿವೇಶಗಳಲ್ಲಿ ಈ ಚರ್ಚೆ ಇನ್ನಷ್ಟು ಸೂಕ್ಷ್ಮವಾದ ಅರ್ಥಾದ್ವಾರೆಗಳನ್ನು ಪಡೆದುಕೊಳ್ಳುತ್ತದೆ. ಅದರಲ್ಲಿ ಸನ್ವಿವೇಶಗಳಲ್ಲಿ ಈ ಚರ್ಚೆಗಿರುವ ಅವಾರ ಪ್ರಸ್ತುತತೆಯನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ತನ್ನ ಸಂಸ್ಕೃತಿಯಲ್ಲೇ, ಅದರ ಸ್ವಯಂಪೂರ್ಣ ಸ್ಥಿತಿಯನ್ನೇ ಸಮಗ್ರ ನೆಲೆಯನ್ನಾಗಿಸಿಕೊಂಡು ಬರೆಯವುದು ಅಪೇಕ್ಷಣೇಯವೋ? ಇಲ್ಲವೇ ಎಲ್ಲ ಕಾಲಕ್ಕೂ ಅನ್ಯಕ್ಕೆ, ಹೊಸದಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತ ಸೃಜನಶೀಲವಾಗುವುದು ಅಪೇಕ್ಷಣೇಯವೋ? ಇಲ್ಲಿ ಅಪೇಕ್ಷಣೇಯ ಎನ್ನುವುದು ಆದಶೀರ್ಜಕತ ಚೋಕಟ್ಟು. ಈ ಪ್ರತ್ಯೇಗೆ ಉತ್ತರ ಸಿಗುವುದು ಕನ್ನಡ ಸಾಹಿತ್ಯಕ ಸಂಸ್ಕೃತಿಯಲ್ಲಿ, ಪರಂಪರೆಯಲ್ಲಿ ಈ ಎರಡು ಭಿನ್ನಭಿನ್ನಲೆಗಳು ಹೇಗೆ ಪ್ರಕಟವಾಗಿವೆ ಎಂಬುದನ್ನು ಪರೀಕ್ಷಿಸುವಾಗ. ಇಲ್ಲಿ ಕನ್ನಡ ಸಂಸ್ಕೃತ ಎನ್ನುವುದನ್ನು ಬಹಿಮುಖೀ ಧಾರ್ಮಿಕ ಪರಂಪರೆಗಳ, ಗೃಹಿಕೆಯ ಕ್ರಮಗಳ ಒಟ್ಟಾರೆ ರೂಪವನ್ನಾಗಿ ಪರಿಭಾವಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಕೆಲವು ತಾഴ್ವಿಕ ಪ್ರಮೇಯಗಳನ್ನು ಮಂಡಿಸಿದ್ದೇನೆ.

## ೩

ಕನ್ನಡ ಸೃಜನಶೀಲತೆಯ ಮೂಲ ಸ್ಥಿತಿ ವಿವರಿಸುವುದಾದರೆ: ಕನ್ನಡ ಸಾಹಿತ್ಯದ ಸಮೃದ್ಧ ಫಟಗಳಲ್ಲಿ ಭಿನ್ನ ಭಿನ್ನ ಗೃಹಿಕೆ, ನಂಬಿಕೆ, ಅಭಿವೃತ್ಯಿಯ ಕ್ರಮಗಳು ಪರಸ್ಪರ ಫಟ್ಟಿಸುತ್ತಾ, ಇನ್ನೊಂದರೊಂದನೇ ಬದನಾಡಿ, ಅದರಿಂದ ವಿಶಿಷ್ಟವಾಗಿ ಪ್ರತ್ಯೇಕವಾಗುವ ಪ್ರಯತ್ನವಿದೆ. ಕನ್ನಡ ಮತ್ತು ಸಂಸ್ಕೃತ ಪರಂಪರೆಗಳ ನಡುವಳಿ ಸಂಬಂಧವನ್ನು ಹಾಡು ಇದೇ ನೆಲೆಯಲ್ಲಿ ನಾವು ನೋಡಬೇಕು. ಸಂಸ್ಕೃತದ ಜತೆಗೆ ತೀರಿ ನಿಕಟವಾಗಿದ್ದ ಕನ್ನಡ ಪ್ರತಿಭೆ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದೆ ಎಂಬುದು ಈಗ ಕ್ಷೀಷೆಯಾಗಿ ಹೋಗಿದೆಯಾದರೂ, ಇದನ್ನು ಇನ್ನಷ್ಟು ವಿಶಾಲ ಚೌಕಟ್ಟಿನಲ್ಲಿಟ್ಟು ಚರ್ಚೆಸುವುದು ಸೂಕ್ತ. ಈ ಕನ್ನಡದ ನೆಲೆಯಲ್ಲಿ ಅದನ್ನೇ ಸಂಪೂರ್ಣ ಲೋಕವನ್ನಾಗಿ ಮಾಡಿಕೊಂಡ ಆಂದರ್ಶನಂಥ ಕವಿಯನ್ನು ದೊಡ್ಡ ಸಾಧಕಸೆಂದು ಕಾವ್ಯ ಚರಿತ್ರೆಯಲ್ಲಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಸಂಸ್ಕೃತ ಪರಂಪರೆಯ ಜತೆಗೆ ಮುಖಾಮುಖಿಯಾಗಿ, ಅದನ್ನು ಜೀರ್ಣಿಸಿಕೊಂಡು ಮುನ್ನಡೆವ ಪಂಪ, ರನ್ನು ಅಲ್ಲವು, ಕುಮಾರವ್ಯಾಸರಂಥವರನ್ನೇ ಈ ಹಿನ್ನಲೆಯಲ್ಲಿ ನಾವು ಹೇಜ್ಜ್ ತೀವ್ರವಾಗಿ ಸ್ವೀಕರಿಸುವುದು.

ಬರೇ ಸಾಹಿತ್ಯ ಪರಂಪರೆಗಳಿಗ್ರಹಣೆ ಈ ಮುಖಾಮುಖಿ ಸಲ್ಲವುದಿಲ್ಲ. ಜೀವನ ದಶನ, ಗೃಹಿಕೆಯ ಕ್ರಮಗಳಿಗೂ ಈ ಪ್ರತ್ಯೇಕಿಯ ಹಬ್ಬಿನಿಲ್ಲತ್ವದೆ. ಪಂಪ, ರನ್ನು ರ ಕಾವ್ಯ ಸೃಷ್ಟಿಯೇ ಇದಕ್ಕೆ ಉತ್ತಮ ಉದಾಹರಣೆ. ಜೈನ ಧರ್ಮದ ಸೀಮಿತ ನೆಲೆಗಟ್ಟಿನಲ್ಲೇ ಇವರ್ಾರೂ ಅಂತಿಮವಾಗಿ ನಿಲ್ಲುವುದಿಲ್ಲ. ಅಹಿಂಸೆಯನ್ನು ಪರಮಾದರ್ಮವನ್ನಾಗಿ

ಜ್ಯೋತಿಂಚಿದ ಜ್ಯೋತಿಂಚಮರ್ ಎಂದಾದರೂ ಏರತ್ತಿದ ಆರಾಧನೆಗೆ ತೋಡಗೀತೆ? ಲೋಕಿಕ-ಧಾರ್ಮಿಕ ಎಂಬ ಸಾಂಪ್ರದಾಯಿಕ ವಿಂಗಡಣೆ ಕೂಡಾ ಇಲ್ಲಿ ನಮಗೆ ಸಹಾಯ ಮಾಡಲಾರದು. ಕಾರಣ, ಒಂದೊಂದು ಕೃತಿಯೋಳಗೆ ಒಂದೊಂದು ರೀತಿಯಲ್ಲಿ ಕೆಲಸಮಾಡಿ ಅವಿಂಡತೆ ಹೊಂದಿರದ ಪ್ರಕ್ಷೇಪಣ ಮಹತ್ವದ ಕವಿಯದಲ್ಲ. ಲೋಕಿಕ-ಧಾರ್ಮಿಕಗಳಿರುತ್ತಾ ಬರೆತು ಹೋದ, ಒಂದರ ಗಭರದಲ್ಲಿ ಇನ್ನೊಂದು ಮೋಳಿಯವ ಅತ್ಯಂತ ಜಟಿಲ ವ್ಯಾಪಾರವನ್ನು ನಾವು ಪಂಪನಲ್ಲಿ ಕಾಣಲ್ತೇವೆ. ಅಂದರೆ ಇದರಿಂದ, ಜ್ಯೋತಿಂಚಮರ್ದ ಮೌಲ್ಯಗಳ ಶುದ್ಧಾಂಗವಾದ ಅನ್ವಯವನ್ನು ಮಾತ್ರ ಅಲ್ಲಿ ಕಂಡಿದ್ದರೆ, ಆ ಕವಿ ನಮ್ಮ ಸಮಕಾಲೀನನಾಗುತ್ತಿರಲಿಲ್ಲ. ‘ಆದ ಪುರಾಣ’ ದಲ್ಲಿ ಭರತನಿದಾನೇ. ಆತ ಚರಿತ್ರೆಯ ಬಲೀಯೋಳಗೆ ಸಿಕ್ಕಿ ಬಿದ್ದಿರುವ, ಪಾರಾಗಲು ದಾರಿಯೇ ಇಲ್ಲದ ಲೋಕರ ಪ್ರತೀಕ. ಈ ಕಾರಣಕ್ಕಾಗಿಯೇ ಆದಿಪುರಾಣದ ಒಂಬತ್ತನೇ ಆಶ್ವಸಗಳು ಎರಡು ಭಿನ್ನ ಮೌಲ್ಯಗಳ, ಗ್ರಹಿಕೆಯ ಕ್ರಮಗಳ ಮುಖಾಮುಖಿ.

ವಸಾಹತುಶಾಹಿ ಅನುಭವಕ್ಕೆ ಮುಂಬೆ ನಮ್ಮ ಕಾವ್ಯ ಪರಂಪರೆಯ ಆಂತರಿಕ ಜಗತ್ತು ನಿಸ್ಸುಂದೇಹವಾಗಿ ಬಹುಮುಖೀ ಸ್ತರಗಳಿದ್ದು. ಆಂತರಿಕ ಸ್ವಯಂಪೂರ್ಣತೆ, ಭಿನ್ನ ನಂಬಿಕೆಯ, ಗ್ರಹಿಕೆಯ ಪರಂಪರೆಗಳು ಒಟ್ಟುರೇಯಾಗಿದ್ದ ಸ್ಥಿತಿ ಅದು. ಸಿದ್ಧಾಂತದ ಹಂತದಲ್ಲಿ ವ್ಯೇದಿಕ, ಏರತ್ಯೇವ, ಜ್ಯೋತಿರ್ಗಳ ತಾತ್ಕ್ವಿಕವಾಗಿ ‘ಅನ್ವಯವನ್ನು’ ಸಂದೇಹಿಸುತ್ತಿದ್ದೂ, ಸಾಹಿತ್ಯದ ಹಂತದಲ್ಲಿ ಸಂಕರವನ್ನು ತಪ್ಪಿಸಿಕೊಳ್ಳಲಾಗದ್ದ ಸ್ಥಿತಿಯಲ್ಲೇ ತಮ್ಮ ಸ್ವಜನಶೀಲತೆಯನ್ನು ಕಂಡುಹೊಳ್ಳುತ್ತಿದ್ದವು. ಕನ್ನಡ ಕಾವ್ಯ ಪರಂಪರೆಯಲ್ಲಿನ ಧರ್ಮ ಮತ್ತು ಕಾವ್ಯಧರ್ಮಗಳ ನಡುವಿನ ಸಂಬಂಧ ಮೂಲ ಸ್ವರೂಪ ಇದೇ ಎನ್ನುಬೇಕು.

ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯ ಪರಂಪರೆಯ ವರಿಳಿತಗಳನ್ನು ತಾತ್ಕ್ವಿಕರಿಸಿ ವಿಶೇಷಿಸಲು ಸಾಧ್ಯವಿದೆ. ಭಿನ್ನಧಾರೆಗಳು ಎಲ್ಲಿಲ್ಲಿ ತೀವ್ರವಾಗಿ ಮುಖಾಮುಖಿಯಾಗಿ, ಆ ಒತ್ತಡದಲ್ಲಿಯೇ ತಮ್ಮತನವನ್ನು ಕಂಡುಹೊಳ್ಳಲು ಪ್ರಯತ್ನಿಸಿದಪೋಣಿ ಅಲ್ಲಿಯೇ ಕನ್ನಡ ಕಾವ್ಯದ ಶ್ರೇಷ್ಠ ಘಟ್ಟಗಳಿವೆ. ಅನ್ವಯನ್ನು ಮುಖಾಮುಖಿಯಾಗುವ ಒತ್ತಡವಿಲ್ಲದೆ, ತನ್ನ ಸ್ವಯಂಪೂರ್ಣ ಜಗತ್ತಿನಲ್ಲಿಯೇ ಮುಖಿಗೊಡೋದಾಗ ಕನ್ನಡಕಾವ್ಯ ತೆಳುವಾದದ್ವಾರಾ ಸಾಂದ್ರತೆಯಲ್ಲಿದ್ದೂ ಆಗಿದೆ. ಹದಿನಾರು ಹದಿನೇಳು, ಹದಿನೇಂಟನೆ ಶತಮಾನಗಳು ಈ ರೀತಿಯ ಅನ್ವಯ ಸಂಪರ್ಕರಾಹಿತ್ಯ ಘಟ್ಟಗಳು. ಪಂಪ-ರನ್ನರ, ಬಸವ-ಅಲ್ಲಮ, ಜನ್ಮರ ಕಾಲಘಟ್ಟಗಳು ಕನ್ನಡ ಕಾವ್ಯದಲ್ಲಿ ಅತ್ಯಂತ ಮಹತ್ವದ ಘಟ್ಟಗಳಾಗಿರುವ ಕಾರಣವೂ ಇದೇ. ವಸಾಹತಗಳ ಕಾಲಘಟ್ಟಪೋಣಿ ಹಿನ್ನೆಲೆಯಲ್ಲಿ ಅತ್ಯಂತ ಸಂಕೀರ್ಣವಾದ ಸಮಸ್ಯೆಗಳನ್ನು ಹೊಂದಿದೆ. ಭಾರತೀಯ ಸನ್ವಿಷೇಶದಲ್ಲಿ ವಸಾಹತುಶಾಹಿ ನಮ್ಮ ಬಹುರೂಪೀ ಅಂತಃಸ್ತರಗಳನ್ನು ನಿರಾಮ ಮಾಡಿತು. ವಸಾಹತುಶಾಹಿ ಅನುಭವದಲ್ಲಿನ

ಅಮೂರ್ತ ಹಿಂಸೆಯ ಪ್ರಮುಖ ಕನ್ನಡ ರೂಪ ಇದು.<sup>೧</sup> ಈ ಲೇಖನದ ಮೊದಲ ಭಾಗದಲ್ಲಿ ಸೂಚಿಸಿದ ಕನ್ನಡ-ಪಾಶ್ಚಾತ್ಯ ಮುಖಾಮುಖಿಗೆ ದೊಡ್ಡ ರಾಜಕೀಯ-ಸಾಂಸ್ಕೃತಿಕ ಸ್ವರೂಪವಿದೆ. ಅದರ ಮುಖ್ಯಾಂಶವೆಂದರೆ ನಾವು ಪಾಶ್ಚಾತ್ಯರಿಗಿಂತ, ಅವರ ಗ್ರಹಿಕೆಯ ಕ್ರಮಗಳಿಗಿಂತ ಭಿನ್ನರೂ ಎಂಬಿದು.<sup>೨</sup> ಪಾಶ್ಚಾತ್ಯರಲ್ಲಿ ಇದು ಆಳವಾಗಿ ಶೋಧಿತವಾಗಿರುವ ಸಮಸ್ಯೆ ಕಿಟ್ಟಿಂಗ್‌ನ ಕೃತಿಗಳ ಮತ್ತು ಫಾರ್ಮಸ್ಯರನ್ 'ಎಪ್ಯಾಸೇಚ್‌ ಟಿಪ್ ಇಂಡಿಯಾ' ದ ಕೇಂದ್ರ ಕಾಳಜಿ ಇದೇ ಆಗಿದೆ. ಜತೆಗೆ ನೈಪಾಲ್ ಕೂಡ ತನ್ನ ಅನೇಕ ಕೃತಿಗಳಲ್ಲಿ ಮತ್ತೆ ಮತ್ತೆ ಈ ಸಮಸ್ಯೆಗೆ ವಾಪಸಾಗುತ್ತಾನೆ.

ವಸಾಹತುಶಾಹಿ ಸನ್ನಿಹಿತದ ಮುಖಾಮುಖಿಯ ಸ್ವರೂಪದ ವಿವರಗಳು, ಅದರ ಪರಿಣಾಮದ ಸಮಗ್ರ ಸ್ವರೂಪದ ಬಗ್ಗೆ ನಮಗಿನನ್ನೂ ಆಳವಾದ ಅಧ್ಯಯನಗಳು ಸಾಧ್ಯವಾಗಿಲ್ಲ. ಸಾಹಿತ್ಯದ ಸನ್ನಿಹಿತದಲ್ಲಿ ಪ್ರಭಾವವನ್ನು ಕುರಿತಂಥ ಮಾಹಿತಿಗಳು ಮಾತ್ರ ಲಭ್ಯವಿದ್ದು, ಅವುಗಳನ್ನೂ ಬಳಸಿಕೊಂಡ ತಾತ್ಕಿಕ ಚರ್ಚೆಯ ಭೂಮಿಕೆ ಇನ್ನೂ ಸಿದ್ಧವಾಗಬೇಕಾಗಿದೆ. ಈ ಮುಖಾಮುಖಿ ನಡೆದ ಸ್ವರೂಪದ ಬಗ್ಗೆ ಇಲ್ಲಿ ದೀರ್ಘ ಚರ್ಚೆಗೆ ಹೋಗದ ವಸ್ತು ಮತ್ತು ಪ್ರಕಾರಗಳಲ್ಲಿ ನಡೆದ ವಹಿವಾಟಿನ ಬಗ್ಗೆ ತೀರಾ ಸಂಪೀಠಿ ಚರ್ಚೆಯೊಂದರ ಸಾಧ್ಯತೆಯನ್ನೂ ಇಲ್ಲಿ ಸೂಚಿಸಬಹುದು. ಒಂದು, ಪ್ರಕಾರದ ಹಂತದಲ್ಲಿ ಪಾಶ್ಚಾತ್ಯರಿಂದ ಬಂದ ಅಕ್ಷಯಿತ ಪ್ರಮುಖ ಕೊಡುಗೆ ಎಂದರೆ ಕಾದಂಬರಿ. ಅದರೆ, ಕಾದಂಬರೀ ಪ್ರಕಾರ ನಮ್ಮ ಸನ್ನಿಹಿತದಲ್ಲಿ ಪಡೆದುಕೊಂಡಿರುವ ಸ್ಥಿತ್ಯಾಂತರಗಳು ಎರಡು ಭಿನ್ನ ಸಂಸ್ಕೃತಿಗಳ ಮುಖಾಮುಖಿಗೆ ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಕಾದಂಬರಿ ಪ್ರಕಾರ ಬರೀ ತಂತ್ರವಾಗಿ ಬರದೆ, ಅದರ ಜತೆಗೆ ನಿರ್ದಿಷ್ಟ ಆಲೋಚನೆ ಹಾಗೂ ಸಂವೇದನಾ ಕ್ರಮವಾಗಿ ಕೂಡಾ ಬಂತು. ಪಾಶ್ಚಾತ್ಯ ಅರ್ಥದ ವಿಚಾರವಾದ, ಎಂಹಿರಿಕ್ ನಿರೂಪಣಾಕ್ರಮ ಕಾದಂಬರೀ ಪ್ರಕಾರದ ಅಂತರ್ಗತ

೧. ವಸಾಹತುಶಾಹಿ ಕನ್ನಡ ಸಂಸ್ಕೃತಿಯ ಮೇಲೆ ಉಂಟಿಮಾಡಿರುವ ಪರಿಣಾಮಗಳನ್ನು ನನ್ನ ಎರಡು ಕೃತಿಗಳಲ್ಲಿ ತಾತ್ಕಿಕವಾಗಿ ಚರ್ಚೆ ಸಲು ಯಾತ್ರಿಸಿದ್ದೇನೆ. 'ಹೊಲೆಯ ಮಕ್ಕಳು' (ಲಂಕೇಶ್ ಪತ್ರಿಕೆ ದೀಪಾವಳಿ ವರ್ತೇಪಾಂಕ - ೧೯೮೬) ಮತ್ತು 'ಶಕ್ತಿಶಾರದೆಯ ಮೇಳ' (೧೯೮೭) ಕೃತಿಯ 'ಅಧುನಿಕ ಕನ್ನಡ ಕಾವ್ಯದಲ್ಲಿ ಸಮಾಜ' ಎಂಬ ಅಧ್ಯಾಯದಲ್ಲಿ ಈ ಚರ್ಚೆಯ ವಿಶ್ವತ ಮುಂದುವರಿಕೆ ಇದೆ.
೨. ಕನ್ನಡ ವಿಮರ್ಶೆಯ ಸನ್ನಿಹಿತದಲ್ಲಿ ಈ ಬಗ್ಗೆ ಆಳವಾಗಿ ಚರ್ಚೆ ಮಾಡಲು ಪ್ರಯೋಜನಿಕರು ಚಿಂತಕರು ಇಬ್ಬರು. ಮೂರ್ತಿರಾಂ ಮತ್ತು ಅನಂತಮೂರ್ತಿ, ಮೂರ್ತಿರಾಯರು ಕೆಲವು ನಿರ್ದಿಷ್ಟ ಗುಂಗಳನ್ನು 'ಭಾರತೀಯತೆ' ಎಂದು ಪಟ್ಟಿಮಾಡಿದರೆ, ಅನಂತಮೂರ್ತಿಯವರು ಭಾರತೀಯ ಸಂಸ್ಕೃತಿ ಸೃಜನತೀಯ ಸಂವೇದನೆಯ ಮೇಲೆ ಹೇರುವ ಸಮಸ್ಯೆಗಳನ್ನು ಸೂಕ್ತವಾಗಿ ಚರ್ಚೆ ಸುತ್ತಿರುವುದು. ಇದರ ಜತೆಗೆ ಬೆಂಗಳೂರು ವಿಶ್ವವಿದ್ಯಾಲಯದ 'ಭಾರತೀಯತೆ ಮತ್ತು ಕನ್ನಡ ಲೇಖಕ' (೧೯೮೭) ಕೃತಿಯಲ್ಲಿ ವಿವಿಧ ಲೇಖಕರ ಪ್ರಬಂಧ. ಚರ್ಚೆಯ ವಸ್ತು ಇದು. ಪ್ರತಿಹಂತ ಸಂಗತಿ ಎಂದರೆ ಇಲ್ಲೆಲ್ಲ ಭಾರತೀಯತೆಯ ಮತ್ತು ಕನ್ನಡ ಲೇಖಕರಿಂದ ನಿರೂಪಣಾಕ್ರಮ ಕಾದಂಬರೀ ಪ್ರಕಾರದ ಅಂತರ್ಗತ

ನಿಯಮವಾಯಿತು. ಕಥನರೂಪದ ಕ್ಷೇತ್ರಗಳ ಮುಖಿಯಲ್ಲಿ ಪ್ರತಿಷ್ಠಿತ ಸ್ಥಾನಗಳಿಗಿಂದ್ದು ಪಾಶ್ಚಾತ್ಯಗೃಹಿಕೆಯೇ. ಕಾದಂಬರೀಪೂರ್ವ ಕಥನಗಳನ್ನು ಅಧ್ಯಯನಮಾಡಿದರೆ ಈ ಮಾತ್ರ ಸ್ವಷ್ಟವಾಗುತ್ತದೆ. ವಿಚಾರವಾದ, ಎಂಟಿರಿಕಲ್ ನಿರೂಪಣಾ ವಿಧಾನಗಳಿಗಿಂತ ಭಿನ್ನವಾದ ಗೃಹಿಕೆ, ಮಂದನೆ, ಕಥನದ ಕ್ರಮಗಳನ್ನು ‘ಸೌಗಂಧಿಕಾಪರಿಣಾಯ’ ಇತ್ಯಾದಿ ಕೃತಿಗಳಲ್ಲಿ ಕಾಣಬಹುದು. ಅಂದರೆ, ನಮ್ಮಲ್ಲಿ ಕಾದಂಬರಿ ಸಾಧ್ಯವಾದದ್ದು ಸಂಸ್ಕೃತಿಗಳ ಸಂಘರ್ಷದಲ್ಲಿ ದೇಸಿ ಮದ್ಯಮವರ್ಗ ಪೂರ್ಣವಾಗಿ ಪರಿವರ್ತನೆಯಾದ ಮೇಲೆ. ನಮ್ಮ ಕಾದಂಬರೀ ಪೂರ್ವ ಕಥನರೂಪ ಪೂರ್ಣವಾಗಿ ಕಣ್ಣರೆಯಾಯಿತು ಎಂಬ ಒಿನ್ನೊಂದೆಯಲ್ಲಿ ಈ ಪರಿವರ್ತನೆಯನ್ನು ನೋಡಬೇಕು.

ಈ ದೃಷ್ಟಿಯಿಂದ ಇನ್ನಷ್ಟು ಹೆಚ್ಚು ಸಂಕೀರ್ಣ ಪ್ರಕೃತಿಯನ್ನು ಕಾವ್ಯ ವಸ್ತುವಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ನೋಡುತ್ತೇವೆ. ಪ್ರಕೃತಿ ನಮಗೆ ಪೂರ್ಣ ಪ್ರಮಾಣದ ವಸ್ತುವಾಗಿ ಬಂದದ್ದು ಪಾಶ್ಚಾತ್ಯ ರೋಮ್ಯಾಂಟಿಕ್ಕರಿಂದಲೇ. ಕಾವ್ಯಲಯಗಳಲ್ಲಿ ಅಂತಸ್ಥ ನೇನಪುಗಳು, ಆಶಯಗಳು ಹೆಚ್ಚು ಶಕ್ತವಾಗಿರುತ್ತವೆ ಎಂಬ ಕಾರಣಕ್ಕೂ ಏನೋ. ಇಲ್ಲಿ ಆತ್ಮ ಕೇಂದ್ರಿತ ವಸ್ತುವನ್ನು ನಮ್ಮದೇ ಆದ ಶರತ್ತಗಳ ಮೇಲೆ ಹೆಚ್ಚು ಅರ್ಥಪೂರ್ಣವಾಗಿ ಪರಿವರ್ತನೆಯಾಯಿತು. ಪ್ರಕೃತಿದರ್ಶನ ಪಾಷಾಂತ್ರೀಯಕ್ಕಿಂತ ಪಾರ-ಚಾರಿತ್ರಿಕ ರೂಪಕದ ಎತ್ತರಕ್ಕೆ ಏರುವುದಿಲ್ಲ. ಆದರೆ, ನಮ್ಮಲ್ಲಿ ಪ್ರಕೃತಿದರ್ಶನದ ಅಂತಿಮ ಸಾರರೂಪಕ ಎಂದರೆ ಭೂಮಿ ಎಂಬ ತತ್ವಪ್ರತೀಕ. ಸಾಂಪ್ರದಾಯಕ ಭಾರತೀಯ ಚಿಂತನೆಯಲ್ಲಿ ದಟ್ಟವಾಗಿದ್ದ, ಅಂತರ್ಗತವಾಗಿದ್ದ ಲೋಕದರ್ಶನದ ಕ್ರಮ ಮುಖ್ಯರಂಗಕ್ಕೆ ಬಂತು. ಈ ಅಂಶ ವಿಶಿಷ್ಟವಾದದ್ದು, ಕನ್ನಡಕ್ಕೆ ವಿಶಿಷ್ಟವಾದದ್ದು.<sup>೧</sup>

ಉತ್ಪಾದೆಯಾಗಿ ಹೇಳುವುದಾದರೆ, ಸಂಸ್ಕೃತಿಗಳ ಮುಖಿಯಲ್ಲಿ ಪ್ರತ್ಯೇ ಸಂಸ್ಕೃತಿಯ ಮೂಲ ಸ್ತುಪಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಸಂಸ್ಕೃತಿಗಳಲ್ಲಿ ವಿಶಿಷ್ಟತೆ ಎಷ್ಟು? ವಿಶಾಖಾಕತೆ ಎಷ್ಟು? ಎರಡೂ ಗುಂಪಿನಲ್ಲಿ ಆತ್ಮಾಂತಿಕವಾದಿಗಳಿದ್ದಾರೆ. ವಿಶಾಖಾಕವಾದಿಗಳು ಮಾನವ ಸಮಾನತಾವಾದದಿಂದ ಪ್ರೇರಿತರು.<sup>೨</sup> ಆದರೆ, ಮುಖ್ಯಾಂಶವೆಂದರೆ, ಸಾಹಿತ್ಯ ಯಾವಾಗಲೂ ವಿಶಾಖಾಕ ಒಡಲಿನದೇ. ಆ ದೇಶದ, ಆ ಕಾಲದ, ಆ ಜನಾಂಗದ ಅನುಭವವೇ ಅದರ ಶರೀರ. ಆತ್ಮ ಯಾವಾಗಲೂ

- 
೧. ಆಸ್ತೇಲಿಯನ್ ಮತ್ತು ಕನಡಿಯನ್ ಕಾವ್ಯಗಳಲ್ಲಿನ ನಿಸರ್ಗವನ್ನು ಅಧ್ಯಯನ ಮಾಡಿದರೆ ಈ ಮಾತ್ರ ಸ್ವಷ್ಟವಾಗುತ್ತದೆ. ಅಲ್ಲಿ ಎರಡು ರೀತಿಯ ಚಿತ್ರಗಳನ್ನು ಕಾಣುತ್ತೇವೆ. ಒಂದು, ಪ್ರಕೃತಿಯ ದ್ಯುಮಣಿಕರಣ ಇನ್ನೊಂದು, ಭಯಾನಕ ಶಾಸ್ತ್ರಾವಾದ, ಮೊದಲನೆಯದು, ಆ ಎರಡೂ ಸಂಸ್ಕೃತಿಗಳ ಮೂಲ ಇಂಗ್ಲಿಷ್ ಪ್ರೇರಣಯಿದು: ರೋಮ್ಯಾಂಟಿಕ್ಕರುದು. ಇನ್ನೊಂದು, ಅಪರಿಚಿತ ನಾಡೋಂಡಕ್ಕೆ ವಾಸಮಾಡಲು ಹೋದ ವಲಸೆಗಾರರು. ಹೀಗಾಗಿ ಅಪರಿಚಿತ ವಿಸಾರಗಳು. ಭಯ, ಆತಂಕ, ಬೇಸರರೂಪೀ ಚಿತ್ರಗಳು ಇಲ್ಲವೇ. ಆದರೆ, ಎರಡೂ ಕಡೆಗಳಲ್ಲಿ ಪಾರಚಾರಿತ್ರಿಕ ರೂಪಕವಿಲ್ಲ.
  ೨. ಮುಖ್ಯವಾಗಿ, ಲೇಖಿಸಾಸ್ತ್ರ ಮತ್ತು ಜಾರ್ಮಾನ್ಯಿಯವರನ್ನು ಇಲ್ಲಿ ಪರಿಗೆಸಬಹುದು. ತಾವೇ ಶೈಪ್ಪ ಎಂಬ ಪಾಶ್ಚಾತ್ಯ ದುರಹಂಕಾರಕ್ಕೆ ಕೊಳ್ಳಿ ಇಟ್ಟ ವಿಶಾಖಾಕವಾದಿಗಳು ಇವರು. ಮನುಕುಲದ ಹಿಂದಿನ ಮೂಲ ಮಾದರಿಗಳು ಒಂದೇ ಎಂದು ಸಾಧಿಸಿ ತೋರಿಸಿದವರು.

ವಿಶಾತ್ಮಕವಾದದ್ದು. ಸಂಸ್ಕೃತಿಯೊಂದು ಇನ್ನೊಂದನ್ನು ಬೇಟಿಯಾಡಾಗ, ನಿರಂತರವಾಗಿ ತನ್ನತನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅನ್ವದಿಂದ ಕಲಿತೂ ಭಿನ್ನವಾಗುವ ದ್ವಂದ್ವದಲ್ಲಿ ನಾವು ಕಾಣುವುದು ಇದೇ ಪ್ರಯತ್ನವನ್ನು.

ಕನ್ನಡದ ಪ್ರತಿಭೆ ಎಂದರೂ ಮೂಲಾರ್ಥ ಇದೇ. ಈ ನಾಡಿನ, ಈಗಿನ ಸಮಾಜದ, ಈ ಕಾಲದ ನಿರ್ದಿಷ್ಟ ಒಡಲಿನ ಕಥನ. ಎಲ್ಲ ಮಾನವಾನುಭವವೂ ಬಂದೇ ಎಂದು ಆತ್ಮವಾದಿಗಳಾಗಿಬಿಟ್ಟರೆ ಶರೀರವೇ ಇರದ, ಆ ಕಾರಣಕ್ಕಾಗಿ ಸಾಹಿತ್ಯವೇ ಆಗದ ಸ್ಥಿತಿ. ಮತ್ತೆ ಅದೇ ಆಶಯ: ಅನ್ವಯೋಡನೆ ಮುಖಾಮುಖಿ, ಸ್ವಂತಿಕೆಯ ಉಳಿಸುವಿಕೆ.

ಈ ಹಿನ್ನೆಲೆಯಲ್ಲಿ ಕಡೆಯಾಗಿ, ಆಧುನಿಕ ಕನ್ನಡದ ಸ್ವಜನಶೀಲ ಗ್ರಹಿಕೆಯ ಮುಖ್ಯ ಲಕ್ಷಣಗಳಲ್ಲಿಂದನ್ನು ಸೂಚಿಸುವ ಪ್ರಯತ್ನ ಮಾಡುತ್ತೇನೆ: ಮೂರ್ಕಾಗಳಲ್ಲಿ ಮಾತ್ರ ಕನ್ನಡದ ಮನಸ್ಸು ಆಳವಾಗಿ ತೊಡಗಿಸಿಕೊಳ್ಳುತ್ತದೆ. ಅಮೂರ್ಕಾ, ಮಾನಸಿಕ ಪ್ರದೇಶಗಳ ಹಂಬಲ, ವಿಷಯಲರೂಪೀ ನಂಬಿ ಅದಕ್ಕೂ. ಅಮೂರ್ಕಾವೇನಾದರೂ ಲಭ್ಯವಿದ್ದರೆ ಅದು ಮೂರ್ಕಾವಾದದ್ವಾರ ಮೂಲಕ ಮಾತ್ರ ದಕ್ಷಿಣೇಕು ಎಂಬ ನಿಲುವು ಕನ್ನಡ ಮನಸ್ಸಿನದ್ದು. (ಇದನ್ನೇ ಆಧುನಿಕ ಪಾಶ್ಚಾತ್ಯ ವಿಮರ್ಶೆಯ ಪರಿಭಾಷೆಯಲ್ಲಿ ಎಂಬಿರಿಕ್ಕೋ, ಪಾರಿಷಿದಿಷ್ಟ್ ಅಂತಲೂ ಹೇಳಬಹುದೂ ಎನ್ನೋ). ಇಡೀ ಕನ್ನಡ ಕಾದಂಬರಿ ಪರಂಪರೆ ಈ ಮಾತಿಗೆ ಸಾಕ್ಷಿ.

ಮತ್ತೆ ಮೌದಲ ಭಾಗದಲ್ಲಿ ಸೂಚಿಸಿದ ಸಮಸ್ಯೆಗೆ ವಾಪಸಾಗುತ್ತೇನೆ: ಅದು ಈ ಸಾಂಸ್ಕೃತಿಕ ನಿರ್ದಿಷ್ಟತೆಯ ಉಪಯುಕ್ತತೆಯನ್ನು ಕುರಿತದ್ದು. ಈಗ ಆ ಜರ್ಜೆ ಅಗತ್ಯವಾಗಿ ಆಗಬೇಕು. ಆದರೆ, ಅದು ಸಾಂಸ್ಕೃತಿಕ ಏಕಾಂತವಾದೀ ಕಾರಣಗಳಿಗಲ್ಲ; ಈಗ ಜಾಗತಿಕವಾಗಿ ಅತ್ಯಂತ ಬಲಿಪೂರ್ವಾಗಿರುವ ಪಾಶ್ಚಾತ್ಯ ಜಗತ್ತಿನ ಜತೆಗೆ ಮುಖಾಮುಖಿಯಾಗಿಯೂ ತನ್ನತನ ಉಳಿಸಿಕೊಳ್ಳಲಿಕ್ಕೆ. ಈ ವ್ಯಾಪಾರದಲ್ಲಿ ಯಾವ ನಿಲುವು ನನಗೆ ಔಱು ಮತ್ತು ಅಧಿಕೃತ? ಅಶೀಶ್ ನಂದಿ ತಮ್ಮ ಲೇಖನವೋಂದರಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಬಗ್ಗೆ ಗಾಂಥಿಯವರ ನಿಲುವನ್ನು ಚರ್ಚಿಸುತ್ತಾರೆ. ಭಾರತೀಯರೆ- ಪಾಶ್ಚಾತ್ಯತೆಗಳ ದ್ವಂದ್ವವನ್ನು ಆಳವಾಗಿ ಚಿಂತಿಸುತ್ತೆ ಬಂದ ಗಾಂಥಿ ಅಂತಿಮವಾಗಿ ಹೊರಾವರಣಗಳನ್ನು ಕಳಚಿಬಿಟ್ಟರೆ ಎರಡರ ನಡುವೆ ವ್ಯತ್ಯಾಸವೇ ಇಲ್ಲ ಎಂದು ನಂಬಿದ್ದರು ಎಂದು ವ್ಯಾಖ್ಯಾನಿಸುತ್ತಾರೆ.<sup>೧</sup>

ಸಂಸ್ಕೃತಿಗಳ ಮುಖಾಮುಖಿಯಲ್ಲಿ ಹೊರಾವರಣವೂ ನಿಜ; ಅಂತಿಮ ಏಕಾತ್ಮಕತೆಯೂ ನಿಜ. ಗಾಂಥಿ ಪ್ರತಿನಿಧಿಕರಿಸಿದ ಈ ದ್ವಂದ್ವಾತ್ಮಕ ಸತ್ಯವನ್ನು ಮರೆಯಲಾದಿತೆ?

೧. ಅಶೀಶ್ ನಂದಿ ‘ಗಾಂಥಿ: ಪಶ್ಚಿಮ ಸಾಮ್ರಾಜ್ಯದ ಬಾಹ್ಯ ವಿಮರ್ಶ’(ರೇಣು) ಎಂಬ ಲೇಖನದಲ್ಲಿ ಈ ಅಂತ ಚರ್ಚಿಸಿದ್ದಾರೆ.

## ಲೇಖಕರ ಪರಿಚಯ: ಡಿ.ಆರ್. ನಾಗರಾಜು

ಇವರ ಪೂರ್ವ ಹೆಸರು ದೊಡ್ಡ ಬಳ್ಳಾಪುರ ರಾಮಯ್ಯ ನಾಗರಾಜು ಹುಟ್ಟಿದ್ದು 20-02-1954ರಲ್ಲಿ  
ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾತಕೋತ್ತರ ಪದವಿ ಪಡೆದ ನಂತರ ಸಂಶೋಧಕರಾಗಿ  
ಮತ್ತು ಅಧ್ಯಾಪಕ, ವಿಮರ್ಶಕರಾಗಿ, ಸಾಹಿತ್ಯ ಚಿಂತಕರಾಗಿ ಬೆಳೆದುಬಂದರು. ಅವರ ಬರಹದ ಚಿಂತನೆಯಲ್ಲಿ  
ಮಾರ್ಕೋವಾದ, ಲೋಹಿಯಾವಾದ ಕಂಡುಬರುತ್ತಿತ್ತಾದರೂ ಇವರು ವಿಮರ್ಶೆ ಸಂಕಲನದಿಂದ  
ಪ್ರಸಿದ್ಧರಾದರು. ‘ತತ್ತ್ವಶಾರದೆಯಮೇಳ’ ಇವರ ಪಿಹೆಚೋ.ಡಿ. ಪ್ರಬಂಧವಾಗಿದೆ. ಆಧುನಿಕ ಕನ್ನಡ ಸಾಹಿತ್ಯದ  
ಜಿಜ್ಞಾಸೆಗಳನ್ನು ಕುರಿತು ಚರ್ಚಿಸುವ ಒಂದು ಪ್ರಮುಖ ಕೃತಿ ಅಮೃತ ಮತ್ತು ಗರುಡ. ಇವರು ‘ಅಕ್ಷರ ಚಿಂತನ  
ಮಾಲೆ’ಯ ಸಂಪಾದಕರೂ ಆಗಿದ್ದರು. ‘ಪಾಶ್ಚಾತ್ಯ ಸಾಹಿತ್ಯ ಮಾರ್ಗದರ್ಶಿ’ ಇವರ ಮತ್ತೊಂದು ಮೌಲಿಕ ಕೃತಿ.  
‘ಸಾಹಿತ್ಯ ಕಥನ’ ವಿಮರ್ಶೆ ಸಂಕಲನ ಕೃತಿಗೆ 1977 ರಲ್ಲಿ ಕನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.  
‘ಅಲ್ಲಮಪ್ರಭು ಮತ್ತು ಶೈವಪ್ರತಿಭೀ’, ‘ಸಂಸ್ಕೃತಿ ಕಥನ’, ಕೃತಿಗಳು ಹೆಚ್ಚು ಚರ್ಚಿಗೆ ಒಳಗಾಗಿವೆ.

ಇವರಿಗೆ ಆಯ್ದ ಭಟ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ‘ಸಾಹಿತ್ಯ ಕಥನ’  
ಕೃತಿಗೆ ಮರಣೋತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಆತಯ; ಆಧುನಿಕ ತಂತ್ರಜ್ಞಾನ ಬರೀ ಯಂತ್ರಗಳನ್ನು ಅವುಗಳನ್ನು ನಡೆಸುವ ಕ್ರಮಗಳನ್ನು ಮಾತ್ರ  
ಸಮಾಜ ಒಂದರಲ್ಲಿ ತಂದು ಹಾಕುವುದಿಲ್ಲ. ಬದಲಾಗಿ, ಅದು ನಿರ್ದಿಷ್ಟ ಜೀವನ ಕ್ರಮವನ್ನೆ ತಂದು  
ಹೇರುತ್ತದೆ. ಕನ್ನಡ ಸೃಜನಶೀಲತೆಯ ಮೂಲಸ್ಥಿತಿ ವಿವರಿಸುವುದಾದರೆ ಕನ್ನಡ ಸಾಹಿತ್ಯದ ಸಂಮೃದ್ಧ  
ಘಟಗಳಲ್ಲಿ ಭಿನ್ನಭಿನ್ನಗ್ರಹಿಕೆ, ನಂಬಿಕೆ, ಅಭಿವೃತ್ತಿ ಕ್ರಮಗಳು ಪರಸ್ಪರ ಘಟಿಸುತ್ತಾ ಒಂದು ಇನ್ವೋಂದರ  
ಒಡನಾಡಿ, ಅದರಿಂದ ವಿಶಿಷ್ಟವಾಗಿ ಪ್ರತ್ಯೇಕವಾಗುವ ಪ್ರಯತ್ನವಿದೆ. ‘ಸಂಸ್ಕೃತಿ’ ಪರಂಪರೆಯ ಜಗತ್ತಿನ  
ಮುಖಾಮುಖಿಯಾಗಿ, ಅದನ್ನು ಜೀರ್ಣಸಿಕೊಂಡು ಮನುಷ್ಯರ ಪಂಪ, ರನ್ನ ಅಲ್ಲಮ,  
ಕರ್ಮಾರವ್ಯಾಪರಂತಹವರನ್ನು ಈ ಹಿನ್ನೆಲೆಯಲ್ಲಿ ನಾವು ಹೆಚ್ಚು ಅಧ್ಯಯನ ಮಾಡುವ ತೀವ್ರತೆ ಇದೆ. ಸಾಹಿತ್ಯ  
ಯಾವಾಗಲೂ ವಿಶ್ವಾತ್ಮಕ ಒಡಲಿನದೇ; ಆ ದೇಶದ ಆ ಕಾಲದ ಆ ಜನಾಂಗದ ಅನುಭವವೇ ಅದರ ಶರೀರ.  
ಸಂಸ್ಕೃತಿಗಳ ಮುಖಾಮುಖಿಯ ಪ್ರಶಸ್ತಿ ಸಂಸ್ಕೃತಿಯ ಮೂಲ ಸ್ವರೂಪಕ್ಕೆ ನಮ್ಮನ್ನು ಕರೆದೊಯ್ದುತ್ತದೆ.

## ೩. ಜಡ ಸಂಸ್ಕೃತಿಯ ವಿರುದ್ಧ ಜೈತನ್ಯ ಸಂಸ್ಕೃತಿ

– ರಂಜಾನ್ ದಗ್ರಾ

‘ಶಿವನೇ ಬಸವಾ – ಬಸವಾ ಶಿವನೇ’

‘ಶಿವನೇ ಬಸವಾ – ಬಸವಾ ಶಿವನೇ’

ಬಾಲ್ಯದಲ್ಲಿ ಕೇಳಿದ್ದ ಈ ಒಂದು ಸಾಲಿನ ಭಜನೆ ಹಾಡು ನನ್ನ ಮನದಲ್ಲಿ ಮಂತ್ರವಾಗಿ ಸ್ವಂದಿಸುತ್ತಿದೆ. ಅವರೊನೀಯ ಆನಂದವನ್ನು ಕೊಡುತ್ತಿದೆ. ಜಗತ್ತಿನಲ್ಲಿ ಎಲ್ಲಪ್ರಾ ಒಂದೇ ಆಗಿದೆ. ಅಸಹಜವಾದ ಭೇದ ಕಾಳಿಸಿದರೂ ಸಹಜವಾದ ಅಭೇದವನ್ನು ಸಾಧಿಸುವ ಶಕ್ತಿ ಮನುಷ್ಯನಿಗೆ ಇದೆ ಎಂಬುದನ್ನಿಧು ಸೂಚಿಸುತ್ತದೆ. ಮಾನವ ತನ್ನ ಹೃದಯ ವೈಶಾಲ್ಯದಿಂದ ದೇವನಾಗುವ ಸಾಧ್ಯತೆಯನ್ನು ಇದು ಸಾರುತ್ತದೆ.

ಬಸವಣ್ಣನವರ ಶಿವನು ಬಸವಣ್ಣನವರ ಶಿವನೇ ಆಗಿದ್ದಾನೆ. ಆತ ಅನಾದಿ, ಅನಂತನಾಗಿದ್ದಾನೆ. ಸಕಲ ಚರಾಚರಗಳು, ಇಡೀ ವಿಶ್ವ ಮತ್ತು ಗೋತ್ತಿರುವ-ಗೊತ್ತಿರದ ಎಲ್ಲ ಲೋಕಗಳು ಆತನೊಳಗೇ ಇವೆ. ಆತ ಯಾರಿಗೂ ಹುಟ್ಟಿಲ್ಲ; ಆದರೆ ಎಲ್ಲ ಹುಟ್ಟಿಗೂ ಮೂಲವಾಗಿದ್ದಾನೆ. ಸತ್ಯ ಮತ್ತು ಸೌಂದರ್ಯಗಳು ಆತನ ಒಳಗೇ ಇವೆ. ‘ದೇವನೊಬ್ಬ ನಾಮ ಹಲವು’, ಅವನೇ ಅಲ್ಲಾಹ್, ಅವನೇ ಯಹೋವಾ, ಅವನೇ ಅಹುರಮಜ್ಞಾ, ಅವನೇ ಸರ್ವಶಕ್ತಿ ಅವನೇ ಸಕಲ ಜೀವಾತ್ಮರ ಪರಮಾತ್ಮ. ಹಿಂಗೆ ನಾವು ಬಸವಣ್ಣನವರ ಶಿವನನ್ನು ಅಧ್ಯೇಯಸಬಹುದು.

ಜಗಜ್ಜೀವಿಯ ದಿವ್ಯ ದೃಷ್ಟಿಗೆ ಮಾತ್ರ ಇಂಥ ಪರಮಾತ್ಮನ ಕಲ್ಪನೆ ಬರಲು ಸಾಧ್ಯ. ಏಸು ಮತ್ತು ವ್ಯೇಗಂಬರರಂಥ ಜಗಜ್ಜೀವಿಗಳಿಗೂ ಇಂಥ ದಿವ್ಯ ದರ್ಶನವಾಗಿತ್ತು.

ಬಸವಣ್ಣನವರ ಶಿವನ ಪರಿಕಲ್ಪನೆ ಸುಮುನೆ ಮೂಡಿಬಂದುದಲ್ಲ. ಕ್ರಿಯಾತ್ಮಕ ಜನಸಂಸ್ಕೃತಿ ಮತ್ತು ಕ್ರಿಯಾಹೀನ ಮನುಸಂಸ್ಕೃತಿಯ ಸಂಘರ್ಷದಲ್ಲಿ ಅವರಿಗೆ ವಿಕದೇವ ಸಂಸ್ಕೃತಿಯ ವಿರಾಟ ದರ್ಶನವಾಗಿದೆ. ಈ ದರ್ಶನದ ಬಳಿಕ ಅವರ ಬಳಿ ಆಯಾಸವೆಂಬುದು ಸುಳಿಯಲೇ ಇಲ್ಲ. ಬಸವಣ್ಣನವರ ಮನೋಲೋಕದ ಈ ಸಂಸ್ಕೃತಿಯೇ ಎಂಬುನೂರು ವರ್ಷಗಳ ಹಿಂದೆ ಇದೇ ನಾಡಿನಲ್ಲಿ ಶರಣ ಸಂಸ್ಕೃತಿಯಾಗಿ ವಾಸ್ತವಲೋಕಕ್ಕೆ ಬಂದಿತು. ಮಾನವನ ಇತಿಹಾಸ ಮತ್ತು ಪುರಾಣಗಳ ಹಿನ್ನೆಲೆಯಲ್ಲಿ ಮುನ್ಸೇಲಿ ಕಂಡುಹೊಂಡಿತು. ಶರಣಸಂಸ್ಕೃತಿಯ ಕಲ್ಪಾಳ ಸಮಾಜದಲ್ಲಿ ವರ್ಗಭೇದವಿಲ್ಲ,

ವರ್ಣಭೇದವಿಲ್ಲ, ಜಾತಿಭೇದವಿಲ್ಲ, ಲಿಂಗಭೇದವಿಲ್ಲ, ದಯವೇ ಮೂಲವಾಗಿರುವ ಧರ್ಮಗಳಲ್ಲಿ ಭೇದವಿಲ್ಲ. ಕಾರ್ಯಕ ಸಿದ್ಧಾಂತದ ತಳಹದಿಯ ಮೇಲೆ ಕರ್ಮವಾದಕ್ಕೆ ವಿರುದ್ಧವಾದ ಇಂಥ ಸಾಮಾಜಿಕ ವ್ಯವಸ್ಥೆಯೊಂದನ್ನು ಬಸವಾದಿ ಶರಣರು ಕನ್ನಡದ ನೆಲದಲ್ಲಿ ಜಾರಿಗೊಳಿಸಿದರು.

ಅದರೆ ಸಕಾರಾತ್ಮಕವಾಗಿ ಕ್ರಿಯಾಹಿನವಾದ ಮನುಸಂಸ್ಕೃತಿ, ಅಣುಬೂದಿಯ ಹಾಗೆ ನಕಾರಾತ್ಮಕವಾಗಿ ಕ್ರಿಯಾಶೀಲವಾಗೇ ಉಳಿಯಿತು. ಆ ಕಾರಣದಿಂದಲೇ ಜಾತಿಭೇದ, ಲಿಂಗಭೇದದಂಥ ಸಾಮಾಜಿಕ ಅನಿಷ್ಟಗಳು ಮುಂದುವರಿಯುವುದನ್ನು ನಿಲ್ಲಿಸಲಿಕ್ಕಾಗಲಿಲ್ಲ. ಅಣುಬೂದಿಯು ಕನಿಷ್ಠ ಏಂ ಸಾವಿರ ವರ್ಷಗಳವರೆಗೆ ಜೀವವಿರೋಧಿ ಅಣುವಿಕಿರಣಗಳನ್ನು ಸೂಸುತ್ತಾ ಭಯಂಕರ ರಾಕ್ಷಸೀ ಶಕ್ತಿಯಾಗಿ ಜೀವಂತವಿರುತ್ತದೆ. ಎಲ್ಲವನ್ನೂ ರೋಗಗ್ರಸ್ತ ಸ್ಥಿರೆ ತರುತ್ತದೆ. ಅದು ಬೆಳೆಯ ಭೂಮಿಯಲ್ಲಿ ಪ್ರಳಯದ ಕಸದಂತ ಜೀವಂತವಾಗಿರುತ್ತದೆ. ಮನುಸಂಸ್ಕೃತಿಯೆಂಬ ಪ್ರಳಯದ ಕಸ ಈ ನಾಡಿನ ಜನಕೋಟಿಯ ಮನೋಭೂಮಿಯಲ್ಲಿ ಹುಟ್ಟಿರುವುದನ್ನು ತಡೆದು, ಲೋಕಮಾನಸ್ವಾದ ಶರಣಸಂಸ್ಕೃತಿಯ ಬೀಜ ಬಿತ್ತಿ, ಸುಜ್ಞಾನವೆಂಬ ಬೆಳೆ ತೆಗೆಯಲು ಬಸವಣ್ಣನವರು ಮಾಡಿದ ಪ್ರಯತ್ನ, ಪಟ್ಟ ಕಟ್ಟ, ಸವೇಸಿದ ದಾರಿ ಮತ್ತು ಆಶ್ರಾಸಂಶೋಧನೆಯ ಪರಿ ಹೃದಯಸ್ವರ್ಥಿಯಾಗಿವೆ.

“ಆಸ್ತ್ರೇ ಅಲಸಿದೆನೆಂದಡೆ ಮಾಣದು,  
ಬೀಸ್ತ್ರೇ ಬೆಂಬಿದ್ದೆನೆಂದಡೆ ಮಾಣದು,  
ಎವನೇವೆನೆಂದಡೆ ಮಾಣದು,  
ಕಾಯದ ಕರ್ಮದ ಘಲಭೋಗವು!  
ಕೂಡಲಸಂಗನ ಶರಣರು ಬಂದು  
ಹೋ ಹೋ ಅಂಜದಿರೆಂದಡಾನು ಬದುಕುವೆನು.”

ಮನುಸಂಸ್ಕೃತಿಯ ಬಹುದೊಡ್ಡ ಕ್ರೈಯವೆಂದರೆ ಅದರ ಕರ್ಮವಾದ. ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಪೂರ್ವನಿಧಾರಿತ. ನಮ್ಮ ಜಾತಿಗಳು, ನಮ್ಮ ಬಡತನ-ಸಿರಿತನ, ನಮ್ಮ ಮಾನ-ಅಪಮಾನ, ನಮ್ಮ ಮೇಲೆ ಆಗುವ ದಬಾಳಿಕೆ, ಅತ್ಯಾಚಾರ, ಕ್ರಿಯೆ ಎಲ್ಲವೂ ಪೂರ್ವನಿಧಾರಿತ! ನಮ್ಮ ಬದುಕನ್ನು ಅಸಹನೀಯಗೊಳಿಸುತ್ತಿರುವವರು ನಮ್ಮ ಕರ್ಮಫಲವನ್ನು ನಮಗೆ ಕೊಡುತ್ತಿದ್ದಾರಷೇ. ನಾವು ಯಾರಿಗೂ ಹಳಿದು ಪ್ರಯೋಜನವಿಲ್ಲ. ನಮ್ಮ ಕರ್ಮಕ್ಕಾಗಿ ನಮನ್ನು ನಾವು ಹಳಿದುಕೊಳ್ಳುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡಲಿಕ್ಕಾಗುದು.... ಇದೆಂಥ ಸಂಸ್ಕೃತಿ? ಅಂತೆಯೆ ಇಂಥ ಸಂಸ್ಕೃತಿಯ ವಿರುದ್ಧ ಬಸವಣ್ಣನವರು ಬಂಡೆದ್ದರು.

ಒದು ಸಾವಿರ ವರ್ಷಗಳಿಂದ ಈ ಕರ್ಮವಾದವು ಜನಸಮುದಾಯದ ಮನಸ್ಸನ್ನು ಅಶ್ವಿಂತ ಹೀನ ರೀತಿಯಲ್ಲಿ ಆಳಹತ್ತಿದೆ. ಅಂಥ ಅಸಹಾಯಕ ಜನಸಮುದಾಯವನ್ನು ಬಸವಣಿನವರು ಚಚನ ಚಳವಳಿಯ ಮೂಲಕ ಜಾಗೃತಗೊಳಿಸಲು ತಮ್ಮ ತನುಮನ ಧನಗಳನ್ನು ಅರ್ಪಿಸಿದರು.

### ಕಾಯಕದ ಪರಿಕಲ್ಪನೆ

ಕರ್ಮಕ್ಕೆ ಉತ್ತರವಾಗಿ ಲೋಕಸಂಗಾತಿ ಬಸವಣಿನವರು ಅಪೂರ್ವ ಪರಿಕಲ್ಪನೆಯ ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅವರ ದೃಷ್ಟಿಯಲ್ಲಿ ಕಾಯಕವೆಂಬುದು ಕೇವಲ ವಸ್ತುಗಳನ್ನು ಉತ್ಪಾದಿಸುವ ಅಥವಾ ಸೇವೆಯ ಶ್ರೀಯಾಗಿರಲಿಲ್ಲ. ಅವರ ಕಾಯಕ ಸಿದ್ಧಾಂತಕ್ಕೆ ದೇಹ ಮತ್ತು ಮನಸ್ಸಿನ ಸಮಶೋಲನ ಕಾಪಾಡುವ ಶಕ್ತಿ ಇದೆ. ಈ ಪ್ರಾಣಿಯನ್ನು ಬದುಕಲು ಹೆಚ್ಚು ಹೆಚ್ಚು ಯೋಗ್ಯಗೊಳಿಸುವ ಆಶಯವಿದೆ. ಕಾಯಕದ ಮೂಲಕ ಮಾನವ ಸ್ವತಂತ್ರನಾಗುತ್ತಾನೆ. ಪರಾವಲಂಬಿ ಜೀವನದಿಂದ ವ್ಯಕ್ತಿಪ್ರೇರುವ ಕುಬ್ಜವಾಗುತ್ತದೆ. ಆದರೆ ಕಾಯಕವು ಆಶ್ವಗಾರವವನ್ನು ರಕ್ಷಿಸುತ್ತದೆ. ಕಾಯಕವು ಕಾಯವನ್ನೇ ಕೈಲಾಸ ಮಾಡುತ್ತದೆ. ಕಾಯಕజೀವಿಗೆ ಕೈಲಾಸವೆಂಬುದೇನೋ ಪ್ರಾಣಿಯ ಮೇಲೊಂದು ಮೋರಡಿ ಎಂಬ ಭಾವ ಮಾಡುತ್ತದೆ. ಅಂತೆಯೇ ಕಾಯಕವು ಇಹಿಕ ಬದುಕಿಗೆ ಆಧಾರವಾಗಿರುವುದಲ್ಲದೆ ತನು ಮನಗಳನ್ನು ಆರೋಗ್ಯಕರವಾಗಿ, ಪವಿತ್ರವಾಗಿ ಇರಿಸುವ ಶ್ರೀಯಾಗಿದೆ. (ಗಾಂಧಿಜಿಯವರಿಗೆ ಜರಕವೆಂಬುದು ಬರಿ ನೂಲುವ ಸಾಧನವಾಗಿರಲಿಲ್ಲ. ಅದು ಅವರನ್ನು ಉದ್ದೇಗದಿಂದ ಪಾರು ಮಾಡುವ ಸಾಧನವು ಆಗಿತ್ತು. ಇಂಳಿಂಸೇ ಆಗಸ್ಟ್ ಇಂರ ಮಧ್ಯರಾತ್ರಿ ದೇಶ ಸ್ವತಂತ್ರವಾಯಿತು. ಆ ರಾತ್ರಿ ಸ್ವತಂತ್ರ ಭಾರತದ ಪ್ರಥಾನಿಯಾದ ಜವಾಹರಲಾಲ್ ನೆಹರೂ ಅವರು ಕೆಂಪುಕೋಟಿಯ ಮೇಲೆ ಭಾರತದ ದ್ವಿತ್ಯ ಹಾರಿಸಿದರು. ಆದರೆ ಗಾಂಧಿಜಿಯವರಿಗೆ ಇದು ತಮ್ಮ ಕನ್ನಿನ ಸ್ವತಂತ್ರ ಭಾರತದಂತೆ ಕಾಣಲಿಲ್ಲ. ದೇಶ ಒಡೆದು ಹೋಗಿತ್ತು. ಗಾಂಧಿಜಿಯ ಮನಸ್ಸು ತಲ್ಲಿಗೊಂಡಿತ್ತು. ಭಾರತ ಸ್ವತಂತ್ರವಾಗುವ ಆ ಕ್ಷಣಿದಲ್ಲಿ ಗಾಂಧಿಜಿಯವರು ಕಲ್ಪಿತೆಯಲ್ಲಿ ‘ಪಿಕಾಂಗಿ’ಯಾಗಿ ಕೋಮುದಳ್ಳಿನಿಂದಿಸುತ್ತಿದ್ದರು. ಅವರಿಂದ ತಾಣದಲ್ಲಿನ ದ್ವಿತ್ಯಸುಂಭವಕ್ಕೆ ದ್ವಿತ್ಯ ಏರಲಿಲ್ಲ. ಆದರೆ ಆ ಕ್ಷಣಿಗಾಂಧಿಜಿಯವರು ಜರಕ ತಿರುಗಿಸುತ್ತಿದ್ದರು!) ಹೀಗೆ ಇದೆ ಕಾಯಕವೆಂಬುದು. ಅದು ಯಾವುದೇ ಒಂದು ಉದ್ದಂಜ ವೃತ್ತಿಯಲ್ಲ. ಮನುಷ್ಯನು ಪ್ರಕೃತಿ ಜೋತೆ ಒಂದಾಗಿ ಬದುಕಲು ಸಾಧ್ಯವಾಗಿಸುವಂತಹದು; ಸಕಲ ಜೀವಾತ್ಮಿಗೆ ಲೇಸನೇ ಬಯಸುವಂತಹದು.

ವಚನಕಾರರ ದೃಷ್ಟಿಯಲ್ಲಿ ಕಾಯಕ ಮತ್ತು ಕರ್ಮಗಳಲ್ಲಿ ಅಪಾರ ವೃತ್ಯಾಸವಿದೆ. ಕಾಯಕ ಸಿದ್ಧಾಂತ ಜೈತನ್ಯದ ಪ್ರತೀಕವಾದರೆ, ಕರ್ಮವು ಜಡತ್ವದ ಪ್ರತೀಕವಾಗಿದೆ.

ಕಾರು ಜನಸಂಸ್ಕೃತಿಯ ಪರವಾಗಿದೆ. ಕರ್ಮ ಶಾಸ್ತ್ರದಾಸ್ಯದ ಪರವಾಗಿದೆ. ಮಾನವತಾವಾದಿ ಬಸವಣ್ಣನವರಲ್ಲಿ ಪಾಠಿ, ಪತಿತರ ಬಗ್ಗೆ ಕೊಡ ಅನುಕಂಪವು ತುಂಬಿ ತುಳುಕುತ್ತಿದೆ.

“ಎಲಪೋ, ಎಲಪೋ ಪಾಪಕರ್ಮವ ಮಾಡಿದವನೇ,  
ಎಲಪೋ ಎಲಪೋ ಬ್ರಹ್ಮಹತ್ಯವ ಮಾಡಿದವನೇ,  
ಒಮ್ಮೆ ಶರಣೆನ್ನಲಪೋ.  
ಒಮ್ಮೆ ಶರಣಿಂದದೆ ಪಾಪಕರ್ಮ ಓಡುವುವು.  
ಸರ್ವ ಪ್ರಾಯಶ್ಚಿತ್ತಕ್ಕ ಹೊನ್ನ ಪರ್ವತಂಗಳ್ಯಾದವು.  
ಒಬ್ಬೆ ಶರಣೆನ್ನ ನಮ್ಮ ಕೊಡಲಸಂಗಮದೇವಂಗೆ.”

ಬಸವಣ್ಣನವರು ಜನಸಮುದಾಯಕ್ಕೆ ನೀಡಿದ ಅಭಯವಚನವಿದು. ಪಾಪಪ್ರಜ್ಞಲೀಂದ ನರಭೂತಿ ಬಿದುಕುವವರಿಗೆ ಈ ವಚನ ಹೊಸ ಬಿದುಕಿನ ದಾರಿ ತೋರಿಸುತ್ತದೆ. ಅವರ ಮಾನಸಿಕ ಸ್ಥಿರತ್ವನ್ನೇ ಬದಲಾಯಿಸುತ್ತದೆ. ಹೊಸ ಚೈತನ್ಯ ತುಂಬುತ್ತದೆ.

ಕರ್ಮವನ್ನು ಕಳೆಯುವಲ್ಲಿ ಪರಮಾತ್ಮನ ಕೃಪೆ (grace) ಪ್ರಮುಖ ಪಾತ್ರವನ್ನು ವಹಿಸುತ್ತದೆ.

“ಪಂಡಿತನಾಗಲಿ, ಮೂರಿಕನಾಗಲಿ,  
ಸಂಚಿತಕರ್ಮ ಉಂಡಲ್ಲದೆ ಮಾಣದು,  
ಪ್ರಾರಭಕರ್ಮ ಭೋಗಿಸಿದಲ್ಲದೆ ಹೋಗದೆಂದು  
ಶ್ರುತಿ ಶಾರುತ್ತುದಾವೆ ನೋಡಾ.  
ತಾನಾವಾವ ತೋಕದೊಳಗಿದ್ದದೆಯೂ ಬಿಡದು;  
ಕರ್ಮಫಲಗೂಡಿ ಕೊಡಲಸಂಗಮದೇವಂಗ  
ಆತ್ಮನ್ಯೇವೇದ್ಯವ ಮಾಡಿದವನೇ ಧನ್ಯ.”

ಕೊಡಲಸಂಗಮದೇವ, ಶಾಸ್ತ್ರ ಸಂಪ್ರದಾಯಗಳನ್ನು ರಕ್ಷಿಸುವ ದೇವರಾಗಿ ಬರದೆ ಮನುಕುಲವನ್ನು ಕರ್ಮಕೊಪದಿಂದ ಎತ್ತುವ ಶಕ್ತಿಯಾಗಿ ಬರುತ್ತಾನೆ. ಮನೋಸ್ಯರ್ಯಾದ ಸಾಧನವಾಗಿ ಬರುತ್ತಾನೆ. ಕರ್ಮಫಲಗಳೊಂದಿಗೆ ಲಿಂಗದೇವನಿಗೆ ಆತ್ಮನ್ಯೇವೇದ್ಯ ಮಾಡುವುದರ ಮೂಲಕ ಜಡವಾದ ಶಾಸ್ತ್ರದಾಸ್ಯ ಸಂಸ್ಕೃತಿಯ ಮಾನಸಿಕ ಗುಲಾಮಗಿರಿಯಿಂದ ಹೊರಬರುವ ದಾರಿ ತೋರಿದವರು ಬಸವಣ್ಣ!

“ನಿಮ್ಮ ಶ್ರೀ ಪಾದವ ಮುಟ್ಟಿ ಕರ್ಮ ಹರಿಯಿತ್ತು.....  
ನಿಮ್ಮ ಶರಣರ ಅನುಭಾವದಿಂದ ಸುಶಿಯಾದೆನು.”

ಕರ್ಮವಾದದ ಭೂಮೆಯಲ್ಲಿ ಮನುಷ್ಯ ಸದಾ ನರಳುತ್ತೇ ಇರುತ್ತಾನೆ. ಹತಾಶನಾಗಿ ತನ್ನನ್ನೇ ವಿಧಿಗೆ ಅರ್ಚಿಸಿಕೊಂಡು ದುಃಖಿಯಾಗಿರುತ್ತಾನೆ. ಅದರೆ ಶರಣರ ಅನುಭಾವವು ವಿಧಿ (fate)ಯ ನಿನಾರ್ಮ ಮಾಡುತ್ತದೆ. ಸ್ವತಂತ್ರ ಸುಖದ ಮನೋಭಾವವನ್ನು ಸೃಷ್ಟಿಸುತ್ತದೆ. ಶರಣರ ಮನಸ್ಸು ಅನುಭವ ಅನುಭಾವಗಳ ಸುಂದರ ಸಮೃಲನದಿಂದ ಸೃಷ್ಟಿಯಾಗಿದೆ. ಆ ಮನಸ್ಸಿನ ಅಕ್ಷರ (ಎಂದೂ ನಾಶವಾಗದ) ರೂಪವೇ ವಚನ.

“ಹೊನ್ನ ಹೆನ್ನ ಮಹ್ಯೆಂಬ ಕರ್ಮದ ಬಲೆಯಲ್ಲಿ ಶಿಲುಕಿ  
ವೈಧಾಯ ಬರುದೊರೆ ಹೋಹ ಕಡುಕ ಹಾರುವ ನಾನಲ್ಲ.

.....

ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ  
ಅಶುದ್ಧನ ಶುದ್ಧನ ಮಾಡಿದನಾಗಿ.”

ಒಂಗಿದ ಹೋಳೆಯಂಥ (ಬರುದೊರೆ) ಟೊಳ್ಳು ಬಾಹ್ಯಾಂತರ ಐಹಿಕ ದುರಾಸೆಯ ಬದುಕೇ ಕರ್ಮವಾದದ ಬಂಧನದ ಪ್ರತೀಕವಾಗಿದೆ. ಇಂಥ ವಿಪ್ರಕರ್ಮದಿಂದ ಅಶುದ್ಧನಾಗಿದ್ದ ಬಾಹ್ಯಾಂತರಾಗಿ ಹುಟ್ಟಿದ ಕಾರಣದಿಂದ. ಅದರಿಂದ ಬಿಡಿಸಿಕೊಂಡು ಶುದ್ಧನಾದುದು. ‘ಕೂಡಲಸಂಗಮ’ ಪ್ರಜ್ಞ (Divine Consciousness) ಯಿಂದ ಎಂಬುದನ್ನು ಬಸವಣ್ಣನವರು ಮಾರ್ಮಿಕವಾಗಿ ಹೇಳುತ್ತಾರೆ. ಸೃಷ್ಟಿಕರ್ತನಲ್ಲಿ ಇಡುವ ವಿಶ್ವಾಸ ಉಳಿದೆಲ್ಲ ಭೀತಿಗಳನ್ನು ತೊಡೆದುಹಾಕಬಲ್ಲದು.

“ಲಗ್ನವೆಲ್ಲಿಯದೂ, ವಿಷ್ಣವೆಲ್ಲಿಯದೂ, ಸಂಗಯ್ಯಾ?  
ದೋಷವೆಲ್ಲಿಯದೂ, ದುರಿತವೆಲ್ಲಿಯದೂ, ಸಂಗಯ್ಯಾ  
ನಿಮ್ಮ ನೆನೆವಂಗೆ ಭವಕರ್ಮವೆಲ್ಲಿಯದೂ  
ಕೂಡಲಸಂಗಯ್ಯಾ?”

ಎಂದು ಹೇಳುವಾಗ ಬಸವಣ್ಣನವರ ಮನದಲ್ಲಿ ಕೊಳೆತು ನಾರುತ್ತಿರುವ ಮೂರಧನಂಬಿಕೆ ಮತ್ತು ಶಾಸ್ತ್ರದಾಸ್ಯಗಳನ್ನು ದೂರ ಸರಿಸುವ ಕಳಕಳಿ ಸ್ವಷ್ಟವಾಗುತ್ತದೆ. ಅಷ್ಟೇ ಅಲ್ಲ “ನಿಮ್ಮ ಕೂಡಲಸಂಗಮದೇವರು ಬರೆದ ಬರಹವ ತಪ್ಪಿಸುವದೆ ಹರಿಬ್ರಹ್ಮಾದಿಗಳವಲ್ಲ” ಎಂದು ಸಾರುವ ಮೂಲಕ ಸೃಷ್ಟಿಕರ್ತನಾದ ಪರಮಾತ್ಮನು ದುಃಖದ ಹಣೆಬರೆಹವನ್ನು ಅಳಿಸಿ ಹಾಕಿ ಸುಖದ ಹಣೆಬರೆಹವನ್ನು ಬರೆಯುತ್ತಾನೆ. ಅದನ್ನು ಮಾರ್ಮಿಕಿಸುವ ಶಕ್ತಿ ಹರಿ ಬ್ರಹ್ಮರಿಗೂ ಇಲ್ಲ ಎಂಬುದನ್ನು ಬಸವಣ್ಣನವರು

ಎದೆ ತಟ್ಟಿಹೇಳುತ್ತಾರೆ. ಹೀಗೆ ಕರ್ಮದ ಗಾಣಕ್ಕೆ ಸಿಕ್ಕಿ ಅಪ್ಪಚಿಯಾಗುವ ಜೀವಗಳನ್ನು ಬಸವಣ್ಣನವರು ಎತ್ತಿ ಸಲುಹಿದ ರೀತಿ ಅನುಪಮವಾಗಿದೆ.

ತಮಗಾದ ಸಾಕ್ಷಾತ್ಕಾರದಿಂದಾಗಿ ಬಸವಣ್ಣನವರು ಅದಮ್ಯ ಶಕ್ತಿಯನ್ನು ಮತ್ತು ನಿಪ್ಪೇಯನ್ನು ಪಡೆದಿದ್ದಾರೆ. ಅವರು ಯಾರನ್ನಾದರೂ ಮುಚ್ಚಿಸಲೆಂದು ಅಥವಾ ಕಣಿಭಾವನೆಯಿಂದ ಮನಸಂಸ್ಕೃತಿಯ ವಿರೋಧವನ್ನು ವೈಕ್ಯಾಪಿಸುತ್ತಿಲ್ಲ. ತಾವು ಅರಿತ ಸತ್ಯದ ಬಲದಿಂದ ಮತ್ತು ಲೋಕೋದ್ಧಾರದ ಹಂಬಲದಿಂದ ಸ್ವಾರ್ಥಿಗಳಿಗೆ ಕರೋರವೆನಿಸುವ ನಿಲುವನ್ನು ತಾಳಿದ್ದಾರೆ. ಹೊಸ ಆಶಯಗಳೂ, ಹೊಸ ಕನಸುಗಳೂ, ಹೊಸ ಬದುಕು ಮತ್ತು ಮನಸ್ಸನ್ನು ಪಾಪಪ್ರಜ್ಞಯಿಂದ ಬಿಡುಗಡೆಗೊಳಿಸುವುದಕ್ಕಾಗಿ ಅವರು ಸತ್ಯವನ್ನು ಫೆಂಟಾಫೋರ್ಮವಾಗಿ ಹೇಳಲೇಬೇಕಾಗಿದೆ. ಅಂತೆಯೇ ಅವರು ಜಲನಶೀಲತೆಯನ್ನು ಕಳೆದುಹೊಂಡ ಎಲ್ಲವನ್ನೂ ಪ್ರತ್ಯೀಸಲೇಬೇಕಾಗಿದೆ.

“ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ.

ವೇದ ಘನವೆಂಬೆನೆ? ಪ್ರಾಣವಧೆಯ ಹೇಳುತ್ತಿದೆ.

ಶ್ರುತಿ ಘನವೆಂಬೆನೆ? ಮಂದಿಟ್ಟು ಅರಪುತ್ತಿದೆ.

ಅಲ್ಲೆಲ್ಲಾಯೂ ನೀವಿಲ್ಲದ ಕಾರಣ

ಶ್ರವಿಧ ದಾಸೋಹದಲ್ಲಿದೆ ಕಾಣಬಾರದು ಕೂಡಲಸಂಗಮದೇವನ.”

ಹೀಗೆ ಬಸವಣ್ಣನವರು ನಮ್ಮೆ ಮುಂದೆ ಎಲ್ಲವನ್ನೂ ಬಿಜ್ಞಿಡುತ್ತಾರೆ. ತೀವಿಧ ದಾಸೋಹ ಗುರು, ಲಿಂಗ ಮತ್ತು ಜಂಗಮಕ್ಕೆ ಸಂಬಂಧಿಸಿದೆ. ಈ ಶಬ್ದಗಳು ಅನುಕ್ರಮವಾಗಿ ಅರಿವು, ಧರ್ಮ ಮತ್ತು ಸಮಾಜದ ಪ್ರತೀಕಗಳಾಗಿವೆ. (ಇವೇ ಬೌದ್ಧ ಧರ್ಮದಲ್ಲಿ ಬುದ್ಧ, ಧರ್ಮ ಮತ್ತು ಸಂಘಗಳಾಗಿವೆ. ಇವುಗಳಿಗೆ ಶರಣ ಹೋಗಬೇಕೆಂದು ಬೌದ್ಧ ಧರ್ಮವೂ ಹೇಳುತ್ತದೆ.) ಬಸವಣ್ಣನವರ ದೇವನು ಅರಿವು, ಧರ್ಮ ಮತ್ತು ಸಮಾಜದಿಂದ ಕೂಡಿದ್ದಾನೆ. ಅಂತೆಯೇ ಆತ ಸರ್ವಾಂತರ್ಯಾಫ ಮಿ ಆಗಿದ್ದಾನೆ. ಅದ್ವಿತೀಯನಾಗಿದ್ದಾನೆ.

“ವೇದ ಸ್ವಯಂಭೂ ಎಂಬ ವಾದಿ ಕೇಳಿಲವೋ. ಏಕೋ ದೇವೋ ರುದೋ ನ ದಿಷ್ಟೀಯಃ ಎಂದು ನಂಬಿದು ಕಾಳಿರಣ್ಣ” ಎಂದು ಬಸವಣ್ಣ ವೇದದ ಮಾತಿನಿಂದಲೇ ವೈದಿಕರನ್ನು ಬೆಂಬ್ಬಿ ಬೀಳಿಸುತ್ತಾರೆ. “ಅಹಂ ಸರ್ವ ಜಗತ್ ಕತಾರ್, ಮಮ ಕತಾರ್ ಮಹೇಶ್ವರಃ” ಎಂದು ವಿಷ್ಣು ಹೇಳಿದ್ದನ್ನು ಜ್ಞಾಪಿಸುತ್ತಾರೆ.

ಬಸವಣ್ಣನವರು, ಅಗ್ರಹಾರಗಳ ಅಗ್ರಹಾರವಾಗಿದ್ದ ಬಾಗೇವಾಡಿಯ ಪ್ರಮುಖ ಪಾದರಸನ ಮಗನಾಗಿ ಜನಿಸಿದರು. ತಾಯಿ ಮಾದಲಾಂಬಿಕೆ ಬಲದೇವನ ಸೋದರಿ. ಬಲದೇವರು ಬಿಜ್ಞಳನ ದಂಡನಾಯಕನಾಗಿದ್ದ, ಹೀಗೆ ಮೇಲ್ಜಾತಿ ಮತ್ತು ಮೇಲ್ಜರ್‌ದಲ್ಲಿ

ಜನಿಸಿದ ಬಸವಣಿನವರು ಕೆಳವರ್ಗ ಮತ್ತು ಕೆಳಜಾತೀಕರಣಕ್ಕೆ ಒಳಗಾಗಿದ್ದು ಹಾಗೂ ಮೇಲ್ಜಾತಿ ಮತ್ತು ಮೇಲ್ಗೊಗಳ ವಿರುದ್ಧ ಸಾಂಸ್ಕೃತಿಕ, ಸಾಮಾಜಿಕ ಅಲ್ಲದೆ ತಾತ್ವಿಕ ಹೋರಾಟವನ್ನು ಅವಿಶ್ವಾಸದಿಂದ ನಡೆಸಿದ್ದು ಭಾರತೀಯ ಇತಿಹಾಸದ ಬಹುಮುಖ್ಯ ಮೈಲಿಗಲ್ಲಿಗಳಲ್ಲಂಡಾಗಿದೆ. ಮಹಾವೀರ ಮತ್ತು ಗೌತಮ ಬುದ್ಧರಂಧ್ರ ಮಹಾಪುರುಷರು ಕೂಡ ಎಲ್ಲವನ್ನೂ ತ್ಯಾಗ ಮಾಡಿದವರೇ ಆಗಿದ್ದಾರೆ. ಮನುಕುಲದ ಒಳತೇ ಅವರ ಧರ್ಮಗಳ ಗುರಿಯಾಗಿತ್ತು. ಆದರೆ ಅವರು ಸಾಂಸಾರಿಕ ಜೀವನದಿಂದ ವಿಮುಖರಾದರು. ಸ್ಥಿತಿ ಸಂಸ್ಕೃತಿಯ ವಿರುದ್ಧವೇ ಅವರ ತತ್ತ್ವಜ್ಞಾನಗಳು ಹುಟ್ಟಿಕೊಂಡವು. ಆದರೆ ಸಮಾಜ ಕುರಿತಾಗಿ ಬಸವಣಿನವರಲ್ಲಿ ಇದ್ದ ತೀವ್ರತೆ ಅವರಲ್ಲಿ ಕಂಡು ಬರುವುದಿಲ್ಲ. ಸಾಂಸಾರಿಕ ಬದುಕಿನಿಂದ ವಿಮುಖರಾಗದ ಬಸವಣಿನವರು ಸದಾ ತಾತ್ತ್ವಿಕ ಹೋರಾಟದಲ್ಲೇ ತೊಡಗಿದ್ದರು. ವಿಪ್ರರ ಅರ್ಥಹಿಂದ ಬದುಕನ್ನು ಸ್ವತಃ ವಿಪ್ರರಾಗೇ, ಅಗ್ರಹಾರ ನಿವಾಸಿಯಾಗೇ ನೋಡಿದ್ದರು. ಆದರಿಂದ ಹೇಸಿಕೊಂಡು ಸಿದಿದೆದ್ದು ಜನಕೋಚಿಯ ಕಡೆಗೆ ಬಂದನು.

“ಹಾರುವನ ಭಕ್ತಿ ಓಡಿನೋಳಗೆ ಅಗೆಯ ಹೊಯ್ದಂತೆ  
ಕೆಳಿಯಂಕ ಬೇರೂರದು, ಮೇಲೆ ಫಲವಾಗದು,  
ಪ್ರಾಣಲಿಂಗದ ಪ್ರಸಾದವ ಮುಂದಿಟ್ಟುಕೊಂಡು  
ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ,  
ವ್ಯಾನಾಯ ಸ್ವಾಹಾ,  
ಉದಾನಾಯ ಸ್ವಾಹಾ, ಸಾಮಾನಾಯ ಸ್ವಾಹಾ ಎಂಬ  
ಕರ್ಮಿಗಳನೇನೆಂಬೆ ಕೂಡಲಸಂಗಮದೇವಾ.”

ಹೀಗೆ ಸಾತ್ತ್ವಿಕ ಹೋಪ ವ್ಯಕ್ತಪಡಿಸುವ ಬಸವಣಿನವರು ನಮಗರಿಯದಂತೆಯೇ ನಮ್ಮ ಒಳಗನ್ನೆಲ್ಲ ಆವರಿಸಿಬಿಡುತ್ತಾರೆ.

“ಮಮ ಕರ್ತವ್ಯ ಕೂಡಲಸಂಗನ ಶರಣರು ಅಕ್ಷಯರಧಿಕರು; ವಿಪ್ರರು ಕೇಳು ಜಗವೆಲ್ಲರಿಯಲು” ಎಂದು ಹೇಳುವ ದೈತ್ಯ ಮತ್ತು ಹಕ್ಕು ವೈದಿಕರ ದ್ವಿಮುಖ ಹೋರಣೆಗಳು ಅವರಿಗೆ ಎಂದೂ ಸರಿಬರುತ್ತಿರಲ್ಲ.

“ವಿನಯಾ ವಿಪ್ರರು ನುಡಿದಂತೆ ನಡೆಯರು, ಇದೆತಯಾ?  
ತಮಗೊಂದು ಬಟ್ಟೆ, ಶಾಸ್ತ್ರಕೂಂದು ಬಟ್ಟೆ!”

ಎಂಬುದು ಅವರ ಪ್ರಶ್ನೆಯಾಗಿತ್ತು. ವಿಪ್ರರ ಅನೇಕ ಸಂಪ್ರದಾಯಗಳು ಅರ್ಥಹಿಂದ ವೆಂಬುದನ್ನು ಅವರು ಮನಗಂಡಿದ್ದರು.

“ಕಿಷ್ಟಿ ದೈವವೆಂದು ಹೆವಿಯನಿಕ್ಕುಪ ಹಾರುವರ ಮನೆಯಲು  
 ಕಿಷ್ಟಿದ್ದ ಸುಡುವಾಗ  
 ಬಚ್ಚಲ ನೀರು, ಬೀದಿಯ ಧೂಳ ಹೊಯ್ದ  
 ಬೊಬ್ಬಿಟ್ಟೆಲ್ಲರ ಕರೆವರಯ್ಯಾ  
 ಕೂಡಲಸಂಗಮದೇವಾ  
 ವಂದನೆಯ ಮರೆದು ನಿಂದಿಸ್ತಿದ್ದರು.”

ಸಂಪ್ರದಾಯದ ಭೂಮೆಗಳು ಮತ್ತು ಬದುಕಿನ ವಾಸ್ತವಗಳು ಎಂದೂ ಜೋತೆ ಜೋತೆಯಾಗಿ ಹೋಗುವುದಿಲ್ಲವೆಂಬುದರ ಬಗ್ಗೆ ಬಸವಣ್ಣನವರಿಗೆ ಸ್ವಷ್ಟ ಅರಿವಿತ್ತು. ಅಷ್ಟೇ ಅಲ್ಲ ಶಾಸ್ತ್ರಕ್ಕೆ ಒಂದು ದಾರಿ ಮತ್ತು ತಮಗೊಂದು ದಾರಿಯನ್ನು ಕಂಡುಕೊಂಡ ವಿಪ್ರರು ಎಂಥ ಹೀನ ಸ್ಥಿತಿಯನ್ನು ತಲುಪಬಲ್ಲರು ಎಂಬುದನ್ನು ಬಸವಣ್ಣನವರು ನಾವೆಲ್ಲ ನಿಷ್ಟರ್ಗಾಗುವಂತೆ ಹೇಳಿದ್ದಾರೆ.

“ವಿಪ್ರರ ಕರೆದು ‘ಸ್ವಪರುಗಳು ಇಪ್ಪರೆ  
 ತಮ್ಮ ಶಿಶುವನೊಡನೆ’ ಎಂದು ಚೆಸಗೊಂಡರೆ  
 ‘ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ  
 ತಾವು ಉಣಿದವರುಂಟಿ?’  
 ಎಂದು ಕಣ್ಣ ಕಾಣಿದೆ ಹೇಳಿದರು  
 ಅಣ್ಣಗಳು, ಕರ್ಮದ ಬಟ್ಟೆಯನು.”

ಕರ್ಮವಾದದ ಸಾಮಾಜಿಕ ದುಪ್ಪರಿಣಾಪವೇ ಜಾತಿ ವ್ಯವಸ್ಥೆ. ಪೂರ್ವಜನ್ಮದ ಪಾಪದ ಕಾರಣ ಕೀಳು ಜಾತಿಗಳಲ್ಲಿ ಜನ ಮುಟ್ಟುತ್ತಾರೆ ಎಂಬುದು ದುಷ್ಪ ಮನಸ್ಸುಗಳ ಸಿದ್ಧಾಂತ. ಅದಕ್ಕೆ ಅಮಾನುಷ ಸಂಸ್ಕೃತಿ ಹಿನ್ನೆಲೆಯಾಗಿದೆ. ಅಂತೆಯೇ ಬಸವಣ್ಣನವರು:

“ವೇದ ನಡನಡಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ!  
 ತರ್ಕ ತರ್ಕಿಸಲರಿಯದ ಮೂಗುವಟ್ಟಿದ್ದಿತ್ತಯ್ಯಾ!  
 ಆಗಮ ಹೊರತೊಲಗಿ ಆಗಲಿದ್ದಿತ್ತಯ್ಯಾ!  
 ನಮ್ಮ ಕೂಡಲಸಂಗಯ್ಯಾನ  
 ಮಾದಾರ ಜಿನ್ನಯ್ಯಾನ ಮನೆಯಲುಂಡ ಕಾರಣ.”

ಬಸವಣ್ಣನವರ ಪರಿಕಲ್ಪನೆಯ ಪರಮಾತ್ಮೆ ಕರ್ಮ, ಜಾತಿ ಮತ್ತು ಅಸ್ತುಶ್ರೀತೆಯ ಕಡುವ್ಯಾರಿಯಾಗಿದ್ದಾನೆ. ಅಂತೆಯೇ ಬಸವಣ್ಣನವರಿಗೆ ಯಾರ ಹೆದರಿಕೆಯೂ ಇಲ್ಲ.

“ವೇದಕ್ಕಿ ಒರೆಯ ಕಟ್ಟಿಪೆ, ಶಾಸ್ತ್ರಕ್ಕಿ ನಿಗಳವನಿಕ್ಕಿಪೆ,  
ತರ್ಕದ ಬೆನ್ನ ಭಾರನೆತ್ತುಪೆ, ಆಗಮದ ಮೂಗ ಕೊಯ್ಯಿಪೆ ನೋಡಯ್ಯಾ,  
ಮಹಾದಾನಿ ಕೂಡಲಸಂಗಮದೇವಾ,  
ಮಾದಾರ ಚಿನ್ನಯ್ಯಿನ ಮನೆಯ ಮಗ ನಾನಯ್ಯಾ.”

ಎಂಬ ಅವರ ವಚನ ಶರಣಸಂಸ್ಕೃತಿಯ ಬೀಜಮಂತ್ರವಾಗಿದೆ.

ಈ ಶರಣಸಂಸ್ಕೃತಿ ಜೀವ ಕೇಂದ್ರಿತವಾಗಿದೆ. ಎಲ್ಲ ಲೋಕಗಳು ಜೀವನ ಸುತ್ತ  
ಸುತ್ತುತ್ತಲಿವೆ.

“ದೇವಲೋಕ ಮತ್ತೆಲೋಕಪೆಂಬುದು ಬೇರೆ ಮತ್ತುಂಟೆ?

ಶಿವಭಕ್ತನಿದ್ದ ತಾವೇ ದೇವಲೋಕ,  
ಭಕ್ತನಂಗಳಪೇ ವಾರಣಾಸಿ, ಕಾಯವೇ ಕೈಲಾಸ  
ಇದು ಸತ್ಯ ಕೂಡಲಸಂಗಮದೇವಾ.”

ಎಂಬುದು ಬಸವಣ್ಣನವರ ದೃಢವಾದ ನಂಬಿಕೆ. ಬಸವಣ್ಣನವರ ನಂಬಿಕೆ  
ಜೀವಪ್ರಧಾನವಾದುದರಿಂದಲೇ ದಯವೇ ಧರ್ಮದ ಮೂಲವಾಯಿತು. ಇಂಥ  
ದಯಾಮೂಲವಾದ ಮನಸ್ಸಿಗೆ ಮೇಲು ಕೀಳು ಹಿಡಿಸಲಿಲ್ಲ. ಆಗ:

“ವೇದಶಾಸ್ತ್ರದವರ ಹಿರಿಯರನ್ನೆ  
ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರನ್ನೆ,  
ಇವರು ಹಿರಿಯರುಗಳೇ?”

ಎಂದು ಪ್ರಶ್ನಿಸುವ ಸಾತ್ತಿವ ಶಕ್ತಿಯನ್ನು ಅವರು ಪಡೆದಿದ್ದರು.

“ಅವ ಕುಲವಾದಡೇನು? ಶಿವಲಿಂಗವಿದ್ದಡವನೇ ಕುಲಜನು.

ಕುಲವನರಸುವರೇ ಶರಣರಲ್ಲಿ, ಜಾತಿಸಂಕರವಾದ ಬಳಿಕ?”

ಈ ವಚನ, ಬಸವಣ್ಣನವರು ಜಾತಿವಿನಾಶಕ್ಕೆ ಕಂಕಣಬಧ್ರಾಗಿದ್ದರು ಎಂಬುದರ  
ದ್ಯೋತಿಕವಾಗಿದೆ. ಇಂಥ ಕೂಡಲಸಂಗನ ಶರಣರ ಬಗ್ಗೆ ಅವರಿಗೆ ಅಭಿಮಾನವಿದೆ.

“ಕೊಲುವನೇ ಮಾದಿಗ, ಹೊಲಸು ತಿಂಬುವನೇ ಹೊಲೆಯ

ಕುಲವೇನೋ ಅವಂದಿರ ಕುಲವೇನೋ?

ಸಕಲ ಜೀವಾತ್ಮರಿಗೆ ಲೇಷನೆ ಬಯಸುವ

ನಮ್ಮ ಕೂಡಲಸಂಗನ ಶರಣರೇ ಕುಲಜರು.”

ಈ ರೀತಿ ನವಸಮಾಜದ ಕುಲಜರನ್ನು ಪರಿಚಯಿಸುತ್ತಾರೆ. ಅಷ್ಟೇ ಅಲ್ಲದೆ  
ಕರ್ಮವಾದಿಗಳಿಗೆ

“ಮಹಾದಾನಿ ಕೂಡಲಸಂಗಯ್ಯನೊಲಿದು  
ಮಾದಾರ ಚಿನ್ನಯ್ಯನ ಮನೆಯಲುಂಡ.  
ವೇದವನೋದಿದವರು ಲಿಂಗವನೋಲಿಸಿ ತೋರಿರೋ.”  
ಎಂದು ಸವಾಲು ಹಾಕುತ್ತಾರೆ.

ಲಿಂಗಪ್ರಜೆ ಮಾಡಿಯೂ ಕರ್ಮವಾದದಲ್ಲಿ ನಂಬಿಕೆ ಇಟ್ಟವರಿಗೆ ಅವರು  
ಪ್ರಶ್ನಿಸುವ ಕ್ರಮವಿದು.

“ಕಬ್ಬನ ಪರುಷವೇಧಿಯಾದದೇನು  
ಕಬ್ಬನ ಹೊನ್ನಾಗದಡಾ ಪರುಷವದೇಕೊ?  
ಮನೆಯೋಳಗೆ ಕತ್ತಲೆ ಹರಿಯದೊಡಾ ಚೈನೈತಿಯದೇಕೊ?  
ಕೂಡಲಸಂಗಮದೇವರ ಮನಮುಣಿ ಪೂಜಿಸಿ  
ಕರ್ಮ ಹರಿಯದೊಡಾ ಪೂಜಿಯದೇಕೊ?”

ಕರ್ಮದ ಕೈಯವನ್ನು ನಾಶಗೊಳಿಸುವುದೇ ಪೂಜಿಯ ಮುಖ್ಯ ಉದ್ದೇಶವಾಗಿದೆ.  
(ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಓಡಿಸುವುದೇ ಗಾಂಧಿಜಿಯವರ ಭಜನೆಯ  
ಮುಖ್ಯ ಉದ್ದೇಶವಾದಂತೆ!) ಕರ್ಮವು ಕತ್ತಲೆಯ ಪ್ರತೀಕವಾದರೆ; ಕೂಡಲಸಂಗಮದೇವ  
ಬೆಳಕಿನ ಪ್ರತೀಕವಾಗಿದ್ದಾನೆ. ಈ ಕೂಡಲಸಂಗಮದೇವ ಕೂಡಲಸಂಗಮದಲ್ಲಿ ಇರುವ  
ಸಾಫ್ ವರಲಿಂಗವಲ್ಲ; ಆ ಸಾಫ್ ವರಲಿಂಗದ ಪ್ರೇರಣೆಯಿಂದ ಬಸವಣ್ಣನವರ ಆತ್ಮಲಿಂಗವೇ  
ಆದಂಥ ಇಷ್ಟಲಿಂಗದೇವ. ಈ ಇಷ್ಟಲಿಂಗದೇವನೇ ಬಸವಣ್ಣನವರ ವಚನಾಂಕಿತದಲ್ಲಿ  
ಕೂಡಲಸಂಗಮದೇವನಾದ. ಅವನು ‘Lord of the Meeting Rivers’ ಅಲ್ಲ.  
ಕೂಡುವಿಕೆಯಿಂದ ಉಂಟಾಗುವ ಸಂಶೋಷಣೆ ಆತ. ಕೂಡಲಸಂಗಮ ಎಂಬುದು  
ದ್ವಿರುಕ್ತಿ ಅಲ್ಲ. ಕೂಡುವ ಕ್ರಿಯೆಯಿಂದ ಸಂಗಮದ ಸೃಷ್ಟಿಯಾಗಿದೆ. ಈ ಐಕ್ಯಲಿಂಗದಲ್ಲಿ  
ಎಲ್ಲವೂ ಒಂದಾಗುತ್ತಿದೆ.

“ಲಿಂಗವ ಪೂಜಿಸಿ ಘಲವೇನಯ್ಯ  
ಸಮರತಿ, ಸಮಕಲೆ, ಸಮಸುಖವನರಿಯದನ್ನಕ್ಕ?  
ಲಿಂಗವ ಪೂಜಿಸಿ ಘಲವೇನಯ್ಯ  
ಕೂಡಲಸಂಗಮದೇವರ ಪೂಜಿಸಿ  
ನದಿಯೋಳಗೆ ನದಿ ಬೆರಸಿದಂತಾಗದನ್ನಕ್ಕ?”

ಎಲ್ಲವನೂ ಒಂದು ಮಾಡುವುದೇ ಕೂಡಲಸಂಗಮದೇವ ಎಂಬ ಮಹಾತ್ಮೆ.  
ಈ ಕೂಡಲಸಂಗಮದೇವನೇ ಅಕ್ಕಮಹಾದೇವಿಯ ಚನ್ನಮಲ್ಲಿಕಾಜುಂನ,  
ಸಿದ್ಧರಾಮೇಶ್ವರನ ಕಟೀಲಸಿದ್ಧ ಮಲ್ಲಿಕಾಜುಂನ, ಅಲ್ಲಮಹಿಷುಗಳ ಗುಹೇಶ್ವರ, ಏಸುಕ್ರಿಸ್ತನ  
ಯಹೋವಾ, ರುರತುಷ್ಟನ ಅಮರಮಜ್ಞ ಮತ್ತು ಪ್ರೇಗಂಬರರ ಅಲ್ಲಹೋ. ಅಂತೆಯೇ

ಒಸವ್ವಣಿನವರು “ಲಿಂಗದೇವನ ಪೂಜೆಸಿ ಕುಲವನರಸುವರೆ ಅಯ್ಯಾ?” ಎಂದು ಪ್ರಶ್ನಿಸುತ್ತಾರೆ. ವೈಜ್ಞಾನಿಕವಾಗಿ ಬೇರೆ ಬೇರೆ ಕುಲಗಳಿಲ್ಲ; ಆಧ್ಯಾತ್ಮಿಕವಾಗಿ ಬೇರೆ ಬೇರೆ ದೇವರುಗಳಿಲ್ಲ. ಒಂದೇ ಭೂಮಿ, ಒಂದೇ ಶುಲ, ಒಂದೇ ದೇವರು, ವರ್ಗ ಭೇದವಿಲ್ಲ, ಲಿಂಗಭೇದವಿಲ್ಲ, ಯಾವ ಭೇದವೂ ಇಲ್ಲ. ಜಗತ್ತಿನ ಎಲ್ಲ ರೀತಿಯ ಅಜ್ಞಾನದ ಕತ್ತಲನ್ನು ಹೊಡೆದೋಡಿಸುವ ಜಗಜ್ಞೋತ್ತಿಯೇ ನಮ್ಮ ಬಸವಣ್ಣ. ಆ ಜಗಜ್ಞೋತ್ತಿಯೇ ಮಹಾರೀನಾಗಿ, ಬುಧನಾಗಿ, ಕ್ರಿಸ್ತನಾಗಿ, ಪ್ಯಾಗಂಬರನಾಗಿ - ಹೀಗೆ ಅನೇಕ ವಿಭಾಗಿಪುರುಷರ ರೂಪದಲ್ಲಿ ಸದಾ ಬೆಳಗುತ್ತಲೇ ಬಂದಿದೆ. ಸಮುದಾಯದ ಪ್ರಜ್ಞೀಯ ರೂಪದಲ್ಲಿ ಬೆಳಗುತ್ತಲೇ ಸಾಗುವುದು. ಜಗತ್ತಿನ ಎಲ್ಲ ದುಷ್ಪಶಕ್ತಿಗಳು ಒಂದಾದರೂ ಇದನ್ನು ತಡೆಯಲು ಸಾಧ್ಯವಿಲ್ಲ!

## ದಾಸೋಹ

ದಾನವು ಕರ್ಮವಾದದ ಉತ್ಪತ್ತಿಯಾಗಿದೆ. ಅದು ಕೊಡುವವನನ್ನು ಅಹಂಕಾರಿಯನ್ನಾಗಿ ಮಾಡಬಹುದು. ತೆಗೆದುಕೊಳ್ಳುವವನ ಆಶ್ಚರ್ಯಾರವವನ್ನೇ ದ್ವಿಂದ ಮಾಡಬಹುದು. ಕೊಡುವವರಲ್ಲಿ ಕಿಂಕರಭಾವ ಮೂಡಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಈ ಕಾರಣದಿಂದಲೇ ದಾನಕ್ಕೆ ಪರ್ಯಾಯವಾಗಿ ದಾಸೋಹ ಬಂದಿತು.

“ಹಡೆದೋಡವೆ ವಸ್ತುವನು ಮೃಡಭಕ್ತರಿಗಲ್ಲದೆ  
ಕಡೆಬಡ್ಡಿಯ ಕೊಡಲಾಗದು.

ಬಂದಡೋಂದು ಲೇಸು, ಬಾರದಿದ್ದಡಿರಡು ಲೇಸು.

ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ, ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ.

ಲಿಂಗದೋಡನ ಲಿಂಗಕ್ಕೆ ಸಾರಿತ್ತಾಗಿ

ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.

ಇದು ಕಾರಣ ಕೊಡಲಸಂಗಮದೇವಾ

ನಿಮ್ಮ ಶರಣರಿಗಲ್ಲದೆ ಕಡಬಡ್ಡಿಯ ಕೊಡಲಾಗದು.”

ಶರಣರಿಗೆ ದಾನ ಕೊಡುವುದಲ್ಲ. ಕಡ ಅಥವಾ ಬಿಡ್ಡಿಯಿಂದ ಕೊಡುವುದೂ ಅಲ್ಲ. ಅಪುಗಳ ಅವಶ್ಯಕತೆ ಇರುವ ಶರಣರಿಗೆ ಕೊಡುವುದು ತಮ್ಮ ಕರ್ತವ್ಯವೆಂದು ಭಾವಿಸಿ ವಿನಮ್ರವಾಗಿ ಕೊಡುವುದು. ನಂತರ ಆ ವಸ್ತುಗಳು ಮಿಗುತಾಯವಾದರೆ ಅವರು ಮರಳಿ ಕೊಡುವರು. ಅದು ‘ಒಂದು ಲೇಸು’. ಅಥವಾ ಅವರು ಕೊಂದರೆಯಲ್ಲಿರುವ ಇತರ ಶರಣರಿಗೆ ಕೊಡುವರು. ಇದು ‘ಎರಡು ಲೇಸು’. ಇದೇ ಕರ್ಮಾನಿಜಿನ ‘ಕೇಂದ್ರಿಕ್ತ ವ್ಯವಸ್ಥೆ’!

ಬಸವಣ್ಣನವರು ಇಂಥ ಜಾತಿ ಮತ್ತು ವರ್ಗರಹಿತ ಸಮಾಜದ ರೂಪಾರ್ಥಿಯಾಗಿದ್ದರು. ಆದರೆ ಅಳುಬೂದಿಯಂತೆ ಇರುವ ಮನುಸಂಸ್ಕೃತಿ (ಇದಕ್ಕೆ ವೈದಿಕ ಸಂಸ್ಕೃತಿ, ಹಿಂದೂ ಸಂಸ್ಕೃತಿ ಎಂಬ ರೂಢಿಯ ಪದಗಳನ್ನು ಒಳಗೊತ್ತಾರೆ) ಇಂಥ ನವಸಮಾಜವನ್ನು ಹಾಳುಗೆಡುವುದರಲ್ಲಿ ಯಶಸ್ವಿಯಾಯಿತು. ಬಸವನ ಕನಿಸಿನ ಸಮಾಜವನ್ನು ಇಂದಿನ ಕಾಲದ ಕಟ್ಟಳೀಯ ಒಳಗಡೆ ಪುನಾರಚಿಸಲು ಪ್ರತಿಯೊಬ್ಬ ಬಸವತತ್ವದ ಅನುಯಾಯಿ ಜಾತ್ಯೀಯನಾಗಿ, ವರ್ಗಾರ್ಥಿನಾಗಿ ಚಿಂತಿಸಬೇಕಾಗುತ್ತದೆ. ಹೊಲಗೇರಿಗಳಿರುವ, ಸುಲಿಗೆ ಇರುವ, ವರ್ಗಭೇದ ಮತ್ತು ಲಿಂಗಭೇದ ಇರುವ ನಾಡಿನಲ್ಲಿ ಬಸವ ತತ್ವಗಳು ಇರುವುದಿಲ್ಲ. ಅಸ್ವತ್ವತೆ ಆಚರಿಸುವ ಮತ್ತು ಸುಲಿಗೆ ಮಾಡುವವರ ಮನಸ್ಸಿನಲ್ಲಿ ಬಸವ ತತ್ವಗಳೂ ಕ್ರಿಯಾಶೀಲವಾಗಿರುವುದಿಲ್ಲ. ಅವರು ಹುಟ್ಟಿನಿಂದ ಲಿಂಗಾಯತರಾಗಿರಬಹುದಷ್ಟೇ!

“ಒಲವಿಲ್ಲದ ಪೂಜಿ, ನೇಹವಿಲ್ಲದ ಮಾಟ;  
ಆ ಪೂಜೆಯು, ಆ ಮಾಟವು  
ಚಿತ್ತದ ರೂಪ ಕಾಳಿರಣ್ಣ, ಚಿತ್ತದ ಕಬ್ಬಿ ಕಾಳಿರಣ್ಣ;  
ಅಷ್ಟದದೆ ಸುಖವಿಲ್ಲ, ಮೆಲಿದದೆ ದುಃಖಿಲ್ಲ;  
ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ.”

ಎಂದು ಬಸವಣ್ಣನವರು ಸಾರಿದ್ದಾರೆ.

ಭಕ್ತಿಯು ಗುರು (ಆತ್ಮ), ಲಿಂಗ (ಪರಮಾತ್ಮ) ಮತ್ತು ಜಂಗಮ (ಆತ್ಮಸಮಾವೇಶನ್ನು ಅರಿಯುವ ಸಾಧನವಾಗಿದೆ. ಈ ತ್ರಿವಿಧ ದಾಸೋಹ ಮಾಡುವುದೇ ಭಕ್ತಿಯಾಗಿದೆ. ಆತ್ಮವನ್ನು ಗುರುವಾಗಿ-ಗುರುವನ್ನು ಆತ್ಮವಾಗಿ, ಲಿಂಗವನ್ನು ಪರಮಾತ್ಮನಾಗಿ - ಪರಮಾತ್ಮನನ್ನು ಲಿಂಗವಾಗಿ, ಜಂಗಮ ಜಗತ್ತನ್ನು ಜೀವಾತ್ಮರ ಸಮೂಹವಾಗಿ - ಸಕಲ ಜೀವಾತ್ಮರನ್ನು ಜಂಗಮವಾಗಿ ಕಾಳುವುದೇ ಭಕ್ತಿಯಾಗಿದೆ. ಆ ಮೂಲಕ ಯಾವುದೇ ಭೇದವಿಲ್ಲದೆ ಸಮಾಜವನ್ನು ಸೃಷ್ಟಿಸುವುದೇ ಭಕ್ತಿಯ ಗುರಿಯಾಗಿದೆ. ಇದು ಭಕ್ತಿಯ ಚಲನಶೀಲತೆ. ಆದ್ದರಿಂದ ಇದು ಸದಾ ಜಡಸಂಸ್ಕೃತಿಯ ವಿರುದ್ಧವಾಗಿರುತ್ತದೆ.

“ಗೀತವ ಹಾಡಿದಡೇನು, ಶಾಸ್ತ್ರ- ಪ್ರಾರಣವ ಕೇಳಿದಡೇನು  
ವೇದ ವೇದಾಂತವನೋದಿದಡೇನು?  
ಮನಪೂಲಿದು ಲಿಂಗಜಂಗಮವ ಪೂಜೆಸಲರಿಯದವರು  
ಎಲ್ಲರಲ್ಲಿ ಪ್ರಾಜ್ಞರಾದಡೇನು?  
ಭಕ್ತಿಯಿಲ್ಲದವರನೋಲ್ಲ ಕೂಡಲಸಂಗಮದೇವ.”  
ಇಲ್ಲಿ ‘ಲಿಂಗಜಂಗಮ’ ಎಂಬುದು ಸಮಾಜವೇ ಆಗಿದೆ.

ಈ ಸಮಾಜವನ್ನು ಭಕ್ತರು ಪೂಜಿಸುವುದು ಎಂದರೆ ಸಕಲ ಜೀವಾತ್ಮರು ಮಯಾದೆಯಿಂದ ಸಮಾನತೆಯಿಂದ ಬದುಕವಂಥ ನವ ಸಮಾಜ ನಿಮಾಳಣ ಮಾಡುವುದು. ಅಂದರೆ ಮನಸಂಸ್ಕೃತಿಯನ್ನು ಧ್ವಂಸ ಮಾಡಿ ಶರಣಸಂಸ್ಕೃತಿಯನ್ನು ಸಾಧಿಸುವುದು. ಸುಮ್ಮನೆ ಲಿಂಗವಂತರಾಗಿ ಏನು ಪ್ರಯೋಜನ?

“ಪತ ತಲೆವಾಗಿದಡೇನು ಗುರುಭಕ್ತನಾಗಬಲ್ಲಿದೆ

ಇಕ್ಕಳ ಕೈಮುಗಿದಡೇನು, ಭೃತ್ಯಾಶಾರಿಯಾಗಬಲ್ಲಿದೇ?

ಗಿಳಿಯೋದಿದಡೇನು ಲಿಂಗವೇದಿಯಾಗಬಲ್ಲಿದೇ?

ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ

ಅನಂಗಸಂಗಿರಿತ್ತ ಬಲ್ಲಿದು.”

ಎಂಬುದು ಬಸವಣ್ಣನವರ ಅನಿಸಿಕೆಯಾಗಿದೆ. ಇದೇ ನಿಜವಾದ ಅನಿಸಿಕೆ. ಅದು ಕಾರಣ:

“ಕನ್ನಡಿಯ ನೋಡುವಾ ಅಣ್ಣಗಳರಾ, ಜಂಗಮವ ನೋಡಿರೆ,

ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ.

ಸಾಫರ ಜಂಗಮ ಬಂದೇ ಎಂಬುದು ಕೂಡಲಸಂಗನ ವಚನ.”

ಇಡೀ ಸಮಾಜವೇ ಲಿಂಗಯ್ಯನ ಪ್ರತೀಕವಾದಾಗ ಅಸ್ವತ್ಯಾತ್ಮೀಯರೆ, ಶೋಷಣಿಗೆ, ಜಾತೀಯತೆಗೆ ಅವಕಾಶ ಎಲ್ಲಿದೆ? ಆದ್ದರಿಂದ ಜಂಗಮ (ಸಮಾಜ)ವು ಬಸವಣ್ಣನವರ ದೃಷ್ಟಿಯಲ್ಲಿ ಬಹುಮುಖ್ಯವಾಯಿತು.

“ಎರೆದಡೆ ನೆನೆಯದು, ಮರೆದಡೆ ಬಾಡದು

ಹರುಳಿಲ್ಲ ಹರುಳಿಲ್ಲ ಲಿಂಗಾಚಣನೇ :

ಕೂಡಲಸಂಗಮದೇವಾ ಜಂಗಮಕ್ಕೆರದಡೆ ಸಾಫರ ನೆನೆಯಿತ್ತು.”

ಸಮಾಜ ಸೇವೆಯೇ ನಿಜವಾದ ಲಿಂಗಪೂಜಿಯಾಗಿದೆ. ಸಮಾಜ ಸೇವೆಯಿಂದರೆ ಮನಸಂಸ್ಕೃತಿಯನ್ನು ನಶ್ವರಗೊಳಿಸಿ ಶರಣಸಂಸ್ಕೃತಿಯನ್ನು ಈಶ್ವರಗೊಳಿಸುವುದು.

“ಉಂಬ ಜಂಗಮ ಬಂದಡೆ ನಡೆಯೆಂಬರು;

ಉಣ್ಣದ ಲಿಂಗಕ್ಕೆ ಚೋನವ ಹಿಡಿಯೆಂಬರಯ್ಯಾ.”

ಇಂಥವರು ಲಿಂಗವಂತರಾದರೂ ಜಡಸಂಸ್ಕೃತಿಯ ವಕ್ತಾರರೇ ಆಗಿರುತ್ತಾರೆ.

“ಬಂಡಿ ತುಂಬ ಪತ್ರೆಯ ತಂದು ಕಂಡಕಂಡಲ್ಲಿ ಮಜ್ಜನಕ್ಕಿರೆವಿರಿ.

ತಾಪತ್ರಯದ ಕಳೆದು ಪೂಜಿಸಿ, ತಾಪತ್ರಯವ ಲಿಂಗನೊಲ್ಲ.

ಕೂಡಲಸಂಗಮದೇವ ಬರಿ ಉದಕದಲ ನೆನೆವನೆ.”

ಬಸವಣ್ಣನವರಿಗೆ ಲಿಂಗಪೂಜಿಯೆಂಬುದು ಮನುಷ್ಯನ ಒಳಗನ್ನು ಬೆಳೆಗುವಂಥದ್ದು ಪ್ರಜ್ಞೆಯನ್ನು ವಿಕಸನಗೊಳಿಸುವಂಥದ್ದು, ದೃಢಸಂಕಲ್ಪಶಕ್ತಿಯನ್ನು ಕೊಡುವಂಥದ್ದು.

“ಎನಿಸುಕಾಲ ಲಿಂಗಾಜನೆಯ ಮಾಡಿ

ಪವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕು?”

ಬಸವಣ್ಣನವರು ಸಮಾಜವನ್ನು ಸದಾ ಜಾಗೃತ ಅವಸ್ಥೆಯಲ್ಲಿಡಲು ಶ್ರಮಿಸಿದ್ದಾರೆ. ಸಾಮಾಜಿಕ ಪ್ರಕ್ಷೇಪಣಿ ಇಲ್ಲದ ಪೂರ್ಜ ಬರಿ ಪೂರ್ಜಿಯಾಗಿ ಉಳಿಯುವುದು. ಆದ್ದರಿಂದ ಅಂಥ ಪೂರ್ಜಿಯನ್ನು ಕೂಡಲಸಂಗಮದೇವ ಮೆಚ್ಚುವುದಿಲ್ಲ.

“ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯಿತ್ತು;

ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರಕರೀಣವಾಯಿತ್ತು;

ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು;

ಕಡೆಯಲ್ಲಿ ಜಂಗಮಭಕ್ತಿ ಕರಿಣವಾಯಿತ್ತು;

ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ.”

ಬಸವಣ್ಣನವರ ಇಂಥ ಸಮಾಜಮುಖಿ ಮಸನ್ನು ಇಡೀ ಲೋಕದ ಅನುಪಮ ಅಸ್ತಿಯಾಗಿದೆ. ತುಳಿತಕ್ಕೊಳ್ಳಿಗಾದವರ ಪರ ಅವರು ಎಷ್ಟು ತೀವ್ರವಾಗಿ ಬದುಕಿದ್ದರೆಂದರೆ ಅಸ್ವಶ್ವರಿಂದಲೂ ಮಹೋನ್ನತ ಸಾಧನೆ ಸಾಧ್ಯ ಎಂಬುದರಲ್ಲಿ ಅಚೆಲವಾದ ನಂಬಿಕೆ ಉಳಿವರಾಗಿದ್ದರು. ಅವರಿಗೆ ಸಮಾಜ ಬದಲಾವಣೆಯ ದೃಢಸಂಕಲ್ಪ ಇದ್ದಿತ್ತಾದಕಾರಣ ಕೂಡಲಸಂಗಮದೇವನಿಗಿಂತಲೂ ಮಾದಾರ ಚೆನ್ನಯ್ಯ ಅಧಿಕವಾಗಿ ಕಾಣುತ್ತಾನೆ!

“ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬುವನ ಕುಲಪೇನೋ!

ದೇವಾ ನೀನೋಲಿದವನ, ಸ್ವಾಮಿ ನೀ ಹಿಡಿದವನ ಕುಲಪೇನೋ!

ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,

ನಿಮ್ಮಂದಧಿಕ ಕೂಡಲಸಂಗಮದೇವಾ.”

ಈ ಭಾವಪರವಶತೆ ರೋಮಾಂಚನಕಾರಿಯಾಗಿದೆ. ಮನುಷ್ಯನು ದೇವತ್ವವನ್ನು ಸಾಧಿಸಿದಾಗ ಮಾತ್ರ ಇಂಥ ವಿಜಾರ ಹೊಳೆಯಲು ಸಾಧ್ಯ!

ಬಸವಣ್ಣನವರಿಗೆ ಇಷ್ಟಲಿಂಗವೆಂಬುದು ಬರಿ ಅಂಗ್ರೇಯಲ್ಲಿಟ್ಟು ಪೂರ್ಜಿಸುವ ವಸ್ತುವಲ್ಲ ಅದು ವಿಶ್ವಾಶ್ವನ ಕುರುಹು ಆಗಿದೆ.

“ಜಗದಗಲ ಮುಗಿಲಗಲ ಏಗೆಯಗಲ ನಿಮ್ಮಗಲ;

ಪಾತಾಳದಿಂದವ ಅತ್ಯಕ್ತ ನಿಮ್ಮ ಶ್ರೀಚರಣ;

ಬ್ರಹ್ಮಾಂದದಿಂದವ ಅತ್ಯಕ್ತ ನಿಮ್ಮ ಶ್ರೀಮುಕುಟ.

ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ, ಕೂಡಲಸಂಗಮದೇವಯ್ಯ  
ಎನ್ನ ಕರಸ್ತಲಕ್ಕ ಬಂದು ಚುಳುಕಾದಿರಯ್ಯ.”

ಕೂಡಲಸಂಗಮದೇವನು ಅಗೋಚರನಾಗಿದ್ದಾನೆ. ಉತ್ತಮ ಭಕ್ತಿಭಾವದಿಂದ ತುಂಬಿದ ಒಳಗಳ್ಳಿಗಳಿಂದ ಮಾತ್ರ ಆತನ ದಿವ್ಯ ಪ್ರಭೇಯನ್ನು ಕಾಣಬಹುದು. ಆದರೆ

ಆತ ಕುರುಹಾಗಿ ಕರಸ್ಥಲಕ್ಕೆ ಬರುತ್ತಾನೆ! ಈ ಇಟ್ಟಲಿಂಗದೇವನ ಬಲದಿಂದ ಮನುಷ್ಯರು ಬದಲಾಗುತ್ತಾರೆ ಎಂಬುದರಲ್ಲಿ ಬಸವಣ್ಣನವರಿಗೆ ದೃಢವಿಶ್ವಾಸವಿದೆ.

“ವಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ,  
ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲು  
ಅವರ ಲಿಂಗನೆಂಬಿ, ಸಂಗನೆಂಬಿ  
ಕೂಡಲಸಂಗಮದೇವಾ, ಅವರ ಮುಖಲಿಂಗಳಿಂಬೆನು.”

ಅವರಿಗಿಧ್ಯ ಅಪಾರವಾದ ಆತ್ಮವಿಶ್ವಾಸ ಮತ್ತು ಜನಸಮುದಾಯದ ಬಗೆಗಿನ ಆಳವಾದ ನಂಬಿಕೆಯೇ ಈ ವಚನಕ್ಕೆ ಆಧಾರವಾಗಿದೆ.

ಲಿಂಗಧಾರಣೆಯಾದನಂತರ ಬಸವಣ್ಣನವರು ನೀಡುವ ಮೊದಲ ‘ಆದೇಶ’ವೆಂದರೆ “ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾಪರ ದೃವ್ಯಕ್ಕಿರಗಲಾರದು.” ವಿಶ್ವಾತ್ಮಕನನ್ನು ಅರಿಯಲು ಮೂರ್ತಿ ಪೂಜೆಯನ್ನು ಮಾಡದೆ ಇರುವುದು ಮೊದಲ ಕರ್ತವ್ಯವಾಗಿದೆ. ಇಟ್ಟಲಿಂಗವನ್ನು ಮೂರ್ತಿ ಎಂದು ಭಾವಿಸಲಿಕ್ಕಾಗಿದೆ. ಅದು ಪರಮಾತ್ಮನ ಕುರುಹು ಮಾತ್ರ ಎಂದೇ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂಬುದು ಬಸವಣ್ಣನವರ ಈ ವಚನದಿಂದ ಅಧರವಾಗುತ್ತದೆ.

“ಉಳ್ಳವರು ಶಿವಾಲಯದ ಮಾಡುವರು,  
ನಾನೇನು ಮಾಡುವೆ ಬಡವನಯ್ಯಾ.  
ಎನ್ನ ಕಾಲೇ ಕಂಭ, ದೇಹವೇ ದೇಗುಲ, ಶಿರ ಹೊನ್ನಕೆಲಶವಯ್ಯಾ,  
ಕೂಡಲಸಂಗಮದೇವಾ, ಕೇಳಯ್ಯಾ  
ಸಾಫವರಕ್ಕಳಿಪುಂಟು ಜಂಗಮಕ್ಕಳಿಲ್ಲ.”

ಇಟ್ಟಲಿಂಗವು ಜಂಗಮ ಸಂಬಂಧಿಯಾಗಿದೆ. ದೇಹವೇ ದೇಗುಲವಾಗಿ ಆತ್ಮವೇ ಪರಮಾತ್ಮನ ಅಂಶವಾಗಿ ಕುಳಿತಿದೆ. ಅಂತೆಯೇ ವ್ಯಾಪ್ತಿ-ಸಮಾಪ್ತಿ ಅಭಿನ್ನವಾಗಿದೆ. ಆದರೆ ಇದನ್ನು ಅರಿಯದ ‘ಮಹಿಮ’ರು ತಾವೇ ಬೇರೆ ಎಂದು ಭಾವಿಸಿದ್ದಾರೆ.

“ಲಿಂಗಾಚನಯ ಮಾಡುವ ಮಹಿಮರೈಲ್ಲರೂ  
ಸಲಿಗೆವಂತರಾಗಿ ಒಳಗ್ಗೆದಾರೆ.  
ಅನು ದೇವಾ ಹೊರಗೊವನು;  
‘ಸಂಬೋಳಿ ಸಂಬೋಳಿ’ ಎನ್ನುತ್ತ ಇಂಬಿನಲ್ಲಿ ಇದ್ದೇನೆ.  
ಕೂಡಲಸಂಗಮದೇವಾ  
ನಿಮ್ಮ ನಾಮವಿಡಿದ ಅನಾಮಿಕ ನಾನು.”

ಈ ‘ಸಲಿಗೆವಂತಿಕೆ’ ತಾರತಮ್ಯಕ್ಕೆ ಮೂಲವಾಗಿದೆ. ಮೇಲು ಕೇಳಿಗೆ ಕಾರಣವಾಗಿದೆ. ಬಲಿತರು (ಬಲಿಪ್ಪರು) ಸಲಿಗೆವಂತರಾಗಿದ್ದಾರೆ, ಆದರೆ ದಲಿತರು ಹೊರಗಿನವರಾಗಿದ್ದಾರೆ.

ಅಂತೆಯೆ ಬಸವಣ್ಣನವರು ದಲಿತರ ಜೊತೆ ಇರಲು ನಿರ್ಧರಿಸಿದ್ದಾರೆ. ಹಾಗೆ ಇರುವ ಕ್ರಮ ಅನನ್ಯವಾಗಿದೆ. ಅದು ಪ್ರತಿಭಟನೆಯ ಪ್ರಜ್ಞೆಯಿಂದ ಕೂಡಿದೆ. ಸಾತ್ತ್ವಿಕ ವ್ಯಂಗ್ಯವಿದೆ. ಬಲಿತ (ಸಲಿಗೆವಂತ) ರಾಗಿ ಲಿಂಗಾಚನೆಯ ಮಾಡುವವರನ್ನು ‘ಮಹಿಮರು’ ಎಂದು ಬಸವಣ್ಣನವರು ವ್ಯಂಗ್ಯವಾಡಿದ್ದಾರೆ. ಆನು ದೇವಾ ಹೊರಗಣವನು (ಅಸ್ವಶ್ರೀ) ಎಂದು ಕೂಗಿ ಹೇಳುತ್ತಾರೆ. ಹೀಗೆ ಹೇಳುವಲ್ಲಿ ಸಾತ್ತ್ವಿಕ ಹಟವಿದೆ. ‘ಸಂಬೋಳಿ ಸಂಬೋಳಿ’ ಎನ್ನುತ್ತ ‘ಇಂಬಿನಲ್ಲಿ ಇದ್ದೇನೆ’ ಎನ್ನುವಲ್ಲಿ ತಾನು ಮಾನಸಿಕವಾಗಿ ಅಸ್ವಶ್ರೀನಾಗಿ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಫೋಷಿಸುವ ದ್ವಾರಿ ಇದೆ. ಇಲ್ಲಿ ಸಂಬೋಳಿ ಎಂಬ ಶಬ್ದದ ಬಳಕೆ ವಿಶಿಷ್ಟವಾಗಿ, ಇದು ಅಸ್ವಶ್ರೀ ಅಸಹಾಯಕತೆ ಹಾಗೂ ಆಕ್ಷೋಶವನ್ನು ಏಕಕಾಲಕ್ಕೇ ಪ್ರತಿನಿಧಿಸುತ್ತದೆ. ‘ಸಂಬೋಳಿಗೆ ಎಚ್ಚರ್’ ಎಂಬ ಅಧರವೂ ಇದೆ. ಹೀಗೆ ಸಲಿಗೆವಂತರಿಂದ ದೂರದಲ್ಲಿ ಇರುವ ಬಸವಣ್ಣನವರು ಅಸ್ವಶ್ರೀ ಪರವಾಗಿ ಎಚ್ಚರಿಕೆ ಕೊಡುವ ಕ್ರಮ ಅನುಪಮವಾಗಿದೆ. ಮೇಲ್ಮೈ, ಮೇಲ್ಮೂರ್ಗದ ಮಹಾನುಭಾವ ಬಸವಣ್ಣನವರು ಲೋಕೋದ್ಧಾರಕ್ಕಾಗಿ ಕೆಳಜಾತಿಕರಣ ಮತ್ತು ಕೆಳವರ್ಗಿಕರಣಗೊಂಡು ನಮಗೆ ಮಹಾವೀರ, ಬುದ್ಧರನ್ನು ನೆನಪಿಗೆ ತಯ್ಯತ್ತೆ. ‘ನಾಸ್ತಿಕ’ವಾದಿ ಮಹಾವೀರ ಮತ್ತು ಆಜ್ಞೀಯವಾದಿ ಬುದ್ಧ ಸ್ವತಃ ದೇವಸ್ಥಾರೂಪರೇ ಆಗಿದ್ದರೂ ಸಾಂಸಾರಿಕ ಬದುಕಿನಿಂದ ವಿಮುವಿರಾದ ಕಾರಣ ಸಹಜವಾಗಿಯೇ ಲೋಕದ ಜನರಿಂದ ಎತ್ತರದಲ್ಲಿ ನಿಲ್ಲುತ್ತಾರೆ. ಸಾಂಸಾರಿಗರು ‘ಆ ಸಾಧನೆ ತಮ್ಮಿಂದಾಗುವಂಧದ್ದಲ್ಲ’ ಎಂದು ತೀರ್ಮಾನಿಸಿಯೇ ಬಿಡುತ್ತಾರೆ. ಉಪಾಸಕರಾಗಿಯೇ ಉಳಿಯುತ್ತಾರೆ. ಏಕುಕ್ಕಿಸ್ತು ಕೂಡ ವರ್ಣ ಮತ್ತು ವರ್ಗಭೇದವಿಲ್ಲದ ‘ದೇವರ ರಾಜ್ಯ’ದ ಪ್ರತಿನಿಧಿ ಆಗಿದ್ದ. ಆದರೆ ಆತ ಸಾಂಸಾರಿಕ ಸುಖ ದುಃಖಗಳನ್ನು ಏರಿದ ನಿರಂಜನನಾಗೇ ಉಳಿದ. ತದನಂತರ ಬಂದ ಮುಹಮ್ಮದ್ ಪ್ರೇಗಂಬರರು ಮೆಕ್ಕಾದಲ್ಲಿನ ಅಲ್ಲಾಹ್ನ ಮಂದಿರವಾದ ಕಾಬಾದ ಎಲ್ಲ ಉಸ್ತುವಾರಿ ಮಾಡುವ ಅಕ್ಷಂತ ಮಹತ್ತದ್ದ ಮನೆತನಕ್ಕೆ ಸೇರಿದವರಾಗಿದ್ದರು. ಇಂಥಿತಮಾನಗಳ ಹಿಂದೆ ಆ ಅರಬಸ್ತಾನ ವಿವಿಧ ಬುಡಕಟ್ಟಗಳ ಜನರಿಂದ ಕೂಡಿತ್ತು. ಅನಾಗರೀಕರೆಗೆ ಕುಪ್ರಸಿದ್ಧವಾಗಿತ್ತು. ಅಂಥ ಬುಡಕಟ್ಟಗಳನ್ನು ಬಂದುಗೂಡಿಸಿ ಏಕದೇವೋಪಾಸನೆಯ ಹಾಗೂ ಮೇಲು ಕೀಳುಗಳಿಲ್ಲದ, ಮೂರ್ತಿ ಪೂಜೆಯಿಲ್ಲದ ಸರಳ ಸಹಜವಾದ ಇಸ್ಲಾಂ ಧರ್ಮವನ್ನು ಸಾಫಿಸಲು ಬದುಕಿನುದ್ದಕ್ಕೂ ಸಾಂಸಾರಿಗಾಗಿ ಹೋಗಿದರು. ಭಾರಿ ಯಶಸ್ವಿ ಸಾಧಿಸಿದರು. ಅವರು ಸಾಕ್ರೇಚಿಸ್ತಾನ ಹಾಗೆ ತತ್ತ್ವಜ್ಞಾನಿಯಾಗಿ ಸೀಜರ್‌ನ ಹಾಗೆ ಮಹಾವೀರನೂ ಆಗಿದ್ದರು ಎಂದು ಐರೋಪ್ಯ ಜಿಂತಕರು ವರ್ಣಿಸಿದ್ದಾರೆ. ಆಹಾರ, ಬಟ್ಟೆ ಮತ್ತು ಮನೆಯ ವಿಚಾರದಲ್ಲಿ ಬದುಕಿನುದ್ದಕ್ಕೂ ಕಟ್ಟಕಡೆಯ ಮನುಷ್ಯನ ಹಾಗೇ ಬದುಕಿನ ಪ್ರೇಗಂಬರರು ಉನ್ನತವಾದುದನ್ನು ಸಾಧಿಸಿದರು. ಅವರ ಸಾಧನೆಯ ಪಥದಲ್ಲಿ ಭಾರೀ ಸಮಸ್ಯೆಗಳಿದ್ದರೂ

ಅಸಹ್ಯವಾದ ಜಡಸಂಸ್ಕೃತಿ ಬಿದ್ದಿರಲ್ಲ. ಆದರೆ ಬಸವಣ್ಣನವರ ಸಾಧನೆಯ ಪಥದಲ್ಲಿ ಸಾವಿರಾರು ವರ್ಷಗಳಿಂದ ಜಮಾವಣೆಯಾಗಿ ಕೊಳೆತುನಾರುತ್ತಿರುವ, ಅಸಹ್ಯಕರವಾದ ಜಡಸಂಸ್ಕೃತಿ ಮಾನವೀಯತೆಯ ವಿರುದ್ಧ ಭಯೋತ್ಪಾದಕವಾದ ಸಮರ ಸಾರುತ್ತಿರುತ್ತದ್ದು. ಲೋಕಾಯತರು, ನಂತರ ಮಹಾಮೀರ, ಮತ್ತು ಬುದ್ಧರು ಜಡಸಂಸ್ಕೃತಿಯ ವಿರುದ್ಧ ಹೋರಾಡುವವರಿಗೆ ಮಾರ್ಗದರ್ಶಕರಾಗಿದ್ದರೂ ದಾರಿ ಸುಗಮವಾಗಿರಲಿಲ್ಲ. ಆದರೆ ಬಸವಣ್ಣನವರು ದೃಢನಿರ್ಧಾರದಿಂದ ಮುಂದೆ ಸಾಗಿದರು. ಅಗ್ರಹಾರದ ಮೇಲ್ಜಾತಿ ಮತ್ತು ಮೇಲ್ಗೂರ್ದದ ಬದುಕಿನ ನಿರಘರಕತೆಯ ಪರಿಚಯ ಅವರಿಗೆ ಸ್ವಾನುಭವವದಿಂದಲೇ ಆಗಿತ್ತು. ಬಿಜ್ಞಳನ ಭಂಡಾರಿಯಾಗಿ ದುಡಿಯುವ ವರ್ಗದ ಬದುಕಿನ ಪರಿಯ ನೇರ ಪರಿಚಯವಾಯಿತು. ತಾನು ಯಾವ ವರ್ಗದ ಪರ, ಯಾವ ಜಾತಿಗಳ ಪರ ಇರಬೇಕು ಎಂಬುದನ್ನು ಅವರು ಖಚಿತವಾಗಿ ನಿರ್ಧರಿಸಿದ್ದರು. ನಮ್ಮ ಹಾಗೆ ಬದುಕುತ್ತಲೇ ನಮಗೆ ಮಾರ್ಗದರ್ಶಿಯಾದರು. ಲೋಕಕ್ಕೇ ಮಾರ್ಗದರ್ಶಿಯಾದರು, ಜಗಟ್ಟೊತ್ತಿಯಾದರು.

ಮೇಲ್ಜಾತಿ, ವೈದಿಕ ಪಾಂಡಿತ್ಯ, ಅರಮನೆಯ ಉನ್ನತ ಅಧಿಕಾರ ಮತ್ತು ಮೇಲ್ಗೂರ್ದದ ದೌಬುಲ್ಯವನ್ನು ಅರಿತ ಬಸವಣ್ಣನವರು ಜಾತಿಯ ಟೊಳ್ಳತನವನ್ನು ಅನೇಕ ವಿಧದಲ್ಲಿ ವಿಂಡಿಸಿದ್ದಾರೆ.

“ವ್ಯಾಸ ಚೋವಿತಿಯ ಮಗ, ಮಾರ್ಕಂಡೇಯ  
ಮಾತಂಗಿಯ ಮಗ, ಮಂಜೋದರಿ ಕಪ್ಪೆಯ ಮಗಳು,  
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ!  
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದೂರ್ವಾಸ ಮಂಟಿಗ, ಕಶ್ಯಪ ಕಮ್ಮಾರ,  
ಕೌಂಡಿನ್ಯನೆಂಬ ಖುಸಿ ಮೂರು ಭುವನವರಿಯೆ ನಾವಿದ ಕಾಣಿಭೋ.  
ನಮ್ಮ ಕೂಡಲಸಂಗನ ವಚನವಿಂತೆಂದುದು:  
ಶ್ವಪಚೋಪಿಯಾದಡೇನು, ಶಿವಭಕ್ತನೇ ಕುಲಜಂ ಭೋ!”

ಇವರೆಲ್ಲ ಮೇಲ್ಜಾತಿಯಲ್ಲಿ ಜನಿಸಿ ಸಿದ್ಧಪ್ರಸಿದ್ಧರಾದವರಲ್ಲ. ಜಾತಿಗೂ ಜ್ಞಾನಕ್ಕೂ ಯಾವುದೇ ಸಂಬಂಧವಿಲ್ಲ. ಜಾತಿಯೆಂಬುದು ಮಾನಸಿಕಾದುದು, ದೈಹಿಕವಾದುದಲ್ಲ. ಜಾತಿಯ ಪ್ರಕಾರ ಕ್ಯೇ, ಕಾಲು, ಕೆಳ್ಳಿ, ಹೃದಯ ಮತ್ತು ಮಿದುಳಿನ ರಚನೆಯಾಗಿರುವುದಿಲ್ಲ. ಮಾನವ ಪ್ರತಿಭೆ ಜಾತಿಗಳ ಕಾಣಿಕೆಯಲ್ಲ. ದೈಹಿಕ, ಮಾನಸಿಕ ಕಾಯುಕಗಳ ಕಾಣಿಕೆ. ಕಾಯುಕಗಳನ್ನು ಗೌರವಿಸಿ ಜಾತಿ ವಿನಾಶ ಮಾಡಿದಾಗ ಉದಯಿಸುವ ಲಹೊಸ ಸಮಾಜ ಮಾತ್ರ ಆರೋಗ್ಯಕರವಾಗಿರಬಲ್ಲದು. ಆದರೆ ಮಾನವ ಇಲ್ಲಿಯವರಿಗೆ ಕಂಡಿರುವುದು ಜಾತಿ, ಬುಡಕ್ಕಟ್ಟು, ಜನಾಂಗ ಮತ್ತು ವರ್ಣಭೇದಗಳ ಸಮಾಜ. ಇದು ಬದಲಾಗಲೇಬೇಕು ಎಂಬುದೇ ಬಸವಣ್ಣನವರ ಸಂಕಲ್ಪ! ಅಂತೆಯೇ ಅವರು :

“ನ್ಯಾಯ ನಿಷ್ಪೂರಿ ದಾಕ್ಷಿಣ್ಯಪರ ನಾನಲ್ಲ.  
ಲೋಕವಿರೋಧ ಶರಣನಾರಿಗಂಜುವವನಲ್ಲ;  
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೇನಾಗಿ.”  
ಎಂದು ಸಾರಿದ್ದಾರೆ.

“ಹೊಲೆಯ ಹೊಲಬಿಗನಾದಡೆ  
ಅವನ ಹೊರೆಯಲಪ್ಪಾದು ಲೇಸು ಕಂಡಯ್ಯಾ,  
ಹೊಲಬುಗೆಡದೆ ಲಿಂಗಶರಣನ್ನಿರಯ್ಯಾ,  
ಹೊಲಬುಗೆಡಬೇಡ, ತಿವಶರಣನ್ನಿರಯ್ಯಾ  
ನಮ್ಮ ಕೂಡಲಸಂಗನ ಮಹಾಮನೆಯಲು  
ಮಾದಾರ ಚಿನ್ನಯ್ಯ ಹೊಲಬಿಗನಯ್ಯಾ.”

ಜೀವನಪಥವನ್ನು ಅರಿತವನೇ ಮುಖ್ಯ ಬರಿ ಮೇಲ್ಲಾತಿಯಲ್ಲಿ ಹುಟ್ಟಿದವನು  
ಮುಖ್ಯನಲ್ಲವೆಂಬುದರಲ್ಲಿ ಬಸವಣ್ಣನವರಿಗೆ ಅಚಲ ವಿಶ್ವಾಸವಿತ್ತು. ಭಕ್ತಿನಿಸಿಕೊಂಡವರು  
ಸಮಾಜಕ್ಕೆ ಹಿತವಾಗುವ, ಆತ್ಮ ಸಾಕ್ಷಾತ್ಕಾರಕ್ಕೆ ಸಹಾಯಕವಾಗುವ ಮತ್ತು ಭೌತಿಕ  
ಬದುಕಿಗೆ ಅವಶ್ಯವಾಗಿರುವ ಕಾಯಕವನ್ನು ಮಾಡಲೇಬೇಕು. ಆ ಕಾಯಕದಲ್ಲಿ  
ಮೇಲು ಕೇಳು ಎಂಬುದಿಲ್ಲ. ಯಾವ ಕಾಯಕವಾದರೂ ಸರಿ :

“ದೇವಸಹಿತ ಭಕ್ತ ಮನಸೆಗ ಬಂದಡ  
ಕಾಯಕವಾಪ್ಯದೆಂದು ಬಿಸಗೊಂಡಂಡ  
ನಿಮ್ಮಾಜ್ಞ! ನಿಮ್ಮ ಪುರಾತರಾಜ! ತಲೆದಂಡ! ತಲೆದಂಡ!  
ಕೂಡಲಸಂಗಮದೇವಾ ಭಕ್ತರಲಿ ಕುಲವನರಸಿದಡ  
ನಿಮ್ಮ ರಾಣಿವಾಸದಾಜ್ಞ.”

ಬಸವಣ್ಣನವರು ಬರಿ ಕೆಳಜಾತಿಗಳ ಬೆಂಬಲಿಗರಾಗಿ ಉಳಿಯಲಿಲ್ಲ. ಅವರು  
ಮಾನಸಿಕವಾಗಿ ಕೆಳಜಾತಿಕರಣಕ್ಕೂಳಗಾದ ಪ್ರಕ್ರಿಯೆ ಲೋಕದ ಕಣ್ಣ ತೆರೆಸುವಂತಿದೆ.  
ಕೆಳಜಾತಿಗಳಷ್ಟೇ ಅಲ್ಲ; ಕೆಳಜಾತಿಗಳಲ್ಲಿನ ಅನ್ಯೇತಿಕ ಸಂಕರದ ಪ್ರತಿನಿಧಿಯಾಗಿಯೂ  
ನಿಲ್ಲಬಯಸುತ್ತಾರೆ.

“ಜಿನ್ನಯ್ಯನ ಮನೆಯ ದಾಸನ ಮಗನು  
ಕಕ್ಷಯ್ಯನ ಮನೆಯ ದಾಸಿಯ ಮಗಳು  
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು.  
ಕೂಡಲಸಂಗಮದೇವ ಶಾಕ್ಷಿಯಾಗಿ.”

ಕಾರ್ಮಿಕ ವರ್ಗದ ಶಕ್ತಿಯನ್ನು ಅರಿಯುವುದರ ಮೂಲಕ ಕಾರ್ಲ್ ಮಾಕ್ಸ್  
ಹೊಸ ಸಿದ್ಧಾಂತವನ್ನೇ ರೂಪಿಸಿದಂತೆ ಬಸವಣ್ಣನವರು ಅಸ್ತು ಕುಲಗಳ ಮಹಾನುಭಾವದ

ಸಂಪರ್ಕದಿಂದ ಮತ್ತು ಮೇಲ್ಮೈಗಳ ಕ್ರಿಯೆದ ಅರಿವಿನಿಂದ ಹೊಸ ಸಮಾಜವನ್ನೇ ರೂಪಿಸಿದರು. ಈ ಮಹಾನುಭಾವರ ಕಡೆ ಅವರು ಹಸುವನ್ನು ಕಂಡ ಕರುವಿನ ಹಾಗೆ ಹೋಗಿದ್ದಾರೆ.

“ಅಷ್ಟನು ನಮ್ಮ ಮಾದಾರ ಚಿನ್ನಯ್ಯಾ,  
ಬೊಷ್ಟನು ನಮ್ಮ ಡೋಹರ ಕಕ್ಷಯ್ಯಾ,  
ಚಿಕ್ಕಯ್ಯಾ ನಮ್ಮಯ್ಯಾ ಕಾಣಯ್ಯಾ,  
ಅಣ್ಣನು ನಮ್ಮ ಕಿನ್ನರಿ ಬೋಮ್ಮಯ್ಯಾ,  
ಎನ್ನನೇತಕ್ಕರಿಯರ ಕೂಡಲಸಂಗಯ್ಯಾ”

ಎಂದು ಎನ್ನುವಲ್ಲಿ ಅವರ ಅಂತೆಕರಣದ ಆಳವನ್ನು ಅರಿಯಬಹುದು. ಈ ಕೆಳಜಾತೀಕರಣದ ಮೂಲಕ ಅವರು ಹೊಸ ಹುಟ್ಟಿ ಪಡೆದಿದ್ದಾರೆ. ಧರ್ಮಸಂತಾನಿ ಆಗಿದ್ದಾರೆ.

“ಮೋಳಿಗ ಹುಟ್ಟಿದ ಕೂಸಿನಂತೆ  
ಆರನಾದದೆಯೂ ‘ಅಯ್ಯಾ, ಅಯ್ಯಾ’ ಎನಲಾರೆ.  
ಚಿನ್ನಯ್ಯಾನಮ್ಮಯ್ಯಾನು, ಚಿನ್ನಯ್ಯಾನ ಮಗ ನಾನು.  
ಕೂಡಲಸಂಗನ ಮಹಾಮನೆಯಲಿ  
ಧರ್ಮಸಂತಾನಿ ಭಂಡಾರಿ ಬಸವಣ್ಣನು.”

ಕೆಳಜಾತೀಕರಣಗೊಳ್ಳುತ್ತಲೇ ಕೆಳಜಾತಿಗಳಲ್ಲಿನ ವೃತ್ತಾಸಗಳನ್ನೆಲ್ಲ ಸರಿಪಡಿಸುತ್ತ ಅವರನ್ನು ತಮ್ಮದೇ ಆದ ಹೊಸ ಸಮಾಜದ ಸದಸ್ಯರಾಗಿಸುವಲ್ಲಿ ಶತಪ್ರಯತ್ನ ಮಾಡಿದ್ದಾರೆ.

“ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ,  
ಉರಿಯ ಕಂಡದೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ,  
ಅವಸರ ಬಂದದೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ,  
ಸಹಜಭಾವ ನಿಜಿಕ್ಕೆ ಕೂಡಲಸಂಗಮದೇವನೊಬ್ಬನೇ ದೇವ.”

ಬಸವಣ್ಣನವರು ಎಲ್ಲ ದೈವಗಳನ್ನು ತೆಗೆದು ಇಷ್ಟಲಿಂಗದೇವನನ್ನು ಅವರ ಮನದಾಳದಲ್ಲಿ ಪ್ರತಿಷ್ಠಾಪಿಸುತ್ತಾರೆ. ಈ ಮೇಲ್ಮೈರಕ್ಕೆ ಒಯ್ಯಾಪುದೆಂದರೆ ಬಹಳ ಕಷ್ಟದ ಕೆಲಸ. ಏಕೆಂದರೆ ಸನಾತನ ಕಾಲದಿಂದ ಬಂದ ಮೇಲ್ಮೈಸ್ತರದ ಕಲ್ಪನೆಯ ಸೋಂಕು ಇದಕ್ಕೆ ಬಡಿಯಬಾರದು ಎಂಬುದರ ಬಗ್ಗೆ ಅವರು ಸದಾ ಜಾಗೃತರಾಗಿದ್ದಾರೆ.

“ಉತ್ತಮ ಕುಲದಲ್ಲಿ ಹುಟ್ಟಿದನೆಂಬ  
ಕಷ್ಟಕನದ ಹೋರಿಯ ಹೋರಿಸದಿರಯ್ಯಾ,  
ಕಕ್ಕಯ್ಯಾನೋಕ್ಕಂದನಿಕ್ಕ ಸೋಡಯ್ಯಾ.”

ದಾಸಯ್ಯ ಶಿವದಾಸವನರೆಯ ನೋಡಯ್ಯ,  
ಮನ್ನಣೆಯ ಚೆನ್ನಯ್ಯನೆನ್ನವ ಮನ್ನಿಸ,  
ಉನ್ನತ ಮಹಿಮ,  
ಕೂಡಲಸಂಗಮದೇವಾ, ಶಿವಧೋ ಶಿವಧೋ.”

ಜನಸಮುದಾಯವನ್ನು ಕೆಳಜಾತಿಗಳ ನೈತಿಕಪ್ರಚ್ಛೇಯ ಆಧಾರದ ಮೇಲೆಯೇ ವಿಕಸನಗೊಳಿಸುತ್ತ ಕೆಳಜಾತಿಗಳವರನ್ನು ಮೇಲೊಸ್ತರಕ್ಕೆ ಒಯ್ಯಿವ ಬಸವಣ್ಣನವರ ವಿಧಾನ ಎಲ್ಲ ಅನಿಷ್ಟಗಳಿಂದ ಮನುಷ್ಯನನ್ನ ಪಾರುಮಾಡುವಂಥದ್ವಾಗಿದೆ. ಇಂಥ ವ್ಯವಸ್ಥೆಗಾಗಿ ದುಡಿಯಲು ಸಿದ್ಧರಾದ “ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ” ಎಂದು ಬಸವಣ್ಣನವರು ಎದೆದುಂಬಿ ಹೇಳುತ್ತಾರೆ. ಇಷ್ಟಲೀಂಗದೇವ ಎಲ್ಲ ದೇವರಂತಲ್ಲ. ಆತ ಎಲ್ಲವನ್ನೂ ಮೀರಿದವನು. ಅಂತೆಯೇ ಬಸವಣ್ಣನವರು “ಉತ್ಸತ್ತಿ ಸ್ಥಿತಿ ಪ್ರಜಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ ಮಾತಾಪಿತರಗಳುಭ್ರಜದೆ ಹೇಳಿರೋ!” ಎಂದು ಆಹ್ವಾನ ನೀಡುತ್ತಾರೆ. ಅದ್ವಿತೀಯ ದೇವರು, ಅದ್ವಿತೀಯ ಸಮಾಜ, ಅದ್ವಿತೀಯ ಮನುಜಕುಲ ಇವುಗಳನ್ನೆಲ್ಲ ಬಸವಣ್ಣನವರು ನಮಗೆ ಬಳುವಳಿಯಾಗಿ ಬಿಟ್ಟ ಹೋಗಿದ್ದಾರೆ. ಅವು ಕನಸುಗಳಾಗಿ ಉಳಿದಿವೆ.

ವೈಚಾರಿಕ ಪ್ರಜ್ಞೆಯ ಬಸವಣ್ಣನವರು ಭಾವಪೂರ್ವಿಕಾಗಿ ಲೋಕದ ಅಗುಮೋಗುಗಳನ್ನು ನೋಡಿ ತರ್ಕಬದ್ಧವಾಗಿ ಚಿಂತಿಸಿದ್ದಾರೆ. ಈ ಪ್ರಜ್ಞೆ ಭಾವ ಮತ್ತು ತರ್ಕಗಳು ಶರಣಸಮಾಜದ ಅಂತರ್ಯದಲ್ಲಿವೆ. ಕಾಸಿ ಕಮ್ಮಾರರಾಗುತ್ತಾರೆ; ಬೀಸಿ ಮಂಡಿವಾಳರಾಗುತ್ತಾರೆ; ಹಾಸನಿಕ್ಕಿ ಸಾಲಿಗರಾಗುತ್ತಾರೆ; ವೇದವನೋದಿ ಹಾರುವರಾಗುತ್ತಾರೆ ಎಂಬುದು ಶರಣ ಸಮಾಜಕ್ಕೆ ಗೊತ್ತಿದೆ. ಜಾತಿಯು ಕ್ರಿಯಾಶೀಲವಾಗಿರುವುದಿಲ್ಲ; ಕಾಯಕದಿಂದ ಕ್ರಿಯಾಶೀಲತೆ ಬಂದಿರುತ್ತದೆ. ಅಂತೆಯೇ ಜಾತಿ ಅಳಿಸಿ ಕಾಯಕ ಉಳಿಸಿಕೊಳ್ಳಬೇಕು. ಯಾವ ಕಾಯಕವೂ ಕೇಳಲ್ಲವೆಂಬ ಕಾರಣದಿಂದ ಮತ್ತು ಕೃತಿಮ ಜಾತಿಗಳು ಶರಣ ಸಮಾಜದಲ್ಲಿ ಇಲ್ಲ ಎಂಬ ಪ್ರಜ್ಞೆಯಿಂದ ಡೋಹರ ಕಕ್ಷಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಮೇದಾರ ಕೇತಯ್ಯ, ಸಮಗಾರ ಹರಳಯ್ಯ ಮುಂತಾದವರ ಹೆಸರುಗಳು ಹಾಗೆಯೇ ಉಳಿದುಕೊಂಡವು. ಜಾತಿ ನಿಮೂರಿಲನ ಎಂದರೆ ಜಾತಿ ಶಬ್ದಗಳ ನಿಮೂರಿಲನವಲ್ಲ; ಜಾತಿಯನ್ನು ಪ್ರಜ್ಞೆಯಿಂದ ಕಿತ್ತು ಹಾಕುವುದು ಎಂಬುದನ್ನು ಶರಣರು ಸಾಧಿಸಿ ತೋರಿಸಿದರು. ಇದನ್ನು ಅರಿಯದ ಲಿಂಗಪೂರ್ಜಿ ನಿಷ್ಟಲವಾದುದು. ಅಂತೆಯೇ ಬಸವಣ್ಣನವರು.

“ಅಧರೇಖಿಯಿದ್ದಲ್ಲಿ ಫಲವೇನು, ಆಯುಷ್ಯರೇವೆ ಇಲ್ಲದನ್ನಕ್ಕರ!

ಹಂಡೆಯ ಕೈಯಲ್ಲಿ ಚಂದ್ರಾಯುಧವಿದ್ದ ಫಲವೇನು?

ಅಂಧಕನ ಕೈಯಲ್ಲಿ ದರ್ಶಣವಿದ್ದ ಫಲವೇನು?

ನಮ್ಮ ಕೂಡಲಸಂಗನ ಶರಣರನರಿಯದವರ ಶೈಯಲ್ಲಿ  
ಲಿಂಗವಿದ್ದು ಘಲವೇನು? ಶಿವಪಥವನರಿಯದನ್ನಕ್ಕು.”

ಶಿವಪಥವು ಸರ್ವರೀತಿಯ ಸಮಾನತೆ ಕಡೆಗೆ ಒಯ್ಯಾವುದೇ ಆಗಿದೆ. ಈ ಸಮಾನತೆಯ ಸಮಾಜದಲ್ಲಿ ಸಾಫ್ತನಪಡೆಯಲು ಸೇವನೆ ಕರ್ಮಾಂಡೊಮೆಂಟ್ (ಪಳು ಶ್ರೀಶರಾಜ್) ಕುರಿತು ಬಸವಣ್ಣನವರು ಈ ರೀತಿ ಹೇಳಿದ್ದಾರೆ.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,  
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,  
ತನ್ನ ಬಣ್ಣವಬೇಡ, ಇದಿರ ಹಳಿಯಲು ಬೇಡ,  
ಇದೇ ಅಂತರಂಗ ಶುಧಿ, ಇದೇ ಬಹಿರಂಗ ಶುಧಿ,  
ಇದೇ ನಮ್ಮ ಕೂಡಲಸಂಗಮದೇವರನೊಲಿಕುವ ಪರಿ.”

ಒಬ್ಬ ವ್ಯಕ್ತಿ ಕೂಡಲಸಂಗಮದೇವರನ್ನು ಒಲಿಸಿಕೊಳ್ಳಬೇಕಾದರೆ ಮಾಡುವಂಥದ್ದು ಏನೂ ಇಲ್ಲ! ಆದರೆ ಮಾಡದೇ ಇರುವಂಥವು ಏಳು ಇವೆ. ಕಳ್ಳತನ ಮಾಡದ, ಕೊಲೆ ಮಾಡದ, ಸುಖು ಹೇಳದ, ಸಿಟ್ಟಿಗೆ ಬರದ, ಬೇರೆಯವರ ಬಗ್ಗೆ ಅಸಹ್ಯಪಟ್ಟುಕೊಳ್ಳಬೇಕಾದ, ತನ್ನ ವರ್ಣನೆ ಮಾಡಿಕೊಳ್ಳದ ಮತ್ತು ಪ್ರತಿಯಾಗಿ ನಿಂದಿಸದ ವ್ಯಕ್ತಿಯ ಅಂತರಂಗ ಹಾಗೂ ಬಹಿರಂಗ ಶುದ್ಧವಾಗಿರುತ್ತವೆ. ಈ ರೀತಿ ಬದುಕುವುದೇ ದೇವರ ಪ್ರೀತಿಗ ಪಾತ್ರವಾಗುವ ರೀತಿ. ನಾವೆಲ್ಲ ಹೀಗೆ ಬದುಕಲಿಕ್ಕಾಗದೆ?

### ಸಂಸ್ಕೃತಿ : ಒಂದು ಟಿಪ್ಪಣಿ

ಮಾನವನ ಅರಿವು, ನಂಬಿಕೆ, ಚಿಂತನವಿಧಾನ, ನಡವಳಿಕೆ ಮತ್ತು ಕಾಣ್ಣೆಗಳಲ್ಲಿ ಹಾಸುಮೋಕ್ಕಾಗಿರುವ ಸ್ವಂದನವೇ ಸಂಸ್ಕೃತಿ. ಪರಂಪರೆ, ಭಾಷೆ, ವಿಚಾರಗಳೂ, ನಂಬಿಕೆಗಳು, ಪದ್ಧತಿಗಳು, ಕಲೆ, ಸಹಿತ್ಯ, ಧರ್ಮ, ಪ್ರದೇಶ ಒಟ್ಟಾರೆ ಇಡೀ ಮಾನವಕುಲದ ವ್ಯವಹಾರಗಳು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಿರುತ್ತವೆ. ಮನುಷ್ಯನ ಎಲ್ಲ ನಡವಳಿಕೆಗಳನ್ನು ಓಚಿತ್ತ ಪ್ರಜ್ಞೆಯಾಂದಿಗೆ ನಿಯಂತ್ರಿಸುತ್ತ ಪರಿಪೂರ್ಣ ಮನುಷ್ಯನನ್ನಾಗಿ ಮಾಡುವ ದಿಸೆಯಲ್ಲಿ ಮನುನ್ನಡೆಸುವ ವಿವೇಕದ ಜೀವಾಳವೇ ನಿಜಸಂಸ್ಕೃತಿ.

ಈ ನಿಜಸಂಸ್ಕೃತಿ, ವ್ಯಕ್ತಿ ಮತ್ತು ಸಮುದಾಯದಲ್ಲಿ ಏಕಕಾಲಕ್ಕೆ ಕಂಡಾಗ ಮತ್ತು ಅದು ಸದಾಕಾಲ ಹಾಗೇ ಬಹುಮುಖಿಯಾಗಿ ಮುಂದುವರಿಯುವಂಥ ಸ್ಥಿತಿ ನಿರ್ಮಾಣವಾದಾಗ ಜ್ಯೇತನ್ಯಸಂಸ್ಕೃತಿಯಾಗಿ ರೂಪು ತಾಳುತ್ತದೆ. ಇಂಥ ಜ್ಯೇತನ್ಯಸಂಸ್ಕೃತಿ ಕಳೆದುಕೊಂಡು, ನಿಂತಲ್ಲೇ ನಿಂತು ಕೊಳ್ಳಿತ ನೀರಿನಂತಾಗುವುದೇ ಜಡಸಂಸ್ಕೃತಿ. ಜಲನಶೀಲತೆಯನ್ನು ಕಳೆದುಕೊಂಡ ಸಂಸ್ಕೃತಿಯು ಅನೇಕ ವಿಧವಾದ ವಿವೃತಿ ಸಂಸ್ಕೃತಿಗಳಿಗೆ ಎಡ ಮಾಡಿಕೊಡುತ್ತದೆ. ಆದರೆ ‘ಜಗತ್ತಿನ ಎಲ್ಲ ಜನಾಂಗಗಳ

ನಿಜಸಂಸ್ಕೃತಿಗಳ ತಾಯಿಬೇರು ಒಂದೇ: ಆ ತಾಯಿಬೇರೆಂಬುದು ಅಂತೆಕರಣದಿಂದ ಕೊಡಿದ ಜೀವನ ಪ್ರೀತಿ ಎಂಬುದಕ್ಕೆ ಜೈತನ್ಯಸಂಸ್ಕೃತಿಯು ಸಾಕ್ಷಿಯಾಗುತ್ತದೆ. ಏಕೆಂದರೆ ಅದು ಎಲ್ಲ ಜನಾಂಗಗಳಲ್ಲಿನ ನಿಜಸಂಸ್ಕೃತಿಗಳ ಒಟ್ಟು ಮೊತ್ತವಾಗಿದೆ.

ಅಂತೆಯೇ ಜೈತನ್ಯಸಂಸ್ಕೃತಿಯು ವೈವಿಧ್ಯದಲ್ಲಿ ಏಕತೆಯನ್ನು ಗುರುತಿಸುತ್ತದೆ. ‘ದಯವೇ ಧರ್ಮದ ಮೂಲ’ ಎಂದು ಮಾಡಿಯತ್ತದೆ. ‘ಈ ಜಗತ್ತು ಮಾನವ ಕೇಂದ್ರಿತವಲ್ಲ, ಜೀವಕೇಂದ್ರಿತ’ ಎಂದು ಸಾರುತ್ತದೆ. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಮನಸ್ಸಿಗಳನ್ನು ಸೃಷ್ಟಿಸುವ ಕ್ರಿಯೆಲ್ಲ ಸದಾ ಶಿಲ್ಪೀನವಾಗಿರುತ್ತದೆ. ಗಿಡ ಮರ ಬಳ್ಳಿಗಳು, ಸಕಲ ಪ್ರಾಣಿಗಳು ಮತ್ತು ಮನುಷ್ಯರಿಂದ ಕೊಡಿದ ಜೀವಜಾಲ ಸಮತೋಲನಕ್ಕೆ ಧಕ್ಕೆ ಬರದಂತೆ ಬದುಕುವ ಕಲೆಯನ್ನು ಕಲಿಸುತ್ತದೆ.

ಒಬ್ಬ ವೈಕೀಕ್ರಿಯೆಯ ಮತ್ತು ಒಂದು ಜನಾಂಗ (generation)ದ ಪ್ರತಿಭಾ ಸಾಮಧ್ಯದಿಂದ ಇಂಥ ಸಂಸ್ಕೃತಿಯು ವೈವಿಧ್ಯಮಯವಾಗಿ ಮುಂಬರುವ ಜನಾಂಗಗಳಿಗೆ ಬಳುವಳಿಯಾಗುತ್ತೆ ಹೋಗುತ್ತದೆ. ಮಾನವ ತನ್ನ ಮತ್ತು ಬೇರೆಯವರ ಪರಂಪರೆಯಿಂದ, ಸಮಾಜದಿಂದ, ಧರ್ಮದಿಂದ, ತಂತ್ರಜ್ಞಾನ ಮತ್ತು ವಿಜ್ಞಾನದಿಂದ ಪಡೆಯುವ ಎಲ್ಲಾ ಸಾಮಧ್ಯಗಳಲ್ಲಿ ಸಂಸ್ಕೃತಿಯು ಮನೆ ಮಾಡಿಕೊಂಡಿರುತ್ತದೆ. ಈ ರೀತಿ ಸಾಂಸ್ಕೃತಿಕವಾಗಿ ಮಾನವ ಪರಿಪೂರ್ಣನಾಗುವವರೆಗೆ ಮಾನವೀಯ ಚಳೆವಳಿಗಳು ಮುಂದುವರಿಯುತ್ತಿರುತ್ತವೆ. ನಿಜಮನುಷ್ಯನ ಸಹಜಧರ್ಮವಾದ ಸಂಸ್ಕೃತಿ, ಸಾಮಾಜಿಕ ಬದುಕಿನ ತೆಳವದಿಯಾಗಿದೆ. ವೈವಿಧ್ಯಗಳಿಂದ ಕೊಡಿದ ಇದು ಪ್ರಜಾಪ್ರಭುತ್ವದ ತಿರುಳಾಗಿದೆ. ಇಂಥ ಜೈತನ್ಯಸಂಸ್ಕೃತಿಯ ಮೇಲೆ ಜಡಸಂಸ್ಕೃತಿ, ವಿಕೃತಸಂಸ್ಕೃತಿ, ಮತಾಂಥರೆ, ಮೂಲಭೂತವಾದ, ಹೋಮುವಾದ, ಜಾತಿವಾದ, ಧಾರ್ಮಿಕ ದುರಹಂಕಾರ, ಜನಾಂಗದ್ವೇಷ, ಘರ್ಷಣೆ, ಕೊಲೆ, ಸುಲಿಗೆ, ಬಲಾತ್ಮಕ, ಜನಾಂಗ ಹತ್ಯೆ, ಯುದ್ಧ ಮುಂತಾದ ಅನಿಷ್ಟಗಳು ಹಲ್ಲೆ ಮಾಡುತ್ತಲೇ ಇರುತ್ತವೆ. ವೈಕೀಕ್ರಿಯೆ, ಸಮಾಜ ಮತ್ತು ಇಡೀ ವಿಶೇಧ ಉಳಿವಿಗಾಗಿ ಜೈತನ್ಯಸಂಸ್ಕೃತಿಯನ್ನು ಸಂರಕ್ಷಿಸುತ್ತ ಮುನ್ದಡೆಸುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯವಾಗಿದೆ.

ರಕ್ತಪಾತವಿಲ್ಲದ ಮತ್ತು ನಿಸ್ವಾರ್ಥ ಪ್ರೇಮದಿಂದ ಕೊಡಿದ ಜಗತ್ತನ್ನು ಸೃಷ್ಟಿಸುವುದೇ ಜೈತನ್ಯಸಂಸ್ಕೃತಿಯ ಪ್ರತಿಪಾದಕರ ಗುರಿಯಾಗಿದೆ. ಶರಣರು, ಸಂತರು, ಸೂಫಿಸಂತರು, ದಾಸರು ಹಾಗೂ ಲಿಂಗ, ಭಾಷೆ, ಧರ್ಮ ದೇಶ ಭೇದಗಳಿಲ್ಲದ ಮತ್ತು ಜಾತಿ, ವರ್ಗಗಳಿಲ್ಲದ ಸಮಾಜವನ್ನು ಬಯಸುವವರು ಇಂಥ ಜೈತನ್ಯ ಸಂಸ್ಕೃತಿಯ ಪ್ರತಿಪಾದಕರಾಗಿದ್ದಾರೆ.

ಇಂದು ಬಹುಮುಶಿ ಸಂಸ್ಕೃತಿಯ ತಿರುಳಿನೊಂದಿಗೆ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ. ಇಲ್ಲದಿದ್ದರೆ ದೇಶವು

ಧರ್ಮಾಂಧ ಹಾಸಿಸ್ಟೇ ಶತ್ಕಿಗಳ ಹಿಡಿತಕ್ಕೆ ಸಿಕ್ಕಿ ನರಭುವುದರಲ್ಲಿ ಸಂಶಯವಿಲ್ಲ. ಇಂಥ ದೇಷ ಹಬ್ಬಿಸುವ ಶತ್ಕಗಳಿಂದ ಭಾರತದ ಭಾವೇಕ್ಕಕ್ಕೆ ಮತ್ತು ಸಮಗ್ರತೆಗೆ ಧಕ್ಕೆ ಒದಗುವುದೆಂಬುದನ್ನು ಜನ ಸಮಾಜದಲ್ಲಿ ಅರಿತುಕೊಳ್ಳುವುದು ಅವಶ್ಯವಾಗಿದೆ.

## ಬಸವ ಪಥ

ಇಲ್ಲಿಯವರೆಗೆ ಅಭಿಪ್ರಾಯಲ್ಲಿರುವ ಸಮಾಜದ ಇತಿಹಾಸ ವರ್ಗ ಹೋರಾಟಗಳ ಇತಿಹಾಸವೇ ಆಗಿದೆ ಎಂದು ಕಾಲ್‌ಮಾರ್ಕ್‌ ಮತ್ತು ಎಂಗೆಲ್ಸ್ ಹೇಳಿದ್ದಕ್ಕೆ ಬಸವಕಲ್ಯಾಣದಲ್ಲಿ ನಡೆದ ಕ್ರಾಂತಿಯೂ ಸಾಕ್ಷಿಯಾಗಿದೆ.

ಕಲ್ಯಾಣ ಕ್ರಾಂತಿಯು ಜಾತಿ, ವರ್ಗ, ವಾಳ ಭೇದಗಳನ್ನು ಅಳಿಸಿ ಹಾಕಬಿಯಸುವವರ ಮಸನ್ನಿನಲ್ಲಿ ಸದಾ ಪ್ರಜ್ಞಲಿಸುವಂಥದ್ವಾಗಿದೆ. ನಮ್ಮಲ್ಲಿ ಅರಳಿನಿಂತ ಅನೇಕ ವಿಚಾರಧಾರೆಗಳನ್ನು ವಿಶ್ವಮಾನ್ಯವಾಗಿ ಬಂದ ವಿಚಾರಧಾರೆಗಳ ಜೊತೆಗೂಡಿಸಿದ ನಂತರ ಕಾಣುವ ಸಂಶೋಧನೆಯ ಅರಿವಿನಲ್ಲಿ ಮನುಷ್ಯರೆಂದೇ ಇಲ್ಲಿದ್ದರೆ ಮನುಷ್ಯನ ಬೆಲೆ ಕಾಸಿಗೂ ಕಡಿಮೆಯಾಗಿ ಘ್ರಾಸಿಸ್ತರು ಧರ್ಮದ ಹೆಸರಿನಲ್ಲಿ ದೇಶ ಆಳುವ ದಿನಗಳು ದೂರವಿಲ್ಲ. ಕೋಮು ಮತ್ತು ಜಾತಿ ಸಂಘರ್ಷಗಳು ಹೀಗೇ ಮುಂದುವರಿದರೆ ದೇಶ ಭಿದ್ರು ವಿಚ್ಛಿದ್ರವಾಗುವ ದಿನಗಳು ದೂರವಿಲ್ಲ.

ಬಸವ ತೋರಿದ ದಾರಿಯು ಇಂಥ ಗಂಡಾಂತರಗಳಿಂದ ನಮ್ಮನ್ನು ಪಾರು ಮಾಡುವ ಶತ್ಕಿಯನ್ನು ಪಡೆದಿದೆ. ಬಸವ ಪ್ರಜ್ಞಯು ಕ್ಷೇತ್ರಿನಿಂದ ಸೋಡಿದರೆ ಲೋಕಾಯತರು, ಬುದ್ಧ, ಮಹಾವೀರ, ಐಸುಕ್ರಿಸ್ತ, ಮುಹಮ್ಮದ್ ಪ್ರಿಗಂಬರ್, ಕಾಲ್‌ಮಾರ್ಕ್ ಹೀಗೆ ಎಲ್ಲ ಮಾನವತಾವಾದಿ ಮಹಾನುಭಾವರೂ ನಮಗೆ ದಾರಿದೀಪಗಳಾಗಿ ಕಾಣತೋಡಗುತ್ತಾರೆ.

ಎಲ್ಲ ಸಂಸ್ಕೃತಿ, ನಾಗರೀಕತೆ ಮತ್ತು ಧರ್ಮಗಳ ವಿಚಾರಧಾರೆಗೆ ವೈವಿಧ್ಯದಲ್ಲಿ ಏಕತೆಯನ್ನು ಸಾಧಿಸುವ ಪ್ರಜಾಪತ್ಯವಾದಿ ಪ್ರಜ್ಞಯೇ ಬಸವಪ್ರಜ್ಞೇ ಇಂಥ ಪ್ರಜ್ಞೆಯಿಂದ ಅನುಭವ ಮಂಟಪವಾಯಿತು. ಪ್ರತಿಯೊಬ್ಬ ಶರಣ ತನ್ನ ವಿಚಾರಧಾರೆಯನ್ನು ಸ್ವತಂತ್ರವಾಗಿ ಹರಿಯಬಿಟ್ಟ, ಶರಣರ ಮದ್ದೆ ಸ್ವವಿಮರ್ಶೆ ಮತ್ತು ವಿಮರ್ಶೆ ಸಾಧ್ಯವಾಯಿತು. ಸತ್ಯದ ಪರವಾಗಿ ನಿಲ್ಲುವ ಮನಸ್ಸುಗಳೇ ಶರಣ ಸಂಕುಲದ ಸಂಪತ್ತಾಯಿತು. ಮನುಷ್ಯತ್ವಕ್ಕೆ ಒಳಿತಾಗುವುದನ್ನು ಸ್ವೀಕರಿಸುವ ಮತ್ತು ಕೆಡಕಾಗುವುದನ್ನು ತಿರಸ್ಕರಿಸುವ ಸೃತಿಕ ಶತ್ಕಿ ಶರಣರಿಗಿತ್ತು. ಇಂಥ ಸತ್ಯದಿಂದ ಕೂಡಿದ್ದ ಅನುಭವ ಮಂಟಪವು ಶರಣರು ವಿಶ್ವಕ್ಕೆ ನೀಡಿದ ಅನುಪಮ ಕಾಣಿತ್ತು.

ಶರಣರ ದೃಷ್ಟಿಯಲ್ಲಿ ವಿಶ್ವವೆಂಬುದು ಕರ್ತಾರನ ಕಮ್ಮಟವಾಗಿದೆ. ಶರಣರಿಗೆ ಒಳ್ಳಿಯದಾವುದೂ ಹೋರಗಿನದಲ್ಲ; ಕಟ್ಟದಾವುದೂ ಒಳಗಿನದಲ್ಲ. ಎಲ್ಲ ಮಾನವರು,

ಧರ್ಮಗಳು, ಪ್ರದೇಶಗಳು ಶರಣರಿಗೆ ಹೊರತಾಗಿಲ್ಲ. ಆದರೆ ಎಲ್ಲವೂ ಅಂತಹ ಕರಣದಿಂದ ಕೂಡಿರಬೇಕು. ಸಮಸುವಿ ಸಾರುತ್ತಿರಬೇಕು. ಎಲ್ಲವೂ ಸಮಾನತೆಯ ತಳಹದಿಯ ಮೇಲಿರಬೇಕು.

ಬಸವಪ್ಪನವರು ಇಂಥ ಪ್ರಜಾಪಂತ ಸಮಾಜಕ್ಕಾಗಿ ಹೋರಾಡಿದ ಮಹಾವೀರ ಮತ್ತು ಅರಿಹಂತ. ಅವರು ಮಹಾವೀರ ಏಕೆಂದರೆ ಅವರು ಅಮಾನುಷವಾದ ಎಲ್ಲ ಪದ್ಧತಿಗಳ ವಿರುದ್ಧ ಯಾವುದೇ ದಾಕ್ಷಿಣ್ಯವಿಲ್ಲದೆ ಅವಿಶ್ರಾಂತವಾಗಿ ಹೋರಾಡಿದರು. ಅವರು ಅರಿಹಂತ; ಏಕೆಂದರೆ ಅವರು ತಮ್ಮಾಳಗಿನ ಎಲ್ಲ ಪ್ರಕಾರದ ಅರಿಗಳನ್ನು ಸಂಹರಿಸುತ್ತ ವಿಜಯ ಸಾಧಿಸಿದ ಪರಿಶುದ್ಧ ಪುರುಷರಾದರು. ಇಂಥ ಬಸವಪ್ಪಜ್ಞಶರಣ ಸಂಸ್ಕೃತಿಯ ಜೀವನಾಡಿಯಾಗಿದೆ.

“ಶಿವ ಶೀವಾ, ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ :

ಸತ್ಯಶುದ್ಧಪುಳ್ಳವಂಗೆ ಗುರುವಿಲ್ಲ, ಸತ್ಯಶುದ್ಧಪುಳ್ಳವಂಗೆ ಲಿಂಗವಿಲ್ಲ,

ಸತ್ಯಶುದ್ಧಪುಳ್ಳವಂಗೆ ಜಂಗಮವಿಲ್ಲ, ಸತ್ಯಶುದ್ಧಪುಳ್ಳವಂಗೆ ಪ್ರಾದವಿಲ್ಲ,

ಸತ್ಯಶುದ್ಧಪುಳ್ಳವಂಗೆ ಗಣತ್ವವಿಲ್ಲ, ಕೇಳಿರೆ,

ಸತ್ಯಶುದ್ಧ ದೇವರಿಗೆ ಉಪಚಾರವುಂಟು :

ಸತ್ಯಶುದ್ಧ ದೇವರಿಗೆ ಧ್ಯಾನ, ಮೌನ, ಅನುಪ್ಯಾಸವುಂಟು;

ಸತ್ಯಶುದ್ಧ ಉಪದೇಶಕ್ಕೆ ಜಪ, ತಪ, ಸಂಜೀ, ಸಮಾಧಿ,

ಯೋಮ, ನೇಮ, ನಿತ್ಯ, ಅಷ್ವವಿಧಾರಣನೆ, ಹೋಡಿಯೋಪಚಾರವುಂಟು!

ಆದ ಕಾರಣ ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣನ್ನೇ,

ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣನ್ನೇ,

ಇಂತಪ್ಪ ಸತ್ಯಶುದ್ಧ ಪ್ರಾದಕ್ಕೆ ಕೈಯಾನೆ!

ಇವರೆಲ್ಲ ಬ್ರಹ್ಮನ ಮಹಾಲು!

ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ;

ಆವ ಸಹಜವೂ ಇಲ್ಲದ ಲಿಂಗಕ್ಕೆ ಕಾಣಾ,

ಕೂಡಲಸಂಗಮದೇವಾ.”

ಇದು ಬಸವಪ್ಪಜ್ಞ! ಮನುಷ್ಯನನ್ನು ಎಲ್ಲ ಅನಿಷ್ಟಗಳಿಂದ ಬಿಡುಗಡೆಗೊಳಿಸುತ್ತ ಪರಿಪೂರ್ಣತೆಯ ಕಡೆಗೆ ಒಯ್ಯಿವ ಪರಿ ಇದು! ಇಂಥ ಪರಿಪೂರ್ಣತೆಯಿಂದ ಮಾನವ ನಿಜವಾದ ಸ್ವಾತಂತ್ರ್ಯವನ್ನು ಪಡೆಯುತ್ತಾನೆ. ಬಸವಪ್ಪಜ್ಞವಿಂದ ರೂಪಗೊಂಡ ಶರಣ ಸಂಸ್ಕೃತಿಯ ಸಾಧಿಸುವ ಅತ್ಯನ್ತ ಮಟ್ಟವಿದು – ಈ ಸ್ವಾತಂತ್ರ್ಯ ಹೀಗೆ ಶರಣ ಸಂಸ್ಕೃತಿಯ ಜೈತನ್ಯ ಸಂಸ್ಕೃತಿಯ ಇನ್ನೊಂದು ರೂಪವಾಗಿದೆ. ಮಾನವನ ಅಂತರಂಗ

ಬಹಿರಂಗದ ಜೀನ್ನತ್ವ ಸಾಧನೆಯೇ ಇದರ ಗುರಿಯಾಗಿರುವುದರಿಂದ ಇಲ್ಲಿ  
ಆಲಸ್ಯವೆಂಬುದಿಲ್ಲ; ಭೇದವೆಂಬುದಿಲ್ಲ.

“ಸ್ವಯಂ ಲಿಂಗದನುಭಾವ ತನಗೆ ದೊರಕೊಂಡ ಬಳಿಕ  
ದೇವಲೋಕವೆಂಬುದೇನೂ, ಮತ್ತೊಲೋಕವೆಂಬುದೇನೂ?  
ಆಪುದರಲ್ಲಿಯೂ ಭೇದವೇನಂತ್ಯಾ?  
ಕೂಡಲಕ್ಷಂಗಮದೇವಾ ಬಳಿಕ ಆಲಸ್ಯವುಂಟಿ?”

ಮನುಷ್ಯನನ್ನು ಇಷ್ಟೊಂದು ಉನ್ನತಕ್ಕೇರಿಸುವ ಸಂಸ್ಕೃತಿ ನಮ್ಮ ನೆಲದಲ್ಲಿ  
ಸೃಷ್ಟಿಯಾದಾಗ್ನೂ ನಾವು ಯಾವ ಸ್ಥಿತಿಯಲ್ಲಿದ್ದೇವೆ? ಏನೀ ಅವಸ್ಥೆ? ನಮ್ಮ  
ಜನಸಮುದಾಯ ಈ ಅನಷ್ಟ್ವರ್ತಕವನ್ನು ತಮ್ಮದಾಗಿಸಿಕೊಳ್ಳಲು ಇನ್ನೆಷ್ಟು ಶತಮಾನಗಳು  
ಬೇಕು.

ಸಂಕ್ರಮಣ ನವೆಂಬರ್ - ಡಿಸೆಂಬರ್ ೧೯೯೮

## ಕವಿ-ಕೃತಿ ಪರಿಚಯ

ರಂಜಾನ್ ದಗ್ಗಾ ನೆನಪಾದಾಗಲೆಲ್ಲ ಕಾಲು ಶತಮಾನದ ಹಿಂದಿನ ದಿನಗಳು ಕಣ್ಣಮುಂದೆ ಬಂದು ನಿಲ್ಲತ್ವವೇ. ಜಾತಿ-ವರ್ಗಗಳಿಲ್ಲದ ಸಮಾಜದ ಕನಸನ್ನು ತುಂಬಿಕೊಂಡಿದ್ದ ನಮಗೆ ಸೋವಿಯತ್ ದೇಶ ಆದರ್ಶವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಜಗತ್ತು ಅನೇಕ ಬದಲಾವಣೆಗಳನ್ನು ಕಂಡಿದೆ. ಮಾರುಕಟ್ಟೆ ಆರ್ಥಿಕತೆಯ ಮಾರ್ಯಾಮೃಗದ ಬೆನ್ನು ಹತ್ತಿದ ಆ ಸಮಾಜವಾದಿ ನಾಡು ಈಗ ಹಾಳಾಗಿದೆ.

ಜಾಗತೀಕರಣದ ಸಂತೆಯಲ್ಲಿ ಅಸಲಿ ಮನುಷ್ಯ ಕಳೆದು ಹೋಗುತ್ತಿದ್ದಾನೆ. ಈ ಸಂಕ್ರಮಣ ಕಾಲಪಟ್ಟದ ತಳಮಳ ರಂಜಾನ್ ದಗ್ಗಾ ಅವರನ್ನು ಕಾಡುತ್ತಿದೆ. ಯಾಕೆಂದರೆ ಅವರು ಕಾಲ ಪ್ರವಾಹದಲ್ಲಿ ಕೊಳ್ಳಿ ಹೋಗುವಂಥವರಲ್ಲ.

ನಮ್ಮ ಸಾಮಾಜಿಕ ಬದುಕಿನಲ್ಲಿ ಜನತಂತ್ರದ ಬೇರುಗಳು ಸಡಿಲಾಗುತ್ತಿದೆ. ಈ ಸನ್ನಿವೇಶದಲ್ಲಿ ‘ಅಮೃತ ಮತ್ತು ವಿಷ’ದಲ್ಲಿ ಕಳೆದು ಹೋಗುತ್ತಿರುವ ಮನುಷ್ಯನಿಗಾಗಿ ದಗ್ಗಾ ಹುಡುಕಾಟ ನಡೆಸಿದ್ದಾರೆ. ಮತಾಂಧತೆಯ ಕಂಜಿನಲ್ಲಿ ಬತ್ತಿ ಹೋಗುತ್ತಿರುವ ಮಾನವತೆಯ ಜೀವಸೆಲೆಯನ್ನು ಅವರು ಇಲ್ಲಿ ಹಿಡಿದಿಟ್ಟಿದ್ದಾರೆ. ಬಸವಣ್ಣನಿಂದ ಅಂಬೇಜ್ಞರವರೆಗೆ, ಮಾಕ್ಸೇನಿಂದ ನೆರೂದಾ ವರೆಗೆ ಜೀವ ಸಂಕುಲದ ಉನ್ನತಿಗಾಗಿ ಚಿಂತಿಸಿದ, ಶ್ರಮಿಸಿದ ಎಲ್ಲರನ್ನು ನಮ್ಮ ಮುಂದೆ ತಂದು ನಿಲ್ಲಿಸುತ್ತದೆ, ಕತ್ತಲ ದಾರಿಯಲ್ಲಿ ಬೆಳಕು ನೀಡುತ್ತದೆ.

## ೪. ‘ಸಂಸ್ಕೃತಿ’ : ಹಾಗೆಂದರೇನು?

- ಡಾ. ರಹಮತ್ ತರೀಕೆರೆ

### ಅರ್ಥದ ಎಳೆದಾಟ

‘ನಮ್ಮ ಸಂಸ್ಕೃತಿ ಪರಂಪರೆಗಳು ಭವ್ಯವಾದವು, ಪುರಾತನವಾದವು. ಜಾಗತೀಕರಣದಿಂದ ಅಪುಗಳ ಮೇಲೆ ಆಕ್ರಮಣವಾಗುತ್ತಿದೆ, ನಾವು ಅವನ್ನು ರಕ್ಷಿಸಬೇಕು’ – ಇಂಥ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತೇವೆ. ಇವನ್ನು ಧಾರ್ಮಿಕ ನಾಯಕರು, ರಾಜಕಾರಣಿಗಳು ಮಾತ್ರವಲ್ಲ, ವಿದ್ಯಾಂಸರೂ ಆಡುತ್ತಾರೆ. ಈ ಮಾತುಗಳನ್ನು ಕೇಳುವಾಗ ‘ಸಂಸ್ಕೃತಿ’ಯ ಬಗ್ಗೆ ತಟ್ಟನೆ ಮನಸ್ಸಿನಲ್ಲಿ ಮೂಡುವ ಭಾವವೆಂದರೆ – ಸಂಸ್ಕೃತಿ ಎಂಬುದು ನಮ್ಮ ಧರ್ಮಕಾರ ಅಥವಾ ದೇಶದ ಒಂದು ಸಾಂಕೇತಿಕ ಗುರುತು (ಬಡೆಂಟಿಟಿ), ಅದು ಪವಿತ್ರವೂ ಪ್ರಾಚೀನವೂ ಆದುದು, ಹಿರೀಕರಿಂದ ಬಂದಿದ್ದು, ನಾವದನ್ನು ಆದರಿಸಬೇಕು, ಅನುಕರಿಸಬೇಕು, ಮಾತ್ರವಲ್ಲ ಅದನ್ನು ಅನ್ಯರ ಆಕ್ರಮಣಗಳಿಂದ ರಕ್ಷಿಸಬೇಕು ಇತ್ಯಾದಿ.

ಇವೆಲ್ಲ ‘ಸಂಸ್ಕೃತಿ’ಗೆ ಇರುವ ಸಾಮಾನ್ಯವೂ ಜನಪ್ರಿಯವೂ ಆದ ಅರ್ಥದಿಂದ ಹುಟ್ಟಿರ ಅಭಿಪ್ರಾಯಗಳು. ಆದರೆ ಇವು ಸಂಸ್ಕೃತಿಗಿರುವ ಅನೇಕ ಅರ್ಥಗಳಲ್ಲಿ ಒಂದನ್ನು ಮಾತ್ರ ಪ್ರತಿನಿಧಿಸುತ್ತವೆ. ಸಾಂಸ್ಕೃತಿಕ ಅಧ್ಯಯನಗಳಿಗೆ ಬಂದರೆ ಈ ಜನಪ್ರಿಯ ಅರ್ಥಗಳು ಮುಖ್ಯವಾಗುವುದಿಲ್ಲ. ಈ ಅರ್ಥಗಳನ್ನು ನಂಬಿದವರಿಗೆ ‘ಕನಾಂಟಿಕದ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ’ ಎಂದಾಗ ಸಮಸ್ಯೆ ಆಗುವುದಿಲ್ಲ. ‘ಗ್ರಾಮೀಣ ಬ್ಯೆಗುಳಗಳು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂತಲೋ, ‘ಪ್ರಾಚೀನ ಕನಾಂಟಿಕದ ವೇಶ್ಯಾವಾಟಿಕೆಗಳು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯ ಒಂದಾಗ ಗಾಬರಿಯಾಗುತ್ತದೆ. ಸಂಗೀತ ಸಾಹಿತ್ಯ ಧರ್ಮ ಕಲೆ ಇವನ್ನೆಲ್ಲ ಸಂಸ್ಕೃತಿಯ ಚೌಕಟ್ಟಿನಲ್ಲಿ ಹೀಗೆ ನೋಡುವುದೇನೋ ಸರಿ. ಆದರೆ ನೈತಿಕವಾಗಿ ‘ಕೇಡು’ಗಳಿಂದ ತಿಳಿಯಲಾಗಿರುವ ಬ್ಯೆಗುಳ, ವೇಶ್ಯಾವಾಟಿಕೆ, ಅಸ್ತ್ರಶೃಂತಿ ಇವನ್ನೆಲ್ಲ ಸಂಸ್ಕೃತಿಯ ಹೆಸರಲ್ಲಿ ಚರ್ಚಿಸುವುದು ಹೇಗೆ ಎಂದು ಗೊಂದಲ ಹುಟ್ಟುತ್ತದೆ. ಇದಕ್ಕೆ ಕಾರಣ ಸಂಸ್ಕೃತಿಯನ್ನು ‘ಹಿರೀಕರು ಮಾಡಿದ ಪವಿತ್ರ ಆದರ್ಶವೊಲ್ಗಳ ಸಾಧನೆ’ ಎಂಬ ಭಾವನಾತ್ಮಕ ಅರ್ಥದಲ್ಲಿ ಗೃಹಿಸಿರುವುದೇ ಆಗಿದೆ.

ಆದರೆ ಸಂಸ್ಕೃತಿಗೆ ಈ ಹಿಂದೆ ಕಾಣಿಸಿದ ಜನಪ್ರಿಯ ಅರ್ಥದಿಂದ ಹಿಡಿದು, ಸಂಕೀರ್ಣವಾದ ತಾತ್ಪರ್ಯ ಅರ್ಥಗಳವರೆಗೆ ಅನೇಕ ಸ್ವರಗಳಿವೆ. ಈ ಸ್ವರಗಳಿಗೆ ವಿಭಿನ್ನ ಚಾಳಾನಕ್ಕೆತ್ತಲ್ಲಿ ಅವುಗಳದೇ ಆದ ಆಯಾಮಗಳಿವೆ. ಈ ಅರ್ಥಸ್ವರಗಳೂ ಅವುಗಳ ಆಯಾಮಗಳೂ ನಿರಂತರ ಬದಲಾಗುತ್ತಾ ಬಂದಿವೆ. ಸಂಸ್ಕೃತಿಕೆ ಅಧ್ಯಯನಗಳ ಚರ್ಚೆಗೆ ಮೊದಲು, ‘ಸಂಸ್ಕೃತಿ’ ಶಬ್ದದ ಅರ್ಥವನ್ನೂ ಚರಿತ್ರೆಯನ್ನೂ ತಿಳಿಯುವುದು ಅಗತ್ಯ. ಕನ್ನಡದಲ್ಲಿ ‘ಸಂಸ್ಕೃತಿ’ ಎಂಬುದು ಕೊನೆ ಪಕ್ಕ ಎಂಟು ಅರ್ಥಗಳಲ್ಲಿ ಬಳಕೆಯಾಗುತ್ತಿದೆ. ಈ ಕೆಳಗಿನ ವಾಕ್ಯಗಳನ್ನು ಗಮನಿಸಿಬೇಕು.

- ಅ. ‘ಕನಾಟಕದ ಸಿದ್ಧಿಯರಿಗೆ ಆಖ್ಯಾಕನ್‌ ಮೂಲದ ತಮ್ಮ ಸಂಸ್ಕೃತಿಯನ್ನು ಪರಿಸರದ ಅನ್ಯ ಸಂಸ್ಕೃತಿಗಳ ಪ್ರಭಾವದಿಂದ ತಪ್ಪಿಸಿ ದ್ವಿಪದಂತೆ ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ.’ ಈ ವಾಕ್ಯದಲ್ಲಿ ಸಂಸ್ಕೃತಿ ಎಂದರೆ ಜೀವನಕ್ರಮ ಎಂದರ್ಥ.
  - ಆ. ‘ಆಧುನಿಕ ನಗರ ಜೀವನವು ಹೊಸ ತಲೆಮಾರಿನ ಯುವಕರನ್ನು ಸಂಸ್ಕೃತಿಹೀನರನಾಗಿ ಮಾಡಿದೆ’ ಇಲ್ಲಿ ಸಂಸ್ಕೃತಿ ಎಂಬುದು ನಾವು ಮನ್ಯಸುವ ಯಾವುದೋ ಒಂದು ಸಭ್ಯ ಸಂಸ್ಕಾರ, ಮೌಲ್ಯಪ್ರಚ್ಛೇ.
  - ಇ. ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’. ಇಲ್ಲಿ ಸಾಂಸ್ಕೃತಿಕ ಎಂದರೆ, ಸಾಹಿತ್ಯಕ, ಸಾಮಾಜಿಕ, ಭಾಷಿಕ, ಆರ್ಥಿಕ ರಾಜಕೀಯ, ಮುಂತಾಗಿ ಒಮ್ಮತಿಸ್ತೀಯವಾದ ಆಯಾಮಗಳಲ್ಲಿ ಪರಿಶೀಲನೆ ಎಂಬ ಗೃಹಿಕೆಯಿದೆ.
  - ಈ. ‘ಗೂಂಡಾ ಸಂಸ್ಕೃತಿಯ ಈಗ ಮಹಾನಗರಗಳ ಜೀವನದ ಅಂಗವಾಗಿ ಹೋಗಿದೆ’ ಎಂಬಲ್ಲಿ ಸಂಸ್ಕೃತಿ ಶಬ್ದವು ಸಾಮಾಜಿಕವಾಗಿ ನೆಲೆಗೊಂಡಿರುವ ವರ್ತನೆ, ಸಹಜ ಸ್ವಭಾವ ಎಂಬರ್ಥದಲ್ಲಿ ಬಳಕೆಯಾಗುತ್ತಿದೆ.
  - ಉ. ‘ಸರಕಾರವು ಒಂದು ಸೂಕ್ತವಾದ ಸಾಂಸ್ಕೃತಿಕ ನೀತಿಯನ್ನು ಹೊಂದಿಲ್ಲ’ ಎನ್ನುವಲ್ಲಿ ಸಂಸ್ಕೃತಿಯ ಅರ್ಥವು ಸಾಹಿತ್ಯ, ಸಂಗೀತ, ನಾಟಕ, ಸೃತ್ಯ, ಇತ್ಯಾದಿ ಕಲೆಗಳನ್ನು ಕುರಿತ ಜಟಿಲತೆಯಿಂದ ಎಂದಾಗಿದೆ.
  - ಎಂ. ‘ನಮ್ಮ ಲೇಖಕರು ತಮ್ಮ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ’. ಇಲ್ಲಿ ಸಾಂಸ್ಕೃತಿಕ ಎಂದರೆ, ಸಾಮಾಜಿಕ ಎಂದರ್ಥ.
  - ಎ. ಕನ್ನಡದಲ್ಲಿ ಚರಿತ್ರೆಗೆ ಸಂಬಂಧಿಸಿದ ಪ್ರಪುಸ್ತಕಗಳು ‘ಕನಾಟಕ ಸಂಸ್ಕೃತಿ’ ‘ಭಾರತೀಯ ಸಂಸ್ಕೃತಿ’ ಎಂಬ ತಲೆಬರಹಗಳಲ್ಲಿ ಪ್ರಕಟವಾಗುತ್ತವೆ. ಇಲ್ಲಿ ಸಂಸ್ಕೃತಿ ಎಂದರೆ ಚರಿತ್ರೆ ಎಂಬ ಸೂಚನೆಯಿದೆ.
- ಇವನ್ನೆಲ್ಲ ಗಮನಿಸಿದರೆ ‘ಸಂಸ್ಕೃತಿ’ ಎಂಬುದಕ್ಕೆ ನಾವು ರಕ್ಷಿಸಿಕೊಳ್ಳಬೇಕಾದ ನಮ್ಮ ಪ್ರಾಚೀನರ ಪರಂಪರೆ ಎಂಬ ಜನಪ್ರಿಯ ಅರ್ಥ ಮಾತ್ರವಲ್ಲ. ಜೀವನಕ್ರಮ,

ಸಭ್ಯತೆ, ಸಹಜಸ್ವಭಾವ ಬಹುಶಿಸ್ತೀಯತೆ, ಕಲಾಜಗತ್ತಿಗೆ ಸಂಬಂಧಿಸಿದ್ದು, ಸಾಮಾಜಿಕವಾದುದು, ಇತಿಹಾಸ ಮುಂತಾದ ಅರ್ಥಗಳೂ ಇವೆಯೆಂದು ಗೊತ್ತಾಗುತ್ತದೆ. ಇಷ್ಟೊಂದು ಅರ್ಥಗಳಲ್ಲಿ ಬಳಕೆಯಾಗುತ್ತಿರುವ ಈ ಶಬ್ದದ ನಿಜವಾದ ಅರ್ಥವೇನು? ಈ ಶಬ್ದ ಯಾವಾಗ ಕನ್ನಡದಲ್ಲಿ ಬಳಕೆಗೆ ಬಂದಿತು? ಇಂಗ್ಲಿಷಿನಲ್ಲಿ ಯಾವರ್ಥದಲ್ಲಿ ಬಳಕೆಯಾಗುತ್ತಿದೆ? ಇದರ ಚರಿತ್ರೆ ತಿಳಿಯಬೇಕು.

### ವ್ಯಾಪಾರ ಬಳಕೆ

೨೦ನೇ ಶತಮಾನದಲ್ಲಿ ಅಪಾರವಾಗಿ ಬಳಕೆಯಾದ ಶಬ್ದಗಳಲ್ಲಿ ಸಂಸ್ಕೃತಿಯೂ ಬಂದು. ಈ ಶಬ್ದವನ್ನು ಬಳಸಿಕೊಂಡು ಹುಟ್ಟಿರುವ ವಿವಿಧ ಪರಿಭಾಷೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಧರ್ಮಗಳ ಹೆಸರ ಜತೆ ಸೇರಿಸಿ ಹಿಂದೂ ಸಂಸ್ಕೃತಿ, ಇಸ್ಲಾಂ ಸಂಸ್ಕೃತಿ ಎಂಬ ಪರಿಕಲ್ಪನೆಗಳು ಹುಟ್ಟಿವೆ. ಜಾತಿ ಬುಡಕಟ್ಟಗಳಿಗೆ ಹೊಂದಿಸಿ ಸಿದ್ಧಿಯರ ಸಂಸ್ಕೃತಿ, ದಲಿತ ಸಂಸ್ಕೃತಿ ಎಂಬ ಪರಿಕಲ್ಪನೆಗಳು ಹುಟ್ಟಿವೆ. ಜರ್ಮನ್ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಎಂಬ ದೇಶವಾಚಕಗಳಲ್ಲಿ ಇದು ಬಳಕೆಯಾಗಿದೆ. ಮರಾಠಿ ಸಂಸ್ಕೃತಿ, ಕನ್ನಡ ಸಂಸ್ಕೃತಿ ಇವು ಭಾಷಾವಾಚಕಗಳು. ಬಂಗಾಳ ಅರ್ಥವಾ ಕನಾರಟಕ ಸಂಸ್ಕೃತಿ ಎಂಬಲ್ಲಿ ಇದು ಪ್ರಾಂತ್ಯವಾರು ಪರಿಭಾಷೆಯಾಗಿದೆ. ನಗರ ಇಲ್ಲವೇ ಗ್ರಾಮೀಣ ಸಂಸ್ಕೃತಿ ಎನ್ನುವುದುಂಟು. ಪಯಾರ್ಕಯ ಸಂಸ್ಕೃತಿ, ಉಪಸಂಸ್ಕೃತಿ, ಪ್ರತಿಸಂಸ್ಕೃತಿ - ಹೀಗೆ ಬೇರೆಬೇರೆ ಆಶಯ ಪ್ರಧಾನವಾದ ಸ್ವೇಧಾಂತಿಕ ಪರಿಕಲ್ಪನೆಗಳು ಸೃಷ್ಟಿಯಾಗಿವೆ. ಕುವೆಂಪು ‘ಸಂಸ್ಕೃತಿ ಕ್ರಾಂತಿ’ ಎಂಬ ಪರಿಕಲ್ಪನೆ ಬಳಸುತ್ತಾರೆ. ಸಿದ್ಧಲಿಂಗಯ್ಯನವರ “ಹೊಲೆಮಾಡಿಗರ ಹಾಡು” ಹಿನ್ನಡಿಯಲ್ಲಿ ‘ಸ್ಥಿತ ಸಂಸ್ಕೃತಿ’ ಎಂಬ ಪರಿಕಲ್ಪನೆಯ ಪ್ರಯೋಗವಿದೆ. ಲೀನಿಸ್ ದುಡಿವವರ್ಗದ ಸಂಸ್ಕೃತಿ, ಕಾರ್ಮಿಕರ ಅಂತಾರಾಷ್ಟ್ರೀಯ ಸಂಸ್ಕೃತಿ ಎಂಬ ಪರಿಕಲ್ಪನೆಗಳ ಚರ್ಚೆ ಮಾಡುತ್ತಾನೆ (೧೯೬೨). ಸಮಾಜವಾದಿ ಸಂಸ್ಕೃತಿ, ಬಂಡವಾಳಶಾಹಿ ಸಂಸ್ಕೃತಿ, ಪ್ರಜಾಪ್ರಭುತ್ವವಾದಿ ಸಂಸ್ಕೃತಿ ಎಂಬ ಪರಿಭಾಷೆಯನ್ನು ಮಾರ್ಪೊ ಬಳಸುತ್ತಾನೆ. ಕೃಷಿಸಂಸ್ಕೃತಿ, ಪ್ರಸ್ತರಕಸಂಸ್ಕೃತಿ, ಸಿನಿಮಾಸಂಸ್ಕೃತಿ, ಯುದ್ಧಸಂಸ್ಕೃತಿ, ಹಿಟಿಸಂಸ್ಕೃತಿ, ಬಾಂಬಾ ಸಂಸ್ಕೃತಿ - ಇತ್ಯಾದಿ ಪರಿಭಾಷೆಗಳೂ ಪರಿಕಲ್ಪನೆಗಳೂ ಹುಟ್ಟಿವೆ. ಅಡಿಗಾರು ತಮ್ಮ ಬಂದು ಕವನದಲ್ಲಿ ‘ಬೋಗಳಿ ಸಂಸ್ಕೃತಿ’ ಎಂಬ ಪದವನ್ನು ಬಳಸುತ್ತಾರೆ. ದಲಿತ ಸಂಘರ್ಷ ಸಮಿತಿಯು ಒಂದು ಕಡೆ ಮಾಡಿದ್ದ ಗೋಡೆಬರೆಹದಲ್ಲಿ “ಅವ್ವ ಸಂಸ್ಕೃತಿಯ ಬಿ. ಕೃಷ್ಣಪ್ಪನವರಿಗೆ ಜಯವಾಗಲಿ” ಎಂದಿತ್ತು.

‘ಸಂಸ್ಕೃತಿ’ ಶಬ್ದ ಬಳಸಿಕೊಂಡು ಹಲವಾರು ಆಶಯದಲ್ಲಿ ಪರಿಭಾಷೆಗಳೂ ಪರಿಕಲ್ಪನೆಗಳೂ ಹುಟ್ಟಿವೆ. ಈ ಬೆಳವಣಿಗೆ ಸಂಸ್ಕೃತಿಯ ಅರ್ಥವೇವಿದ್ದವನ್ನು

ವಿಸ್ತರಿಸಿಬಿಟ್ಟಿದೆ. ಮೇಲೆ ಉಲ್ಲೇಖಿಸಿದ ಹೆಚ್ಚಿನ ವಿಶೇಷಣಗಳಲ್ಲಿ ಸಂಸ್ಕೃತಿ ಶಬ್ದವು ಗುಣಸೂಚಕವಾಗಿದೆ. ಉದಾ: ನಗರ ಸಂಸ್ಕೃತಿ ಎಂದರೆ ನಗರಕ್ಕೆ ವಿಶಿಷ್ಟವಾದ ಗಡಿಬಿಡಿ, ಯಾಂತ್ರಿಕತೆ, ನಾಜೂಕುತ್ತನ ಇತ್ಯಾದಿ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದರ್ಥ. ಸಂಸ್ಕೃತಿ ಪರಿಕಲ್ಪನೆಯ ಈ ಬಹುರೂಪೀ ಅರ್ಥಗಳಲ್ಲಿ ಶೈಕ್ಷಣಿಕ ಕೇತ್ತುದು ‘ಸಂಸ್ಕೃತಿಕ ಅಧ್ಯಯನ’ದ ಅರ್ಥವೂ ಸೇರಿದೆ.

ವಿಶೇಷವೆಂದರೆ, ಸಂಸ್ಕೃತಿ ಪರಿಭಾಷೆಯ ಜನಪ್ರಿಯ ಹಾಗೂ ಶೈಕ್ಷಣಿಕವಾದ ಅರ್ಥಗಳ ಒಂದೆಗೆ, ರಾಜಕಾರಣದಲ್ಲಿ ನಿರ್ದಿಷ್ಟ ಅರ್ಥಗಳಲ್ಲಿ ಒಳಕೊಯಾಗುತ್ತಿರುವುದು. ಅದರಲ್ಲಿ ಮೊದಲನೆಯದು, ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದ ಸರಕಾರದಲ್ಲಿ ಸಂಸ್ಕೃತಿ ಇಲಾಖೆ ಇದ್ದು, ಅದು ಕೋಣ್ಟಂತರ ಹಣವನ್ನು ‘ಸಂಸ್ಕೃತಿಕ’ ಎಂದು ತಾನು ಭಾವಿಸಿರುವ ಬಾಬತ್ತುಗಳಿಗೆ ವಿಚ್ಯು ಮಾಡುತ್ತದೆ. ಉದಾ: ‘ಹಂಪಿ ಉತ್ಸವ’ದಂಥ ಕಾರ್ಯಕ್ರಮ ಜರುಗಿಸುವುದು, ಕಲಾವಿದರು-ಸಾಹಿತಿಗಳಿಗೆ ಪ್ರತಿಸ್ತಿ ನೀಡುವುದು ಇತ್ಯಾದಿ. ಈ ಕಾರ್ಯಕ್ರಮಗಳ ಮೂಲಕ ತಾನು ನಾಡಿನ ಸಂಸ್ಕೃತಿಕ ಪರಂಪರೆಯ ಪೋಷಣ ಮಾಡುತ್ತಿದ್ದೇನೆ ಎಂದು ಅದು ಹೋರಿಸಿಕೊಳ್ಳುತ್ತದೆ. ಎರಡನೆಯದಾಗಿ, ‘ಸಂಸ್ಕೃತಿ’ ಎಂಬುದು ಭಾರತದ ಬಲಪಂಥೀಯ ರಾಜಕಾರಣದಲ್ಲಿ ಒಂದು ಪರಿಭಾಷೆಯಾಗಿರುವುದು. ‘ಸಂಸ್ಕೃತಿಕ ರಾಷ್ಟ್ರೀಯತೆ’ ಎಂಬ ಪರಿಕಲ್ಪನೆ ದೇಶಭಕ್ತಿಯನ್ನು ಹುಟ್ಟಿದ ಧರ್ಮದ ಆಧಾರದ ಮೇಲೆ ನಿರ್ಧರಿಸುತ್ತದೆ. ಹೀಗೆ ಸಂಸ್ಕೃತಿಯು ಭಾವುಕ ಅರ್ಥದಿಂದ ಹಿಡಿದು ಶೈಕ್ಷಣಿಕ ಚಟುವಟಿಕೆಗಳಲ್ಲಿರುವ ಅಧ್ಯಯನ ವಿಧಾನದ ವಿಶೇಷಣವಾಗಿ, ಗುಣಸೂಚಕ ಅರ್ಥದಿಂದ ಹಿಡಿದು ಹೋಮುರಾಜಕಾರಣದಲ್ಲಿ ಜನರನ್ನು ವಿಭಜಿಸುವ ಮಾಪಕವಾಗಿ ಬಳಿಕಯಾಗುತ್ತದೆ. ಇಪ್ಪುವ್ಯಾಪಕವೂ ವಿಭಿನ್ನವೂ ಆದ ಅರ್ಥಗಳಲ್ಲಿ ಒಳಕೊಯಾಗುತ್ತಿರುವ ಈ ಶಬ್ದದ ಮೂಲ ಯಾವುದು? ಪರಿಭಾಷೆಯಾಗಿ ಇದು ನಡೆದು ಬಂದ ಹಾದಿ ಯಾವುದು? ಈ ಚರಿತ್ರೆ ಕುತ್ತಾಹಲಕರವಾಗಿದೆ.

## ಸಂಸ್ಕೃತಿ ಎಂಬುದು ಇದೆಯೇ?

ಮೊದಲನೆಯ ಪ್ರಶ್ನೆ ಎಂದರೆ, ‘ಸಂಸ್ಕೃತಿ’ ಎಂಬುದು ನಿಜವಾಗಿ ಇದೆಯೇ? ತಾತ್ತ್ವಿಕ ಉತ್ತರ ಕೊಡುವುದಾದರೆ, ಸಂಸ್ಕೃತಿ ಎನ್ನುವಂತಹ ಒಂದು ಸಂಗತಿ ವಾಸ್ತವದಲ್ಲಿ ಇಲ್ಲ. ‘ಪರಂಪರೆ’ ‘ನಾಗರಿಕತೆ’ ಮುಂತಾದವುಗಳಂತೆ ಇದೂ ಒಂದು ಬೌದ್ಧಿಕ ರಚನೆ; ನಾವು ತುಂಬಿದ ಅರ್ಥವನ್ನು ಪಡೆದುಕೊಂಡು ಒಳಕೊಯಾಗುವ ಪರಿಭಾಷೆ. ಎಂತಲೇ ಜನಸಾಮಾನ್ಯರ ನಿಷಂಟಿನಲ್ಲಿ ಈ ಶಬ್ದವಿಲ್ಲ. ‘ನಿಮ್ಮ ಜಾತಿ ಧರ್ಮ ಯಾವುದು?’ ಎಂದು ಕೇಳಿದರೆ ಜನ ಸಲೀಸಾಗಿ ಉತ್ತರಿಸುತ್ತಾರೆ. ‘ನಿಮ್ಮ ಸಂಸ್ಕೃತಿ ಯಾವುದು?’

ಎಂದರೆ ತಡಬಡಾಯಿಸುತ್ತಾರೆ. ಯಾಕೆಂದರೆ ಜಾತಿಮತಗಳು ಸಾಮಾಜಿಕ ವಾಸ್ತವ. ‘ಸಂಸ್ಕೃತಿ’ ಎಂಬುದು ಬೌದ್ಧಿಕ ಚಚ್ಚೆ ಮಾಡುವವರು ಬಳಸುವ ಒಂದು ಪರಿಭಾಷೆ ಸಂಸ್ಕೃತಿ ಶಬ್ದವನ್ನು ಪರಿಭಾಷೆಯಾಗಿ ಬಳಸುತ್ತಿರುವ ವಿದ್ವಾಂಸರಲ್ಲಿ ಈ ಕುರಿತು ಖಚಿತ ಲುತ್ತಿರವಿಲ್ಲ. ಸಿಕ್ಕರೂ ಅವುಗಳಲ್ಲಿ ಏಕಾಭಿಪ್ರಾಯವಿಲ್ಲ. ಹಾಗೆ ಕಂಡರೆ, ಕನ್ನಡದಲ್ಲಿ ಸಂಸ್ಕೃತಿಗೆ ಒಂದು ಸಂಘಾದಿಯಾದ ಶಬ್ದವೇ ಇಲ್ಲ. ಇರುವ ‘ಸಂಸ್ಕೃತಿ’ ಎಂಬ ಶಬ್ದ ಸಂಸ್ಕೃತದ್ದು. ಕನ್ನಡದಲ್ಲಿ ಸಂಸ್ಕೃತಿ ಚಿಂತಕರಲ್ಲಿ ಪ್ರಮುಖರಾದ ದಿವಿಜೆ “ಪುರಾತನ ಗ್ರಂಥಗಳಲ್ಲಿ ಎಲ್ಲಿಯೂ ಅದರ ಪ್ರಯೋಗ ಬಹಳ ಬಳಕೆಯಲ್ಲಿಲ್ಲ...ಸಂಸ್ಕೃತನ ಗುಣಸಂಪತ್ತಿ ಸಂಸ್ಕೃತಿ. ಈ ಅರ್ಥದಲ್ಲಿ ಸಂಸ್ಕೃತಿ ಶಬ್ದ ಕನ್ನಡದಲ್ಲಿ ಈಗ ಹದಿನ್ಯೇದು ಇಪ್ಪತ್ತು ವರ್ಷಗಳಿಂದ ಈಚ್ಛಿಗೆ ಹೆಚ್ಚಿಗೆ ರೂಢಿಗೆ ಬರುತ್ತಿದೆ” ಎಂಬ ಸಂಗತಿಯನ್ನು ಗಮನಿಸಿದ್ದರು (೧೯೮೨:೫೧೫). ‘ಸಂಸ್ಕೃತಿ’ ಶಬ್ದದ ಅರ್ಥಕ್ಕೆ ವ್ಯಾಖ್ಯಾನ ಮುದಕಲು ಯಶ್ವಿಸಿದ ಟಿ.ಎಸ್. ಎಲಿಯಟಿನಿಗೆ ಕೊಡ ತನ್ನ ಕಾಲದಲ್ಲಿ ಈ ಶಬ್ದವು ಅರ್ಥವಿಚಿತ ಇಲ್ಲದೆ ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಅವನಿಗೆ ಸಂಸ್ಕೃತಿ ಶಬ್ದಕ್ಕೆ ಖಚಿತ ವ್ಯಾಖ್ಯಾನ ಮುದುಕಲು ಪ್ರಚೋದನೆ ಕೊಟ್ಟಿದ್ದು, ಯುನೆಸ್ಕೋ ತನ್ನ ಧ್ಯೇಯೋದ್ದೇಶಗಳನ್ನು ಸಾರುವ ಪ್ರಾಳಿಕೆಯಲ್ಲಿ ಕಾಣಿಸಿಕೊಂಡ ‘ಸಾಂಸ್ಕೃತಿಕ’ ಎಂಬ ಶಬ್ದ. ಎಲಿಯಟ್ ‘ಒಂದು ಶಬ್ದ ದುರುಪಯೋಗ ಆಗುವ ತನಕ ಅದರ ವ್ಯಾಖ್ಯಾನ ಮಾಡುವ ಒತ್ತಡವೆ ಬೀಳುವುದಿಲ್ಲ’ ಎನ್ನುತ್ತಾನೆ (೧೯೮೮:೧೩).

### ‘ಸಂಸ್ಕೃತಿ’ ಶಬ್ದದ ಚರಿತ್ರೆ

‘ಸಂಸ್ಕೃತಿ’ ಎಂಬ ಶಬ್ದವು ‘ಸಂಸ್ಕೃತ’, ‘ಸಂಸ್ಕಾರ’ ಮುಂತಾದವು ಹುಟ್ಟಿದ ಮೂಲದಿಂದಲೇ ಹುಟ್ಟಿದೆ. ಸಂಸ್ಕೃತ ಅರ್ಥವಾ ಸಂಸ್ಕಾರ ಎಂದರೆ, ಸುಧಾರಿಸಿದ, ನಯಗೊಳಿಸಿದ, ಪವಿತ್ರಗೊಳಿಸಿದ ಪರಿಶುದ್ಧಗೊಳಿಸಿದ, ಶ್ರೇಷ್ಠವಾದ ಮುಂತಾದ ಅರ್ಥಗಳಿವೆ. ಈ ಅರ್ಥಗಳ ಹಿನ್ನೆಲೆಯನ್ನು ಗಮನಿಸಿದರೆ, ಕಚ್ಚಾತನದಿಂದ ಬೇರೆಡಿಸುವ, ಸುಧಾರಿಸುವ, ಶ್ರೇಣೀಕರಿಸುವ ಮತ್ತು ಪವಿತ್ರೀಕರಿಸುವ ಕಚ್ಚಾತನದಿಂದ ಬೇರೆಡಿಸುವ, ಸುಧಾರಿಸುವ, ಶ್ರೇಣೀಕರಿಸುವ ಮತ್ತು ಪವಿತ್ರೀಕರಿಸುವ ಕ್ರಿಯೆಗಳು ಮುಖ್ಯವಾಗಿವೆ. ‘ಸಂಸ್ಕೃತ’ ಎಂಬ ಪದವೂ ಪ್ರಾಕೃತಕ್ಕೆ (ಪ್ರಕೃತಿಗೆ) ಭಿನ್ನವಾದುದು. ವ್ಯಾಕರಣಶಿಥಿ ಎಂಬರ್ಥಗಳನ್ನು ಒಳಗೊಂಡಿರುವುದು ಗಮನಾರ್ಹ. ಒಟ್ಟಿನಲ್ಲಿ ಪುದ್ಧಿಕರಿಸುವ, ಸಂಸ್ಕರಿಸುವ ಕ್ರಿಯೆ ಇವೆಲ್ಲ ಶಬ್ದಗಳ ಹಿನ್ನೆಲೆಯಲ್ಲಿದೆ.

ನಂತರದ ಒಂದು ಘಟ್ಟದಲ್ಲಿ ‘ಸಂಸ್ಕೃತಿ’ ಎಂದರೆ ‘ಸಮುದಾಯ ಒಂದರ ಸಮಗ್ರಜೀವನ ವಿಧಾನಗಳ ಮೊತ್ತ’ ಎಂಬ ವ್ಯಾಖ್ಯೆ ಪ್ರಮೇಶಿಸಿತು. ಇದು ಮಾನವಶಾಸ್ತ್ರೀಯ ಅಧ್ಯಯನಗಳಿಂದ ಹುಟ್ಟಿಬಂದುದಾಗಿತ್ತು. ಸಮುದಾಯಪ್ರಾಂದರ ಜೀವನ ವಿಧಾನ

ಎಂದರೆ, ಉಡುವ ಬಟ್ಟೆ ಉಲ್ಲಿವ ಉಟಿ, ಆಡುವ ಮಾತು, ಮಾಡುವ ಆಚರಣೆ, ನಂಬಿದ ನಂಬಿಕೆ ಮುಂತಾಗಿ ಇಡೀ ಬದುಕಿನ ವಿವರಗಳನ್ನು ಒಳಗೊಳ್ಳುತ್ತದೆ. ಸಮಸ್ಯೆ ಎಂದರೆ, ಜನಾಂಗ ಅಥವಾ ಸಮುದಾಯದ ವ್ಯಾಖ್ಯಾನದ್ದು. ಸಾಮಾನ್ಯವಾಗಿ ಸಂಸ್ಕೃತಿಯನ್ನು ಆಡುವ ಭಾಷೆ, ಹುಟ್ಟಿದ ಜಾತಿ, ಅನುಸರಿಸುವ ಧರ್ಮ, ವಾಸಿಸುವ ಪ್ರದೇಶ ಈ ಆಧಾರಗಳಲ್ಲಿ ನೋಡಲಾಗುತ್ತದೆ. ಈ ನಾಲ್ಕು ಆಧಾರಗಳಲ್ಲಿ ಏಕರೂಪಿಯಾದ ಜೀವನ ವಿಧಾನವುಳ್ಳ ಯಾವುದೇ ಸಮುದಾಯವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಜಾತಿ, ಧರ್ಮಗಳ ಆಧಾರದಲ್ಲಿ ಅತ್ಯಂತ ಸಂಘಟಿತವಾಗಿರುವ ಯಾವುದೇ ಒಂದು ಸಮುದಾಯವನ್ನು ಪರಿಶೀಲಿಸಿದರೂ, ಅದರಲ್ಲೇ ವರ್ಗಾಭಿನ್ಯಾಸಗಳು, ಒಳಪಂಗಡಗಳು, ಪ್ರಾದೇಶಿಕ ವ್ಯಾಪಾರಗಳು, ನಗರ-ಗ್ರಾಮೀಣ ಅಂತರಗಳು ಇವೆ. ಇವು ಭಾಷೆ, ಉಟಿ, ಉಡುಪು, ದ್ಯುವ, ಕೊಡುಕೊಳು, ಆಚರಣೆ, ನಂಬಿಕೆಗಳಲ್ಲಿ ಅಸಂಖ್ಯೆ ವ್ಯೇವಿಧ್ಯವನ್ನು ಸೃಷ್ಟಿಸಿವೆ. ಮಾತ್ರವಲ್ಲ, ಅವುಗಳ ಒಳಗೆ ಸಂಘರ್ಷಗಳು ಇವೆ. ಉದಾಹರಣೆಗೆ, ದಲಿತರ ಎಡಗ್ನೆ ಬಿಲಗ್ನೆ ಜಗಗಳನ್ನು ಕಂಡರೆ, ‘ದಲಿತ ಸಂಸ್ಕೃತಿ’ ಎಂಬುದು ಏಕರೂಪಿಯಾದ ಪರಿಕಲ್ಪನೆಯಲ್ಲ ಎಂದು ಗೊತ್ತಾಗುತ್ತದೆ. ‘ಮುಸ್ಲಿಂ ಸಂಸ್ಕೃತಿ’ ಎಂದಾಗಲೂ ಅಷ್ಟೇ. ಸುನ್ನಿ, ಶಿಯಾ, ಬ್ಯಾರಿ, ನದಾಪ, ನವಾಯಿತ-ಹೀಗೆ ಪದರುಗಳ ಲೋಕವೋಂದು ತೆರೆದುಕೊಳ್ಳುತ್ತದೆ. ಬ್ರಾಹ್ಮಣರಲ್ಲಿ ಎಷ್ಟೋಂದು ಹಂಗಡಗಳಿವೆ? ಸಾರ್ಥಕರಲ್ಲಿಯೇ ಶಿವಳ್ಳಿ, ಹವ್ಯಾಕ, ಹೊಯ್ಸಳ ಕನಾರ್ಕಾಟಕ ಅಂತೆಲ್ಲ ಬೆಡಗುಗಳಿವೆ. ಅಖಿಲ ಭಾರತೀಯವೂ ತಕ್ಷಷಿಣಿಗೆ ಸಂಘಟಿತವೂ ಆಗಿರುವ ಜಾತೀಯ, ಧಾರ್ಮಿಕ ಸಮುದಾಯಗಳ ಕತೆಯೇ ಹೀಗಿದೆ. ಇನ್ನು ಸಡಿಲವಾಗಿ ಕಟ್ಟಿರುವ ಭಾರತೀಯ ಸಂಸ್ಕೃತಿ, ಕನ್ನಡ ಸಂಸ್ಕೃತಿ, ಹಿಂದು ಸಂಸ್ಕೃತಿ ಎಂಬ ಪರಿಕಲ್ಪನೆಗಳನ್ನು ಸರ್ವ ಸಾಮಾನ್ಯವಾದ ಜೀವನಕ್ರಮದ ಮೂಲಕ ಕಲ್ಪಿಸಿಕೊಳ್ಳುವುದು ಸಾಧ್ಯವೇ ಶಿಲ್ಲ. ಸಂಸ್ಕೃತಿಗೆ ಮಾನವಶಾಸ್ತ್ರವು ಕೊಟ್ಟಿರುವ ವ್ಯಾಖ್ಯಾನ ಭಾರತದ ಸಾಮಾಜಿಕ ಸಂದರ್ಭದಲ್ಲಿ ಬಿದ್ರವಾಗುತ್ತದೆ.

ಸಂಸ್ಕೃತಿ ಶಬ್ದಕ್ಕೆ ‘ಮಾನಸಿಕ ಪಕ್ಷತೆ’, ‘ಒಂದು ದೇಶದ ಅಥವಾ ಜನಾಂಗದ ಮಾನಸಿಕ ಸಾಧನೆ’ ಎಂಬ ಅರ್ಥಗಳನ್ನು ನಿಘಂಟುಗಳು ಕೊಡುತ್ತವೆ (ಕಸಾಪ ಕನ್ನಡ ನಿಘಂಟು, ಸಂ.ಲ, ಇಲಾಜಿ:ಲಿಂಗಿ). ಆದರೆ ಈ ಅರ್ಥಗಳೆಲ್ಲ ಈಚೆಗೆ ಸೇರಿದಂತಹವು. ಕಿಟೆಲ್ಲ ತನ್ನ ನಿಘಂಟು ರಚಿಸಿದಾಗ (ಇಲಾಜಿ) ‘ಸಂಸ್ಕೃತಿ’ ಶಬ್ದಕ್ಕೆ ಈ ಅರ್ಥಗಳೇ ಇರಲಿಲ್ಲ. ಅವನು ‘ಸಂಸ್ಕಾರ’ ಎಂದಪ್ಪೆ ದಾವಿಲಿಸುತ್ತಾನೆ. ‘ಸಂಸ್ಕಾರ’ಕ್ಕೆ ಶುದ್ಧಿಕರಿಸುವ, ಪವಿತ್ರೀಕರಿಸುವ ಅರ್ಥಗಳನ್ನು ಕೊಡುತ್ತಾನೆ. ಎಲ್ಲಾ ಕೂಡ ‘ಸಂಸ್ಕೃತಿ’ಗೆ ಒಂದು ಸಮುದಾಯದ ಜೀವನಕ್ರಮಗಳ ಮೊತ್ತ ಎಂದರ್ಥ ನೀಡುವುದಿಲ್ಲ. ಇದಕ್ಕೆ ಕಾರಣ ಸ್ವಷ್ಟವಾಗಿದೆ. ಅವನ ಕಾಲಕ್ಕೆ ಕನ್ನಡದಲ್ಲಿ ‘ಸಂಸ್ಕೃತಿ’ ಶಬ್ದವು ಈಗಿನ ಅರ್ಥಗಳಲ್ಲಿ ಒಳಕೆಯಾಗುತ್ತಿರಲಿಲ್ಲ.

‘ಸಂಸ್ಕೃತಿ’ಗೆ ಇಂಗ್ಲಿಷಿನ ಸಂವಾದಿ ಪದವಾಗಿರುವ ‘ಕಲ್ಚರ್’ನಡೂ ಇದೇ ಕತೆ. ‘ಕಲ್ಚರ್’ ಎಂಬುದು ಲ್ಯಾಟಿನ್ ಭಾಷೆಯ ‘ಕಲ್ಪ’ ಅಥವಾ ‘ಕಲ್ಪಾ’ ಎಂಬ ಶಬ್ದದಿಂದ ಬಂದಿದೆ. ಈ ಶಬ್ದಗಳಿಗೆ ಮೂಲದಲ್ಲಿ ಭೂಮಿದ್ವೇವದ ಆರಾಧನೆ, ಪ್ರೇರು ಬೆಳೆವುದು ಎಂಬ ಅರ್ಥಗಳಿವೆ. ಈಗಲೂ ಧಾರ್ಮಿಕ ಪಂಥಗಳಿಗೆ ಬಳಕೆಯಾಗುವ ‘ಕಲ್ಪ’ ಎಂಬ ಶಬ್ದದಲ್ಲಿ ಪೂಜೆ ಆಚರಣೆಗಳಿವೆ. ಇದು ಪೂಜೆಯಂತಹ ಆಚರಣೆಗೂ ಕೃಷಿಗೂ ಪ್ರಾಚೀನ ಕಾಲದಲ್ಲಿ ಇದ್ದ ಸಂಬಂಧದ ಸಂಕೇತ. ಕೃಷಿ ಮಾಡುವಿಕೆಗೆ ಸಂಬಂಧಿಸಿದ ಈ ಶಬ್ದವನ್ನು ಬಳಸಿಕೊಂಡು ಸಾಗುವಳಿ, ವ್ಯವಸಾಯ (ಅಗ್ರಿಕಲ್ಚರ್), ಮೀನುಸಾಕಣೆ, ರೆಶ್ಮೆ, ಜೀನು ಮುಂತಾದ ಹುಳು ಸಾಕಣೆ (ಸೆರಿಕಲ್ಚರ್) ಮಾಡುವ ಪದಗಳು ಹುಟ್ಟಿಕೊಂಡವು. ತಳೆಮಿಜ್ಜಾನ ಹಾಗೂ ಸಸ್ಯ ಶಾಸ್ತ್ರಗಳು ಈಗಲೂ ‘ಕಲ್ಚರ್’ ಎಂಬ ಶಬ್ದವನ್ನು ಇದೇ ಅರ್ಥದಲ್ಲಿ ಬಳಸುತ್ತಿವೆ.

ತನ್ನ ಹುಟ್ಟಿನ ಮೂಲದಲ್ಲಿ ‘ಕಲ್ಚರ್’ ಶಬ್ದಕ್ಕೆ ಈಗ ಬಳಸುತ್ತಿರುವ ಅರ್ಥಗಳಿರಲ್ಲ ಎನ್ನುವುದನ್ನು ಈ ಮಾಹಿತಿ ಸೂಚಿಸುತ್ತದೆ. ಇದಕ್ಕಿದ್ದ ಬೆಳೆಯುವ ಅರ್ಥದ ಜಿತೆಗೆ ಮೊದಲ ಹಂತದಲ್ಲಿ ಶ್ರೇಷ್ಠ ಜೀವನಾದರ್ಶ ಎಂಬರ್ಥ ಸೇರಿತು. ನಂತರ ಸಾಹಿತ್ಯ, ಸಂಗೀತ, ಜಿತೆಕಲೆಗೆ ಸಂಬಂಧಿಸಿದ ಅರ್ಥಗಳು ಸೇರಿಕೊಂಡವು. ನಂತರ ಸಮುದಾಯದ ಸಮಸ್ಯೆ ಜೀವನ ವಿವರಗಳು ಎಂಬರ್ಥ ಸೇರಿತು. ಗಮನಾರ್ಹ ಸಂಗತಿಯಿಂದರೆ, ಇಂಗ್ಲಿಷು ಹಾಗೂ ಭಾರತೀಯ ಭಾಗೆಗಳಲ್ಲಿ ‘ಸಂಸ್ಕೃತಿ’ ಹಾಗೂ ‘ಕಲ್ಚರ್’ ಎಂಬ ಶಬ್ದಗಳು, ತಮ್ಮ ಭಾಷಿಕ ಮೂಲದಲ್ಲಿ ಹೀರೆಬೇರೆ ಅರ್ಥಗಳನ್ನೇ ಹೊಂದಿರುವುದು. ಒಂದೆಡೆ ಬೆಳೆಯುವುದು ಎಂದರ್ಥವಿದೆ. ಮತ್ತೊಂದೆಡೆ ಶುದ್ಧೀಕರಿಸುವುದು ಎಂಬರ್ಥವಿದೆ. ಎರಡೂ ಕಡೆ ಮೂಲದಲ್ಲಿ ‘ನಮ್ಮ ಪ್ರಾಚೀನರ ಜೀವನ ಸಾಧನೆ’ ಎಂಬರ್ಥವಿಲ್ಲ.

## ಇದೊಂದು ರಚನೆ?

ಮೇಲಿನ ಪರಿಶೀಲನೆಯಿಂದ ನಾಲ್ಕು ಸಂಗತಿಗಳು ಖಚಿತವಾಗುತ್ತವೆ:

- ‘ಸಂಸ್ಕೃತಿ’ ಎಂಬುದು ಮೂಲತಃ ಒಂದು ರಚನೆ (construct). ಬೌದ್ಧಿಕವಾಗಿ ರೂಪಿಸಿಕೊಂಡ ಒಂದು ಪರಿಕಲ್ಪನೆ.
- ಈ ಶಬ್ದ ಅಥವಾ ಪರಿಭಾಷೆ ಬಳಕೆಗೆ ಬಂದಿದ್ದು ೨೦ನೇ ಶತಮಾನದಲ್ಲಿ. ಈ ಬಳಕೆಗೆ ಹೆಚ್ಚೆಂದರೆ ಎರಡು ಶತಮಾನದ ಇತಿಹಾಸವಿದೆ. ಕನ್ನಡದಲ್ಲಿ ಸುಮಾರು ೯೦ ವರ್ಷಗಳ ಇತಿಹಾಸವಿದೆ. ೨೦ನೇ ಶತಮಾನದ ಕೊನೆಯ ಭಾಗದಿಂದ ಇದರ ಬಳಕೆ ಬಹಳ ಹೆಚ್ಚಾಯಿತು.

- ಇ. ‘ಸಂಸ್ಕೃತಿ’ ಎಂಬ ಶಬ್ದ ಕೇಳಿದಾಗ ಮನಸ್ಸಿನಲ್ಲಿ ಮೂಡುವ ‘ಧಾರ್ಮಿಕ ಆದರ್ಶಗಳು’, ‘ಗತಕಾಲದಲ್ಲಿ ಪೂರ್ವಜರು ಮಾಡಿದ ಸಾಧನೆ’ ಇತ್ಯಾದಿ ಜನಪ್ರಿಯ ಮತ್ತು ಭಾವನಾತ್ಮಕ ಅರ್ಥಗಳ ಜಡೆಯಲ್ಲೇ ಅನೇಕ ಕಾಲಘಟ್ಟಗಳಲ್ಲಿ ಇದು ಬೇರೆಬೇರೆ ಅರ್ಥಗಳನ್ನು ಪಡೆದುಕೊಳ್ಳುತ್ತ ಬಂದಿದೆ. ಇದು ಅನೇಕ ಜಾಳನೀತಿಸ್ತುಗಳಲ್ಲಿ ವಿಭಿನ್ನ ಶೈಕ್ಷಣಿಕ ಅರ್ಥಗಳಲ್ಲಿ ಬಳಕೆಯಾಗುತ್ತಿದೆ. ‘ಸಾಂಸ್ಕೃತಿಕ ಅಧ್ಯಯನ’ದ ವಿಷಯಕ್ಕೆ ಬಂದರೆ, ಸದ್ಯಕ್ಕೆ ಇದು ಒಮ್ಮಿಸ್ತೀಯ ಪರಿಶೀಲನೆ ಎಂಬರ್ಥದಲ್ಲಿ ಚಾಲ್ತಿಯಲ್ಲಿದೆ. ಈ ಅರ್ಥಾಂತರ ಈಗಲೂ ನಿಂತಿಲ್ಲ. ಮುಂದೆಯೂ ನಿರಂತರವಾಗಿ ನಡೆಯುವಂತಹದ್ದು.
- ಈ. ‘ಸಂಸ್ಕೃತಿ’ ಶಬ್ದವು ಇಂಗ್ಲಿಷಿನ ‘ಕಲ್ಚರ್’ ಎಂಬುದಕ್ಕೆ ಪರ್ಯಾಯವಾಗಿ ಭಾರತದಲ್ಲಿ ಈ ಶತಮಾನದಲ್ಲಿ ರೂಪುಗೊಂಡ ಪರ್ಯಾಯ ಪದ. ಆದರೆ ಇದು ಪಶ್ಚಿಮದಲ್ಲಿ ‘ಕಲ್ಚರ್’ ಪಡೆದುಕೊಂಡ ಎಲ್ಲ ಬದಲಾವಣೆಗಳನ್ನು ಪಡೆದುಕೊಳ್ಳಲಿಲ್ಲ. ಪಶ್ಚಿಮದಲ್ಲಿ-ಪ್ರೇರಿನ ಬೆಳೆವಿಕೆ ಅಥವಾ ಕೆಂಟಸಾಕಣೆ; ಸ್ವೇತಿಕ ಆದರ್ಶಗಳು; ಸಾಹಿತ್ಯ, ಚಿತ್ರ, ಸಂಗೀತಾದಿ ಕಲೆಗಳ ಲೋಕ; ನಿರ್ದಿಷ್ಟ ಸಮುದಾಯ ವಿಶಿಷ್ಟ ಜೀವನ ವಿವರಗಳು; ಅಧ್ಯಯನಗಳಲ್ಲಿ ಒಮ್ಮಿಸ್ತೀಯ ಪರಿಶೀಲನೆ ಎಂಬ ಇಡು ಹಂತಗಳಲ್ಲಿ ಇದು ಅರ್ಥಗಳನ್ನು ಪಡೆದುಕೊಂಡು ಬಂದಂತೆ ಕಾಣುತ್ತದೆ. ಭಾರತದಲ್ಲಿ ಸಂಸ್ಕೃತಿ ಶಬ್ದವು ‘ಬೆಳೆವಿಕೆ’ ಎನ್ನುವ ಅರ್ಥದ ಫಟ್ಟವನ್ನು ಕಾಣಲೇ ಇಲ್ಲ. ಇವಿಟಿಯವರ ಪ್ರಕಾರ ಸಂಸ್ಕೃತಿ ಎಂದರೆ ಬೆಳೆವಿಕೆಯ ಕ್ರಿಯೆಯೇ ಅಲ್ಲ. ಬೆಳೆವಿಕೆಯು ಪ್ರಕೃತಿ. ಸಂಸ್ಕೃತಿಯೆಂಬುದು ಪ್ರಕೃತಿಯಿಂದ ಸಂಸ್ಕರಣಗೊಂಡ ಸಾರ (ರೇಲೆ:೦೫ಿ)

ಕನ್ನಡದಲ್ಲಿ ‘ಸಂಸ್ಕೃತಿ’ ಶಬ್ದದ ಬಳಕೆಯ ಶುರುವಾಗುವುದೇ ಪರಿಷ್ಪರೆ, ಸ್ವೇತಿಕ ಆದರ್ಶವಾದಿ ಅರ್ಥದ ಫಟ್ಟದಿಂದ. ಇದಕ್ಕೆ ಕನಾಟಕದ ಸಾಮಾಜಿಕ ಜರಿತ್ಯೆಯಲ್ಲಿ ಕಾರಣಗಳಿವೆ. ಭಾಷಿಕವಾಗಿ ಒಂದು ಶಬ್ದ ಮೂಲದಲ್ಲಿ ಯಾವ ಅರ್ಥವನ್ನು ಬಳಗೊಂಡಿತ್ತೋ, ಅದೇ ಅರ್ಥದಲ್ಲಿ ಮುಂದೆ ಬಳಕೆಯಾಗಬೇಕು ಎಂದೇನಿಲ್ಲ. ಭಾಷಾಶಾಸ್ತ್ರದ ಪ್ರಕಾರ ಅರ್ಥಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಆದರೆ ಒಂದು ಶಬ್ದಕ್ಕೆ ಅರ್ಥಗಳು ಯಾಕೆ ಬದಲಾಗುತ್ತವೆ? ಹಳೆ ಅರ್ಥಗಳು ಬಿಟ್ಟುಹೋಗದೆ ಹೊಸ ಅರ್ಥಗಳು ಹೇಗೆ ಸೇರುತ್ತವೆ? ಈ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಉತ್ತರ ಹುಡುಕುತ್ತ ಹೋದರೆ, ಅರ್ಥಬದಲಾವಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ

ಕೆಲವು ಮೂಲಭೂತ ಬದಲಾವಣೆಗಳು ನಡೆದಿರುವುದು, ಈ ಬದಲಾವಣೆಗಳು ಆಲೋಚನೆ ಕ್ರಮದಲ್ಲಿ ಬದಲಾವಣೆ ತಂದಿರುವುದು ಹಾಗೂ ತತ್ವರಿಣಾಮವಾಗಿ ಶಬ್ದಕ್ಕೆ ಅರ್ಥಗಳು ಬದಲಾಗಿರುವುದು ಗೊತ್ತಾಗುತ್ತದೆ.

ಹೇಳಿನ ಅಧ್ಯಯನಕಾರರು ‘ಸಂಸ್ಕೃತಿ’ ಶಬ್ದವನ್ನು ನಿರ್ದಿಷ್ಟ ಅರ್ಥವಿಲ್ಲದೆ ಬಳಸುತ್ತಾರೆ. ವಿಚಿತ್ರ ಎಂದರೆ, ಸಂಸ್ಕೃತಿ ಚಿಂತಕರೆಂದು ಖ್ಯಾತರಾದ ಕೆಲವರು ಈ ಶಬ್ದವನ್ನೇ ಬಳಸುವುದಿಲ್ಲ. ಉದಾ: ರಾಜಕಾರಣಿಯೂ ಸಂಸ್ಕೃತಿ ಚಿಂತಕರೂ ಆದ ರಾಮಾನುಜೋಹರ ಲೋಹಿಯಾ ಅವರ ಬರಹಗಳಲ್ಲಿ ‘ಸಂಸ್ಕೃತಿ’ ಎಂಬ ಶಬ್ದದ ಬಳಕೆಯೇ ಇಲ್ಲ! ಅವರ ಮಹತ್ವದ ಚಿಂತನೆಯುಳ್ಳ ‘ಸೌಂದರ್ಯ ಮತ್ತು ಮೈಬಣ್ಣಿ’ ಲೇಖನದಲ್ಲಿ ಇಲ್ಲ. ಅಂಬೇಷ್ಟ್ರ್ ಕೂಡ ‘ಸಂಸ್ಕೃತಿ’ ಪರಿಕಲ್ಪನೆಯನ್ನು ಬಳಸುವುದು ಕಡಿಮೆ. ಗಾಂಧಿ ತಮ್ಮ “ಹಿಂದ್ಸ್ವರಾಜ್” (ರೆಂಲಿ) ನಲ್ಲಿ ‘ಸಭ್ಯತೆ’ ಎಂಬ ಶಬ್ದವನ್ನು ಸಂಸ್ಕೃತಿ ಎಂಬರ್ಥದಲ್ಲಿ ಬಳಸುತ್ತಾರೆ. ಆದರೆ ಆರೆಸ್ನೆಸ್ ಚಿಂತಕರಾದ ಗೋತ್ತಮಾಳ್ಕರ್ ಅವರಲ್ಲಿ ಸಂಸ್ಕೃತಿ ಎಂಬ ಶಬ್ದವು, ಉಚ್ಚಾರಿತಗಳು ಒಬ್ಬಿರುವ ಜೀವನಮೌಲ್ಯಗಳು ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಈ ಅರ್ಥವು ‘ಹಿಂದೂ’ ಎಂಬ ವಿಶಾಲ ಪರಿಕಲ್ಪನೆಯಲ್ಲಿ ಭಾರತದ ಸಾವಿರಾರು ಜಾತಿಯ ಜನರನ್ನು ತೆಕ್ಕಿಗೆ ತೆಗೆದುಕೊಳ್ಳುವ ಹಾಗೂ ಇಸ್ಲಾಂ ಕ್ರೀಸ್ತ ಮತಗಳಿಗೆ ಎದುರಾಳಿಗಳನ್ನಾಗಿ ನಿಲ್ಲಿಸುವ ರಾಜಕಾರಣವನ್ನು ಒಳಗೊಂಡಿದೆ.

ಹೀಗೆ ‘ಸಂಸ್ಕೃತಿ’ ಶಬ್ದವು ತನ್ನ ಚರಿತ್ರೆಯಿದ್ದಕ್ಕೂ ಪಡೆದುಕೊಂಡು ಬಂದ ಅರ್ಥಗಳನ್ನು ಅದು ಬಳಕೆಯಾದ ರೀತಿಯನ್ನು ಕಾಣುವಾಗ, ಅದೊಂದು ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳನ್ನು ಹೇಳಲು ಸಜ್ಜಗೊಂಡ ಭಾಷಿಕಸಂಕೇತ ಎಂದು ಗೊತ್ತಾಗುತ್ತದೆ ಎಂತಲೆ ಈ ಶಬ್ದವು ಅಧ್ಯನಿಕ ಕಾಲದ ಒಂದು ಪರಿಕಲ್ಪನೆ ಮತ್ತು ರಚನೆಯಾಗಿರುವುದು. ಇದಕ್ಕೆ ಸರ್ವಸಮೃತವಾದ ಒಂದು ಅರ್ಥವೆಂಬುದು ಇಲ್ಲ. ಹಾಗೆಂದು ಇದನ್ನು ನಮ್ಮ ಬೌದ್ಧಿಕ ಚರ್ಚೆಗಳಿಂದಾಗಲಿ ರಾಜಕಾರಣದಿಂದಾಗಲಿ ಹೊರಹಾಕಲು ಸಾಧಾವಿಲ್ಲ. ಹಾಕಬೇಕಾದ ಅಗತ್ಯಾರ್ಥ ಇಲ್ಲ. ಬದಲಿಗೆ ಇದು ಯಾವ್ಯಾವ ಅರ್ಥದಲ್ಲಿ ಬಳಕೆಯಾಗುತ್ತದೆ. ತಾವು ಯಾವ ಅರ್ಥದಲ್ಲಿ ಇದನ್ನು ಬಳಸುತ್ತಿದ್ದೇವೆ ಎಂಬ ತಾತ್ತ್ವಿಕ ಖಚಿತತೆ ಇರಬೇಕು. ಆಗ ತಮ್ಮ ಸಂಸ್ಕೃತಿ ಚಿಂತನೆಯನ್ನು ಮಂಡಿಸುವುದು ಹಾಗೂ ಅನ್ವಯ ಚಿಂತನೆಗಳ ಜಡೆ ವಾಗ್ವಾದ ಬೇಳೆಸುವುದು ಸುಲಭ. ಇಷ್ಟ ಪ್ರಾರ್ಥಿಮಿಕ ಪರಿಶೀಲನೆಯ ಹಿನ್ನೆಲೆಯಲ್ಲಿ ‘ಸಂಸ್ಕೃತಿ’ ಎಂದರೆ ಸದ್ಯಕ್ಕೆ ಈ ಕೆಳಕಂಡಂತೆ ಅರ್ಥ ಕೊಟ್ಟು ಇದನ್ನು ಬಳಸಬಹುದು.

ಅ. ‘ಸಂಸ್ಕೃತಿ’ ಎಂಬುದು ಒಂದು ಸಮುದಾಯ ಬದುಕುವ, ಆಲೋಚಿಸುವ ಸಮಸ್ತ ಆಯಾಮಗಳನ್ನು ಒಳಗೊಳ್ಳುವ ಒಂದು ಪರಿಭಾಷೆ.

- ಆ. ‘ಸಮುದಾಯ’ ಎಂದಾಗ ಒಂದು ಗುಂಪಲ್ಲಿ, ಹಲವಾರು ಗುಂಪುಗಳಿರುತ್ತವೆ. ಈಯೆಲ್ಲ ಗುಂಪುಗಳ ನಂಬಿಕೆ ಆಚರಣೆಗಳೂ ಒಟ್ಟು ಸೇರಿಯೇ ಅದರ ಸಂಸ್ಕೃತಿ.
- ಇ. ಇದೇ ರೀತಿ ಇಡೀ ನಾಡಿಗೆ ಏಕರೂಪಿಯಾದ ಒಂದು ಸಂಸ್ಕೃತಿ ಇರುವುದಿಲ್ಲ. ಅದರೊಳಗೆ ಪ್ರಾದೇಶಿಕ, ಜಾತೀಯ, ಧಾರ್ಮಿಕ, ಬುಡಕಟ್ಟಿನ ರೂಪಗಳಿರುತ್ತವೆ. ಭಾರತದಂತಹ ದೇಶದಲ್ಲಿ ಇದು ಸಹಜ. ಇದನ್ನು ಸಂಸ್ಕೃತಿಯ ಬಹುರೂಪಿ ಗುಣ ಎನ್ನಬಹುದು.
- ಆ. ನಾಡಿನ ಈ ಬಹುರೂಪಿ ಸಂಸ್ಕೃತಿಗಳ ಒಳಗೆ ಬಹುಕಾಲದಿಂದಲೂ ಕೊಡುಕೊಳು ನಡೆಯುತ್ತ ಬಂದಿದೆ. ನಾಡಿನ ಒಳಗಿನಿಂದ ಮಾತ್ರವಲ್ಲ, ಹೊರಗಿಂದಲೂ ಕೊಡುಕೊಳು ನಡೆದಿದೆ. ಈ ಕೊಡುಕೊಡುಗಳಿಗೆ ಅನೇಕ ಚಾರಿತ್ರಿಕ ಕಾರಣಗಳಿವೆ. ಸಾಮಾಜಿಕ, ರಾಜಕೀಯ, ಆರ್ಥಿಕವಾದ ಚಲನೆಗಳು ಕಾರಣವಾಗಿವೆ. ಆದ್ದರಿಂದ ‘ಶುದ್ಧ’ ‘ಮೂಲ’ ಸಂಸ್ಕೃತಿ ಎಂಬುದು ಇರಲು ಸಾಧ್ಯವಿಲ್ಲ. ಸಂಸ್ಕೃತಿಯು ಸದಾ ಸಂಕರರೂಪಿ ಈ ಸಂಕರವು ಅದರ ಚಲನಶೀಲತೆಯ ಸಂಕೇತ. ಇದನ್ನು ಸಾಂಸ್ಕೃತಿಕ ಬಹುಶ್ಚ ಎಂದು ಕರೆಯಬಹುದು.
- ಉ. ಸಂಸ್ಕೃತಿ ಎಂಬುದು ಹಿಂದೆ ಹಿರೀಕರು ಕಟ್ಟಿಟ್ಟಿರ್ಹೋದ ಬುತ್ತಿಯಲ್ಲ. ಅದು ಉದ್ದಕ್ಕೂ ಬದಲಾಗುತ್ತ ಬಂದಿದ್ದು, ನಮ್ಮ ಕಾಲದಲ್ಲಿ ಒಂದು ರೂಪದಲ್ಲಿ ಅಸ್ತಿತ್ವದಲ್ಲಿದೆ. ನಮ್ಮ ಬದುಕಿನಂತೆ ಅಥವಾ ಸಮಾಜದಂತೆ ಇದು ಕೂಡ ಚಲನಶೀಲ. ಇದನ್ನು ಕೆಡದಂತೆ ರಕ್ಷಿಸಿಕೊಂಡು ಬರುವುದು ಸಾಧ್ಯವಿಲ್ಲ. ಇದಕ್ಕೆ ಪ್ರತಿಶೀಲಿಮಾರು ಕೂಡ ತನ್ನದನ್ನು ಕೂಡಿಸಿ ರೂಪಾಂತರ ಮಾಡುತ್ತ ಹೋಗುತ್ತದೆ.
- ಎ. ಸಂಸ್ಕೃತಿಯಲ್ಲಿ ತರತಮ ಎಂಬುದಿಲ್ಲ, ಸ್ತ್ರೀಕವಾಗಿ ಕೆಟ್ಟ-ಬಳ್ಳಿಯ-ವಿಕಾಸದ ದೃಷ್ಟಿಯಿಂದ ಹಿಂದುಳಿದ-ಮುಂದುವರೆದ, ಶ್ರೇಣೀಕರವಾದ ನೆಲೆಯಿಂದ ಮೇಲು-ಕೀಳು ಎಂಬ ಪರಿಭಾಷೆಯಲ್ಲಿ ಇದನ್ನು ಅಳೆಯಲು ಸಾಧ್ಯವಿಲ್ಲ. ಸಮುದಾಯಗಳ ಎಲ್ಲ ಬಗೆಯ ನಂಬಿಕೆ, ಆಚರಣೆಗಳನ್ನು ಸಂಸ್ಕೃತಿ ಎಂದು ಒಟ್ಟಿಕೊಳ್ಳಬೇಕು.
- ಏ. ಸಂಸ್ಕೃತಿ ಪರಿಕಲ್ಪನೆ ಮೂಲತಃ ಒಂದು ರಾಜಕೀಯ, ಆರ್ಥಿಕ, ಸಾಮಾಜಿಕವಾದ ಲೋಕದೃಷ್ಟಿಯನ್ನು ಸೂಚಿಸುವ ಸ್ವೇಧಾಂತಿಕ ಪರಿಭಾಷೆ.

ಅದನ್ನು ಧಾರ್ಮಿಕವಾಗಿ ಪವಿತ್ರವೆಂಬ ಭಾವನೆಯಲ್ಲಿ ಬಳಸುವಾಗಲೂ ಅದು ನಿರ್ದಿಷ್ಟ ರಾಜಕೀಯ, ಆರ್ಥಿಕ, ಸಾಮಾಜಿಕ ಚಿಂತನೆಯನ್ನು ಒಳಗೊಂಡಿರುತ್ತದೆ. ಆದ್ದರಿಂದ ಸಂಸ್ಕೃತಿಯು ರಾಜಕಾರಣದ ಗುಪ್ತಭಾಷೆ. ಇಲ್ಲಿ ರಾಜಕಾರಣ ಎಂದರೆ, ಸಾಮಾಜಿಕ ಆರ್ಥಿಕವಾದ ತಾತ್ಕಾರ್ತಿಕತೆಯಾಗಿದೆ.

### **ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಧ್ಯಯನ**

ಇಲ್ಲಿಯೆ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ವ್ಯಾತಾಸವನ್ನು ಸ್ವಷ್ಟಪಡಿಸಬೇಕು. ಸಂಸ್ಕೃತಿ ಪರಿಕಲ್ಪನೆ ಕುರಿತು ತಾತ್ಕಾರ್ತಿಕವಾಗಿ ಚಿಂತನೆ ಮಾಡುವುದು, ಅದರ ಅರ್ಥವನ್ನು ವಿವಿಧ ಲುದಾಹರಣಗಳ ಮೂಲಕ ನಿರೂಪಿಸುವುದು, ಇತರರ ಚಿಂತನೆಗಳ ಜತೆ ವಾಗ್ವಾದ ನಡೆಸುವುದು. ಇವೆಲ್ಲವನ್ನು ವಿಶಾಲ ಅರ್ಥದಲ್ಲಿ “ಸಂಸ್ಕೃತಿ ಚಿಂತನೆ” ಎಂದು ಕರೆಯಬಹುದು. ಉದಾ: ಡಿವಿಜಿ ಅವರ “ಸಂಸ್ಕೃತಿ” (ರೇಖಿ) ಪ್ರಸ್ತರ ಇದನ್ನು ಮಾಡುತ್ತದೆ. ಯಾವುದಾದರೂ ವಿಷಯ ಆರಿಸಿಕೊಂಡು, ಅದನ್ನು ‘ಸಾಂಸ್ಕೃತಿಕ’ ಎಂದು ಪ್ರಚಲಿತವಾಗಿರುವ ಒಂದು ಅಧ್ಯಯನ ವಿಧಾನದ ಮೂಲಕ ವಿಶೇಷಿಸುವುದನ್ನು ‘ಸಾಂಸ್ಕೃತಿಕ ಅಧ್ಯಯನ’ ಎನ್ನಬಹುದು. ಉದಾ: ಚಿದಾನಂದಮಾತ್ರಿ ಅವರ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” (ರೇಖೆ). ಚಾರಿತ್ರಿಕವಾಗಿ ಮೊದಲು ಶುರುವಾಗಿದ್ದ ಸಂಸ್ಕೃತಿ ಚಿಂತನೆ. ನಂತರ ಸಾಂಸ್ಕೃತಿಕ ಅಧ್ಯಯನಗಳು ಬಂದವು. ಆದರೆ ಇವೆರಡರ ವ್ಯಾತಾಸಗಳು ಕಡ್ಡಾಯ ಹಾಗೂ ಅನುಕ್ರಮವಲ್ಲ. ಸಾಂಸ್ಕೃತಿಕ ಅಧ್ಯಯನ ಮಾಡುತ್ತಲೇ ಸಂಸ್ಕೃತಿ ಚಿಂತನೆ ನಡೆಯಬಹುದು. ಪರಿಕಲ್ಪನಾತ್ಮಕವಾಗಿ ಸಂಸ್ಕೃತಿ ಚಿಂತನೆ ಮಾಡುವವರು ಅಧ್ಯಯನ ಮಾಡದೆಯೂ ಇರಬಹುದು. ಮಾತ್ರಾಧ್ಯಾ ಆನ್‌ಆಲ್‌ ಡಿವಿಜಿ, ಮಾಸ್ತಿ ಇವರು ಮುಖ್ಯವಾಗಿ ಸಂಸ್ಕೃತಿ ಚಿಂತಕರು. ನಿರ್ದಿಷ್ಟ ವಿಷಯ ಆರಿಸಿಕೊಂಡು ಕ್ರಮಬದ್ಧವಾದ ಸಾಂಸ್ಕೃತಿಕ ಅಧ್ಯಯನ ಮಾಡಿದವರಲ್ಲ. ಆದರೂ ಅವರ ಗ್ರಹಿಕೆಗಳು ಬಹಳ ಅಧ್ಯಯನಕಾರರ ಮೇಲೆ ಪ್ರಭಾವ ಬೀರಿದವು. ಡಿ.ಆರ್. ನಾಗರಾಜ, ಶಂ.ಭಾ. ಜೋಶಿ ಇವರು ಸಂಸ್ಕೃತಿ ಚಿಂತಕರೂ ಹೌದು, ಸಾಂಸ್ಕೃತಿಕ ಅಧ್ಯಯನಕಾರರೂ ಹೌದು. ಇಂಗ್ಲೆಂಡಿನ ರೇಮಂಡ್ ವಿಲಿಯಮ್ ಬಿಬ್ಲಸಂಸ್ಕೃತಿ ಅಧ್ಯಯನಕಾರ. ಸಂಸ್ಕೃತಿ ವ್ಯಾಖ್ಯೆ ರೂಪಿಸುವ ಚಿಂತಕರು ಹಾಗೂ ಮತ್ತೊಬ್ಬರು ರೂಪಿಸಿದ ವ್ಯಾಖ್ಯೆಗೆ ಮಾಹಿತಿಗೆ ಅನ್ನಲುಸಿ ವಿಶೇಷಣೆ ಮಾಡುವ ಸಾಂಸ್ಕೃತಿಕ ಅಧ್ಯಯನಕಾರರು ಎಂಬ ವಿಂಗಡಣೆ ಪಶ್ಚಿಮದಲ್ಲಿದೆ. ಕನ್ನಡದಲ್ಲಿಲ್ಲ. ನಮ್ಮಲ್ಲಿ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳು ಸಾಮಾನ್ಯವಾಗಿ ಒಟ್ಟಿಗೆ ಬರುತ್ತವೆ. ಮಾಸ್ತಿ ಹಾಗೂ ದೇವಿಡು ಸಾಂಸ್ಕೃತಿಕ ಅಧ್ಯಯನಕಾರರು ಆದರೆ ಜತೆಯಲ್ಲಿ ಸಂಸ್ಕೃತಿ ಚಿಂತನೆ ಕೂಡ ಮಾಡುತ್ತಾರೆ. ಇದು ಕನ್ನಡದ ವಿಶೇಷತೆ.

ಇವರಿಗೆ ಹೋಲಿಸಿದರೆ, ಡಿವಿಜಿ ಕೇವಲ ಸಂಸ್ಕೃತಿ ಚಿಂತಕರು. ಇದು ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ನಡುವೊಳಿನ ಭಿನ್ನತೆಯೂ ಹಾಗೂ ಸಂಬಂಧ ಸಂಕೀರ್ಣ ಸ್ವರೂಪ.

ಇಲ್ಲಿ ಎರಡು ಪ್ರಶ್ನೆಗಳಿವೆ. ಮೊದಲನೆಯದು, ‘ಸಂಸ್ಕೃತಿ’ ಕುರಿತ ತಾಷ್ಟಕ ಪರಿಕಲ್ಪನೆಗಳು ‘ಸಾಂಸ್ಕೃತಿಕ ಅಧ್ಯಯನ’ಗಳನ್ನು ಮಾಡುವಾಗ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ? ಹೆಚ್ಚಿನ ಅಧ್ಯಯನಕಾರರು ತಮ್ಮದೇ ಆದ ಸಂಸ್ಕೃತಿ ವ್ಯಾಖ್ಯೆಯನ್ನು ರೂಪಿಸಿಕೊಳ್ಳುವುದಿಲ್ಲ. ಕಣ್ಣಿದ್ದರಿರುವ ಸಂಸ್ಕೃತಿ ಚಿಂತನೆಗಳನ್ನು ಪರಿಶೀಲಿಸಿ, ತಮಗೆ ಸರಿಕಂಡ ಒಂದನ್ನಾರ್ಥಿಸಿಕೊಂಡು, ಅದರ ನಿರ್ದೇಶನದಲ್ಲಿ ಅಧ್ಯಯನ ಮಾಡುತ್ತಾರೆ. ಜಿದಾನಂದಮೂರ್ತಿ ಅವರ ಉದಾಹರಣೆ ಗಮನಿಸಿ. ಅವರು ಆನ್‌ಲೈನ್, ಎಮ್‌ಸೆನ್‌ನೇ, ರವೀಂದ್ರನಾಥ್ ಟಾಗೂರ್, ಟಿ.ಎಸ್. ಎಲಿಯಂಟ್ ಮುಂತಾದ ಚಿಂತಕರ ಅಭಿಪ್ರಾಯಗಳನ್ನು ಚರ್ಚಿಗೆ ಎತ್ತಿಕೊಳ್ಳುತ್ತಾರೆ. ಅವನ್ನು ವ್ಯಕ್ತಿಗತ ವಿಕಾಸ ಸೂಚಿಸುವ ಹಾಗೂ ಸಾಮುದಾಯಿಕ ಜೀವನವನ್ನು ಒಳಗೊಳ್ಳುವ ವ್ಯಾಖ್ಯೆಗಳು ಎಂದು ಎರಡು ನೆಲೆಗಳಲ್ಲಿ ವಿಂಗಡಿಸುತ್ತಾರೆ. ಚರ್ಚೆಯ ಕೊನೆಗೆ ‘ಮೇಲಿನ ಎರಡು ವಿವರಣೆಗಳಲ್ಲಿ ಎರಡನೆಯ ವಿವರಣೆಯನ್ನು ನಾವು ಅಂಗೀಕರಿಸಿದ್ದೇವೆ’ ಎಂದು ಹೇಳಿ, “ಪ್ರಾಚೀನ ಕನ್ನಡಿಗರ ‘ಸರಸ್ವತಿಯನ್ನು ಎತ್ತಿ ತೋರಿಸತಕ್ಕಂತಹ, ಅವರ ಬದುಕಿದ ರೀತಿ, ಅವರ ಧರ್ಮಗಳು, ಆರ್ಥಿಕ ವ್ಯವಸ್ಥೆ, ಜಾತಿನೀತಿಗಳು, ಅವರ ಬಾಳನ್ನುಹಿಡಿದು ನಡೆಯಿಸಿದ ಮೌಲ್ಯಗಳು, ಒಟ್ಟಿನಲ್ಲಿ ಅವರ ಜೀವನ ವಿಧಾನಗಳನ್ನು ನಿರೂಪಿಸುವುದು ನಮ್ಮ ಗುರಿ” ಎಂದು ತಮ್ಮ ಸಾಂಸ್ಕೃತಿಕ ಅಧ್ಯಯನಕ್ಕೆ ಹೀಗೆಂದು ಹಾಕೊಳ್ಳುತ್ತಾರೆ (ರೇಣ್ಟ.೨). ಇದು ಸಂಸ್ಕೃತಿ ಚಿಂತನೆಗಳನ್ನು ಸಾಂಸ್ಕೃತಿಕ ಅಧ್ಯಯನಕಾರರು ಒಳಗೊಳ್ಳುವ ಒಂದು ವಿಧಾನ.

ಎರಡನೇ ಪ್ರಶ್ನೆ, ಅಧ್ಯಯನಕಾರರು ತಾವು ಶ್ವೇತಕೋಳ್ಳಿ ಒಪ್ಪಿಕೊಳ್ಳುವ ‘ಸಂಸ್ಕೃತಿ’ ಗ್ರಹಿಕೆಗೆ ಅನುಸಾರವಾಗಿಯೇ ಅಧ್ಯಯನ ಮಾಡುತ್ತಾರೆಯೇ? ಇದನ್ನು ಹೇಳುವುದು ಕಷ್ಟ ಯಾಕೆಂದರೆ, ಅಧ್ಯಯನಕಾರರು ಆರಿಸಿಕೊಂಡ ವಿಷಯ, ಬಳಸುವ ಆಕರ, ನಂಬಿರುವ ಸಿದ್ಧಾಂತ, ಇಟ್ಟಿಕೊಂಡ ಉದ್ದೇಶ-ಇವು ಅಧ್ಯಯನವನ್ನು ನಿರ್ದಿಷ್ಟ ದಿಕ್ಕಿಗೆ ಎಳೆದುಕೊಂಡು ಹೋಗುತ್ತವೆ. ಉದಾ: ಅಧ್ಯಯನಕಾರರು ಒಂದು ಜನಸಮುದಾಯದ ಸಮಗ್ರ ಜೀವನ ವಿಧಾನವೇ ಸಂಸ್ಕೃತಿ ಎಂಬ ವ್ಯಾಖ್ಯೆಯನ್ನು ಒಪ್ಪಿಕೊಂಡಿರಬಹುದು. ಆದರೆ ಅಧ್ಯಯನದಲ್ಲಿ ಆಳುವವರ್ಗದ ಚರಿತ್ರೆಯನ್ನು ಪ್ರತಿನಿಧಿಸುವ ಶಾಸನಗಳನ್ನು ಇಟ್ಟಿಕೊಂಡು, ಇದೇ ನಾಡಿನ ಸಾಂಸ್ಕೃತಿಕ ಇತಿಹಾಸ ಎಂದು ಹೇಳುತ್ತಾಗಬಹುದು. ಆಗ ಇಟ್ಟಿಕೊಂಡ ವ್ಯಾಖ್ಯೆಗೂ ಮಾಡುವ ವಿಶೇಷಣೆಗೂ ಸಂಬಂಧ ಏರ್ಜೆಡುವುದಿಲ್ಲ, ಕೆಲವೇಂಷ್ಟು ಅಧ್ಯಯನಕಾರರು ಹೋಜಿತವಾಗಿ ಒಪ್ಪಿದ್ದ

ಸಂಸ್ಕೃತಿ ವ್ಯಾಖ್ಯೇಗೆ ಕುರುಡನಿಸ್ತೇ ತೋರುತ್ತ, ತಮ್ಮ ಮಾಹಿತಿ ಹಾಗೂ ವಿಶೇಷಣೆಗಳನ್ನಲ್ಲಿ ಅದರ ಚೌಕಟ್ಟಿಗೆ ಹೊಂದಿಸುತ್ತ ಹೋಗೆಬಹುದು. ಸಾಮಾನ್ಯವಾಗಿ ಅಂತರಧರ್ಮೀಯ ಕೊಡುಕೊಳೆ ನಡೆದಿರುವ ಒಂದು ಪಂಥವನ್ನು ಅಧ್ಯಯನ ಮಾಡುವವರು. ಸೈದ್ಧಾಂತಿಕವಾಗಿ ಜನಷ್ಟಿಯವಾಗಿರುವ ಮತೀಯ ಗ್ರಹಿಕೆಗಳಿಂದ ಬಿಡಿಸಿಕೊಂಡಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಘೋಷಿತವಾಗಿ ಒಷಿಕೊಂಡ ಸಂಸ್ಕೃತಿ ವ್ಯಾಖ್ಯೇಗೂ ವಾಸ್ತವದಲ್ಲಿ ಅನುಸರಿಸಿದ ಅಧ್ಯಯನ ವಿಧಾನಕ್ಕೂ, ಅಧ್ಯಯನಕ್ಕೆ ಆರಿಸಿಕೊಂಡ ವಸ್ತುವಿಗೂ ಅದನ್ನು ವಿಶೇಷಣೆಯಲ್ಲಿ ಬಿಂಬಿಸುತ್ತಿರುವುದಕ್ಕೂ ನಡುವೆ ಬಿರುಕುಗಳು ಕಾಣಿಸಿಕೊಳ್ಳುತ್ತವೆ.

ಕನ್ನಡದ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಇಂಥ ವೈರುಧ್ಯಗಳು ಬಹಳ ಇವೆ. ಪ್ರಸಿದ್ಧ ಸಾಂಸ್ಕೃತಿಕ ಶೋಧಕರಾದ ಶಂ.ಬಾ. ಜೋತಿ ಅವರಲ್ಲಿ ಈ ಸಮಸ್ಯೆಯಿದೆ. ಸಂಸ್ಕೃತಿಯ ವ್ಯಾಖ್ಯೇ ಬಂದಾಗ, ಅವರು ಕಲಾಕೇಂದ್ರಿತ ಸಂಸ್ಕೃತಿ ವ್ಯಾಖ್ಯೇಯನ್ನು ತಾತ್ತ್ವಿಕವಾಗಿ ಒಷಿಕೊಳ್ಳುವಂತೆ ತೋರುತ್ತಾರೆ. ಅದರೆ ವಾಸ್ತವವಾಗಿ ತಮ್ಮ ಅಧ್ಯಯನದಲ್ಲಿ ಸಾಹಿತ್ಯ, ಚಿತ್ರಕಲೆ, ಮುಂತಾದ ಕಲ್ಪನಾ ಪ್ರಧಾನವಾದ ಕಲಾಭಿವೃತ್ತಿಗಳನ್ನು ಆಕರವಾಗಿ ಬಳಸಿಕೊಳ್ಳುವುದಿಲ್ಲ. ಇಂತಹ ವೈರುಧ್ಯಕ್ಕೆ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಉಪಸಂಸ್ಕೃತಿ ಅಧ್ಯಯನಗಳಲ್ಲಿ ಉದಾಹರಣೆಗಳಿವೆ. ಕೆಲವು ವಿದ್ವಾಂಸರು ‘ಸಮುದಾಯದ ಸಮಗ್ರ ಜೀವನ ವಿವರಗಳ ಸಂಸ್ಕೃತಿ’ ಎಂಬ ಮಾನವಶಾಸ್ತ್ರೀಯ ವ್ಯಾಖ್ಯೇಯಿಂದ ಶುರುಮಾಡುತ್ತಾರೆ. ನಂತರ ಪ್ರತಿಷ್ಠಿತ ವರ್ಗಗಳ ಜೀವನ ವೌಲ್ಯಗಳ ದೃಷ್ಟಿಯಿಂದ ಬುಡಕಟ್ಟಿ ಸಮುದಾಯದ ಆಚರಣೆಗಳನ್ನು ‘ನೀಚ’ ಎಂದು ನೈತಿಕ ವೌಲ್ಯಮಾಪನ ಮಾಡುತ್ತಾರೆ. ಇದು ಅಧ್ಯಯನದ ವಸ್ತು, ಒಷಿಕೊಂಡ ಸಂಸ್ಕೃತಿ ಪರಿಕಲ್ಪನೆ ಹಾಗೂ ಅಧ್ಯಯನಕ್ಕೆ ಅನಸುರಿಸಿದ ವಿಧಾನ ಇವುಗಳ ನಡುವೆ ಗಂಭೀರ ತಾತ್ತ್ವಿಕ ಬಿಕ್ಕಟನ್ನು ಸೃಷ್ಟಿಸುತ್ತದೆ. ಈ ಬಿಕ್ಕಟಪ್ಪ ಸಂಸ್ಕೃತಿ ಚಿಂತನೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ನಡುವೆ ಇರುವ ದೊಡ್ಡ ಸಮಸ್ಯೆ. ತಾತ್ತ್ವಿಕ ಎಚ್ಚರವುಳ್ಳವರು ಮಾತ್ರ ಪ್ರಚಲಿತವಿರುವ ಸಾಂಸ್ಕೃತಿಕ ಪರಿಕಲ್ಪನೆಗಳನ್ನು ವಿಮರ್ಶ ಮಾಡದೆ ಒಷಿಕೊಳ್ಳುವುದಿಲ್ಲ. ಸಾಧ್ಯವಾದರೆ ಎಲ್ಲವನ್ನು ಪರೀಕ್ಷಿಸಿ ತಮ್ಮದೇ ಆದ ಹೊಸ ವ್ಯಾಖ್ಯೇಯನ್ನೂ ಅಧ್ಯಯನ ವಿಧಾನವನ್ನೂ ಕಟ್ಟಿಕೊಳ್ಳುತ್ತಾರೆ.

ಸಾಂಸ್ಕೃತಿಕ ಅಧ್ಯಯನಗಳಲ್ಲಿ ಮೇಲ್ಮೈಸಿದ ಸಮಸ್ಯೆ ಮತ್ತು ಸಾಧ್ಯತೆಗಳನ್ನು ಮತ್ತಪ್ಪ ಅರಿಯಬೇಕಾದರೆ, ಪ್ರಚಲಿತದಲ್ಲಿರುವ ಸಂಸ್ಕೃತಿ ಚಿಂತನೆಗಳನ್ನೂ ಅವುಗಳ ಹಿಂದಿನ ಸೈದ್ಧಾಂತಿಕ ಗ್ರಹಿಕೆ ಮತ್ತು ಚಾರಿತ್ರಿಕ ಹಿನ್ನೆಲೆಗಳನ್ನೂ ಪರಿಶೀಲಿಸುವ ಜರೂರು ಇದೆ.

## ಕವಿ-ಕೃತಿ ಪರಿಚಯ

ಡಾ. ರಹಮತ್‌ರವರು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ ಹುಟ್ಟಿದರು. ತರಿಕೆರೆ, ಶಿವಮೋಗ್ಗ ಮತ್ತು ಮೈಸೂರುಗಳಲ್ಲಿ ಶಿಕ್ಷಣ ಮೂರೆಸಿದರು. ಪ್ರೌ. ಎಚ್.ಎಂ.ಚನ್ನಯ್ಯನವರ ಮಾರ್ಗದರ್ಶನದಲ್ಲಿ ಡಾಕ್ಟರೇಚ್ ಪದವಿ ಪಡೆದುಕೊಂಡರು. ಶಿವಮೋಗ್ಗರು ಡಿ.ವಿ.ಎಸ್. ಪದವಿ ಮೂವ್ ಕಾಲೇಜಿನಲ್ಲಿ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಅತ್ಯುತ್ತಮ ವಿಮರ್ಶೆ ಲೇಖನಗಳನ್ನು ಮಂಡಿಸಿದ್ದಾರೆ.

ಕೃತಿಗಳು : ‘ಬಿವರು ಹೇಳಿದ ಜನಪದ ಕತೆಗಳು’. ‘ಕವಿರಾಜಮಾರ್ಗ; ಸಾಂಕ್ಷ್ಯತಿಕ ಮುಖಾಮುಖಿ’, ‘ಕನ್ನಡ ಸಾಹಿತ್ಯ ಮೀರಾಂಸೆ’, ಕುಮಾರವ್ಯಾಸ ಭಾರತ ಮತ್ತು ಅಕ್ಷನ ವಚನಗಳ ಸಾಂಸ್ಕೃತಿಕ ಮುಖಾಮುಖಿ’.

ಸಂಶೋಧನೆ; ‘ಕನಾಟಕ ಸೂಫಿಗಳು’, ‘ಕನಾಟಕದ ನಾಥಪಂಥ’.

ಅನುವಾದ; ‘ವಸಾಹತು ಪ್ರಜ್ಞ ಮತ್ತು ವಿಮೋಚನೆ’.

ಸಂದರ್ಶನಗಳು;— ‘ಲೋಕವಿರೋಧಿಗಳ ನೆಲೆಯಲ್ಲಿ’

ಪ್ರವಾಸ ಕಥನ;— ‘ಅಂಡಮಾನ್ ಕನಸು’

ವಿಶ್ಲೇಷಣೆ; ‘ಸಾಂಸ್ಕೃತಿಕ ಅಧ್ಯಯನ’,

ಚಿಂತನೆ;— ‘ಧರ್ಮಪರೀಕ್ಷೆ’, ‘ಸಾಹಿತ್ಯಮೀರಾಂಸೆ’ ಇತರೆ.

ಆಶಯ:- ಸಂಸ್ಕೃತಿಯ ಒಂದು ಸಮುದಾಯದ ಜೀವನ ವಿಧಾನದ ವಿಶ್ಲೇಷಣೆ ಸಂಬಂಧಿಸಿದ್ದು, ಯಾವ ಸಮುದಾಯವು ತನ್ನ ಜೀವನ ವಿಧಾನದ ಬಗ್ಗೆ ಕೀಳರಿಮೆ ಪಡುವಂತಿಲ್ಲ. ಈ ಅರ್ಥದಲ್ಲಿ ಸಂಸ್ಕೃತಿ ವ್ಯಾಖ್ಯೆ ಹಾಗೂ ಸಾಂಸ್ಕೃತಿಕ ಅಧ್ಯಯನಗಳು ಪ್ರಜಾಪ್ರಭುತ್ವವಾದಿ ಸಮಾನತೆಯಲ್ಲಿ ನಡೆಯುತ್ತವೆ.

ಯಾವುದೇ ಒಂದು ವರ್ಗದ ಸಂಸ್ಕೃತಿಯೂ ಇಡೀ ದೇಶದ ಸಂಸ್ಕೃತಿಯಲ್ಲಿ, ಎಲ್ಲ ಸಂಸ್ಕೃತಿಗಳಿಗೂ ದೇಶದ ರಾಜಕಾರಣದಲ್ಲಿ ಸಮಾನ ಹಕ್ಕಿಗೆ ಅವುಗಳೆಲ್ಲವೂ ಸೇರಿಯೇ ಆ ದೇಶದ ರಾಷ್ಟ್ರೀಯ ಸಂಸ್ಕೃತಿ ಎಂಬ ಸಾಂಸ್ಕೃತಿಕ ಬಹುತ್ವವಾದವು ಬಹುಭಾಷಿಕರಿರುವ ದೇಶದಲ್ಲಿ ಸಂಸ್ಕೃತಿಯ ಅಖಿಂದತೆ ವ್ಯಕ್ತವಾಗುತ್ತದೆ.

## ಅನುಬಂಧ-೮

### ಪರಾಮರ್ಶನ ಕೃತಿಗಳು

೧. ಸಂಸ್ಕೃತಿ : ಡಿ. ವಿ. ಗುಂಡಪ್ಪ
೨. ಸಂಸ್ಕೃತಿ : ದೇವುಡು
೩. ಸಾಂಸ್ಕೃತಿಕ ಅಧ್ಯಯನ : ಡಾ. ರಹಮತ್ ತರೀಕರೆ
೪. ಅಮೃತ ಮತ್ತು ವಿಷ : ರಂಜಾನ್ ದಗರ್
೫. ಸಾಹಿತ್ಯ ಕಥನ : ಡಾ. ಡಿ. ಆರ್. ನಾಗರಾಜು
೬. ಸಾಹಿತ್ಯ ಮತ್ತು ಪರಂಪರೆ : ಡಾ. ಗಿರಿಧ್ರೀ ಗೋವಿಂದರಾಜು
೭. ಸಂಸ್ಕೃತಿ ಅಧ್ಯಯನ ; ಡಾ. ಶಂ. ಭಾ. ಜೋಣಿ
೮. ಉಪಸಂಸ್ಕೃತಿ ಮಾಲೆಕೆ : ಪ್ರೌ. ಬರಗೂರು ರಾಮಚಂದ್ರಪ್ಪ
೯. ಜಡ ಸಂಸ್ಕೃತಿಯ ವಿರುದ್ಧ ಚೈತನ್ಯ ಸಂಸ್ಕೃತಿ : ರಂಜಾನ್ ದಗರ್
೧೦. ಕನ್ನಡ ಶಾಸನಗಳಲ್ಲಿ ಸಾಂಸ್ಕೃತಿಕ ಅಧ್ಯಯನ : ಡಾ. ಎಂ. ಚಿದಾನಂದಮೂರ್ತಿ
೧೧. ಅಂಕಣ ಬರಹಗಳು (ಸೂಲಂಗಿ) : ಡಾ. ಹಾ. ಮ. ನಾಯಕ್

## ಅನುಬಂಧ-೨

ತಮಕೂರು ವಿಶ್ವವಿದ್ಯಾಲಯ ತಮಕೂರು  
 ಮೂರನೆಯ ಬಿ.ಎ. ಐಚ್‌ಎ ಕನ್ನಡ  
 ಆರನೆಯ ಸೇಮಿಸ್ಟರ್ ಪತ್ರೀ ವಿವರ

ಸಾಹಿತ್ಯ ಸೌರಭ-೬

ಪತ್ರಿಕೆ-೮

ವೈಚಾರಿಕ ಸಾಹಿತ್ಯ: ದೇವರು, ಸಂಸ್ಕೃತಿ ಅಧ್ಯಯನ ಮತ್ತು  
 ಭಂದಸ್ತ ಅಧ್ಯಯನಕ್ಕೆ ಗೊತ್ತೆ ಪಡಿಸಿರುವ  
 ಒಟ್ಟು ಅವಧಿ: ಇಂಗಳು ಗಂಟೆಗಳು.

- |   |                                |
|---|--------------------------------|
| ೧. ವೈಚಾರಿಕ ಸಾಹಿತ್ಯ: ದೇವರು<br>ಬೋಧನಾವಧಿ ವಾರಕ್ಕೆ | ೨ ಗಂಟೆಗಳು,<br>ಅಂಕಗಳು : ೩೫      |
| ೨. ಸಂಸ್ಕೃತಿ ಅಧ್ಯಯನ :<br>ಬೋಧನಾವಧಿ              | ವಾರಕ್ಕೆ ೨ ಗಂಟೆಗಳು, ಅಂಕಗಳು : ೩೫ |
| ೩. ಭಂದಸ್ತ :<br>ಬೋಧನಾವಧಿ                       | ವಾರಕ್ಕೆ ೧ ಗಂಟೆ, ಅಂಕಗಳು: ೨೦     |
| ಅಂತರಿಕ ಮೌಲ್ಯಮಾಪನ :                            |                                |
| ಒಟ್ಟು ಅಂಕಗಳು : ೧೦೦.                           |                                |

\* ದೇವರು - ಎ.ಎನ್. ಮೂರ್ತಿರಾವ್, ಪ್ರತಿ ಮಾರುಕಟ್ಟೆಯಲ್ಲಿ ಲಭ್ಯ.

### ಅನುಬಂಧ-೩

ತುಮಕೂರು ವಿಶ್ವವಿದ್ಯಾಲಯ ತುಮಕೂರು  
ಮಾದರಿ ಪ್ರಶ್ನೆ ಪತ್ರಿಕೆ ಸ್ವರೂಪ  
ಮೂರನೆಯ ಬಿ.ಎ. ಆರನೆಯ ಸೆಮಿಸ್ಟರ್ ಬಚ್ಚಿಕ ಕನ್ನಡ

### ಸಾಹಿತ್ಯ ಸೌರಭ-೨

#### ಪತ್ರಿಕೆ-೮

ವೃಚಾರಿಕ ಸಾಹಿತ್ಯ: ದೇವರು,  
ಸಂಸ್ಕೃತಿ ಅಧ್ಯಾತ್ಮನ ಮತ್ತು ಹಂಡಸ್ತು

ಸಮಯ: ೦೯ ಗಂಟೆಗಳು

ಗರಿಷ್ಠ ಅಂತರಾಳ : ೬೦

ಭಾಗ-೧ : ದೇವರು

೧. ಅ) ಒಂದು ಭಾಗದ ಮಹತ್ವವನ್ನು ವಿವರಿಸಿ: ೧x೫ = ೧೫

೧)

೨)

ಆ) ಎರಡರ ಪ್ರಸ್ತುತತೆಯನ್ನು ತಿಳಿಸಿ:

೨x೨=೪೯

೧)

೨)

೩)

೪)

ಇ) ಒಂದು ವಿಷಯಕ್ಕೆ ಉಪಯೋಗಿಸಿ ಬರೆಯಿರಿ:

೧x೪=೪೯

೧)

೨. ಎರಡು ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿ: ೧೦x೨=೨೦

೧)

೨)

೩)

### ಭಾಗ-೨ : ಸಂಸ್ಕೃತಿ ಅಧ್ಯಯನ

೩. ಅ) ಎರಡು ವಿಷಯಗಳಿಗೆ ಉತ್ತರಗಳನ್ನು ಒಳಗೊಂಡಿರಿ:

೧)

೨)

ಆ) ಒಂದು ಪ್ರಶ್ನೆಗೆ ವಿವರವಾಗಿ ಉತ್ತರಿಸಿ:

೧)

೨)

೪. ಅ) ಒಂದು ವಿಷಯಕ್ಕೆ ಉತ್ತರಗಳನ್ನು ಒಳಗೊಂಡಿರಿ:

೧)

೨)

ಆ) ಒಂದು ಪ್ರಶ್ನೆಗೆ ವಿವರವಾಗಿ ಉತ್ತರಿಸಿ:

೧)

೨)

### ಭಾಗ-೩ : ಭಾಷಾಸ್ತ್ರ

೫. ಇ) ಎರಡು ವಿಷಯಗಳಿಗೆ ಉತ್ತರಗಳನ್ನು ಒಳಗೊಂಡಿರಿ:

೧)

೨)

೩)

ಆ) ಒಂದು ಪ್ರಶ್ನೆಗೆ ವಿವರವಾಗಿ ಉತ್ತರಿಸಿ:

೧)

೨)